ಭಾನುವಾರ, ಮೇ 31, 2026 ₹ 7.00
www.prajavani.net
prajavani.net prajavani

ಪ್ರಜಾವಾಣಿ


ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ

ಮತದಾನ...
ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿರುವ ಪಂಚಾಯತ್ ರಾಜ್ ಚುನಾವಣೆಯಲ್ಲಿ ಮತ ಚಲಾಯಿಸಿದ ವೃದ್ಧೆ





ಪ್ರತಿಭಟನೆ...
ಎಸ್‌ಐಆರ್ ವಿರೋಧಿಸಿ 'ಜಾತ್ಯತೀತ ಪಕ್ಷಗಳು–ಜನಪರ ಸಂಘಟನೆಗಳ ಒಕ್ಕೂಟ'ವು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಹಿಳೆ


BANNERGHATTA
PRM/KA/RERA/1251/310/PR/130526/008653
available at website: https://rera.karnataka.gov.in/
WELCOME TO YOUR FOREVER GETAWAY, WHERE LIFE SLOWS BEAUTIFULLY.
Artist's impression. Not an actual site image
GODREJ VANANTARA
GATEWAY TO YOUR GETAWAY
47750 SQ. MTS. (~11.8 ACRES) OF MOTHER EARTH
50+ LIFESTYLE AMENITIES
4500+ TREES
CLOSE PROXIMITY TO BANNERGHATTA NATIONAL PARK
RESORT LIVING PREMIUM 2, 3 & 4.5 BHK RESIDENCES STARTING AT ₹1.28 CR.*
GODREJ PROPERTIES
8506044388 / 8506044558
Godrej
The Project is registered as "GODREJ VANANTARA" with Karnataka RERA bearing Registration No. PRM/KA/RERA/1251/310/PR/130526/008653 at https://rera.karnataka.gov.in/ This Project is being developed by Godrej Properties Limited. Site Address: GODREJ VANANTARA, SY NO.64, 65/2, 66/ 1, 65/ 1, 66/2, 61 / 5, 61 /6, 61 /7, 61 /8, 68/ 4, Hommadevanahal Village, Begur Hobl, Bangalore South Taluk, Bangalore., Bengaluru South, Bengaluru Urban, Karnataka - 560083. Artist's impression. Not an actual site image. The sale is subject to terms of application form & agreement for sale. All specifications of the unit shall be as per the sale agreement between the parties. *The prices mentioned are an indicative agreement value. Stamp duty registration, GST & other charges over and above the agreement value. Customers are advised to apprise themselves of the necessary and relevant information of the project(s)/offer(s) prior to making any purchase decision. The official website of Godrej Properties Ltd. is www.godrejproperties.com. Please do not rely on the information provided on any other website. T&C apply.

ಭಾನುವಾರ, ಮೇ 31, 2026 ₹ 7.00
www.prajavani.net
prajavani.net prajavani

ಪ್ರಜಾವಾಣಿ

ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ

ದ್ವಿವೇದಿ ಮಾತು...
ಪುಣೆಯ ಎನ್‌ಡಿಎನಲ್ಲಿ ನಡೆದ 150ನೇ ನಿರ್ಗಮನ ಪಥಸಂಚಲನದಲ್ಲಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮಾತನಾಡಿದರು



ಆಗ್ರಹ...
ರಾಜ್ಯದ ವಿಮಾನ ನಿಲ್ದಾಣಗಳಿಗೆ ನಾಡಿನ ಮಹನೀಯರ ಹೆಸರು ಇಡಬೇಕು ಎಂದು ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಡೋಲು ಬಾರಿಸಿದ ಕಲಾವಿದ



ಸಿದ್ದರಾಮಯ್ಯ ಅಧಿಕಾರದಿಂದ ಇಳಿದು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಿರುವುದು ಕಾಂಗ್ರೆಸ್‌ಗೆ ಲಾಭ ತರಲಿದೆಯೇ?

● ಹೌದು ● ಇಲ್ಲ

ಪ್ರತಿಕ್ರಿಯಿಸಲು ಕೋಡ್ ಸ್ಕ್ಯಾನ್ ಮಾಡಿ

ಮಳೆ ಅನಾಹುತ: ₹5 ಲಕ್ಷ ಪರಿಹಾರ

ಪ್ರಜಾವಾಣಿ ವಾರ್ತೆ

ಬೆಂಗಳೂರು: ವಿಜಯನಗರ ಕ್ಲಬ್ ಗೋಡೆ ಕುಸಿದು ಮೃತಪಟ್ಟ ಆಟೊ ಚಾಲಕ ಗಂಗೊಂಡನಹಳ್ಳಿ ನಿವಾಸಿ ಶಿವಬೋರಯ್ಯ ಅವರ ಕುಟುಂಬಕ್ಕೆ ಶಾಸಕ ಎಂ. ಕೃಷ್ಣಪ್ಪ ಅವರ ಪರವಾಗಿ ಅವರ ಮಗ ಪ್ರದೀಪ್ ಕೃಷ್ಣ ಅವರು ₹5 ಲಕ್ಷ ಪರಿಹಾರ ನೀಡಿದರು.

ವಿಜಯನಗರ ಕ್ಲಬ್ ಕಡೆಯಿಂದ ₹5 ಲಕ್ಷ ಮತ್ತು ಕುಟುಂಬದವರಿಗೆ ವಿಜಯನಗರ ಕ್ಲಬ್‌ನಲ್ಲಿ ಒಂದು ಕೆಲಸ ಕೊಡುವುದಾಗಿಯೂ ಪ್ರದೀಪ್ ಭರವಸೆ ನೀಡಿದರು.

ಶುಕ್ರವಾರ ರಾತ್ರಿ ಸುರಿದ ಮಳೆಗೆ ವಿಜಯನಗರ ಕ್ಲಬ್‌ನ ಕಾಂಪೌಂಡ್ ಕುಸಿದು ಶಿವಬೋರಯ್ಯ ಮೃತಪಟ್ಟಿದ್ದರು.

ಒಂದು ತಿಂಗಳಲ್ಲಿ 949 ಮರ ಧರೆಗೆ

ಮರಗಳ ತೆರವಿಗೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚನೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: ನಗರದಲ್ಲಿ ಏಪ್ರಿಲ್ 29ರಿಂದ ಮೇ29ರವರೆಗೆ ಸುರಿದ ಬಿರುಗಾಳಿ–ಮಳೆಗೆ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 949 ಮರಗಳು ಧರೆಗೆ ಉರುಳಿವೆ.

ನಗರದ ಹಲವು ರಸ್ತೆಗಳಲ್ಲಿ ಮರಗಳ ಅವಶೇಷಗಳು ಇನ್ನೂ ಕಾಣುತ್ತಿದ್ದರೂ, ಬಹುತೇಕ ಎಲ್ಲ ಮರಗಳನ್ನೂ ರಸ್ತೆಗಳಿಂದ ತೆರವು ಮಾಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ತಿಳಿಸಿದೆ.

ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮರಗಳು ಬಿದ್ದಿದ್ದು, 919 ಸ್ಥಳಗಳಲ್ಲಿ ರೆಂಬೆ–ಕೊಂಬೆಗಳು ಬಿದ್ದಿವೆ. ಅವುಗಳಲ್ಲಿ ಬಹುತೇಕ ಎಲ್ಲವನ್ನೂ ತೆರವು ಮಾಡಲಾಗಿದೆ ಎಂದು ಹೇಳಲಾಗಿದೆ.

ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಉಳಿದಿರುವ ಮರ, ರೆಂಬೆ–ಕೊಂಬೆಗಳನ್ನು ಶೀಘ್ರವೇ ತೆರವು ಮಾಡಿ ಎಂದು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಸೂಚನೆ ನೀಡಿದ್ದರೂ ಅದು ಫಲಪ್ರದವಾಗಿಲ್ಲ. ಮರಗಳ ತೆರವಿಗೆ ನಿಯಂತ್ರಣ ಕೊಠಡಿ ಸೇರಿದಂತೆ ಅರಣ್ಯ ವಿಭಾಗದ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳನ್ನು ನೀಡಿ, ಸಂಪರ್ಕಿಸಲು ಹೇಳಲಾಗಿದೆ.

ಆದರೆ, 'ಆ ಅಧಿಕಾರಿಗಳು ಮೊಬೈಲ್ ಕರೆಯನ್ನು ಸ್ವೀಕರಿಸುವುದೇ ಇಲ್ಲ. ಇನ್ನು ತೆರವು ಎಲ್ಲಿಂದ ಸಾಧ್ಯ' ಎಂದು ನಾಗರಿಕರು ಪ್ರಶ್ನಿಸಿದರು.


ಕಟಾವು: ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಮರಗಳು/ರೆಂಬೆ ಕೊಂಬೆಗಳು ಮುರಿದು ಬಿದ್ದಿದ್ದು, ಅವುಗಳನ್ನು ಸ್ಥಳದಲ್ಲಿಯೇ ಕಟಾವು ಮಾಡಿ ಸಾರ್ವಜನಿಕರಿಗೆ ಹಾಗೂ ಸುಗಮ ಸಾರಿಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮರಗಳನ್ನು ಸಾಗಾಣಿಕೆ ಮಾಡುವ ಕಾರ್ಯವನ್ನು ನಿರ್ವಹಿಸಲಾಗುತ್ತಿದ್ದು, ರಸ್ತೆ ಬದಿಗಳಲ್ಲಿ/ಪಾದಚಾರಿ ಮಾರ್ಗಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮರಗಳು ಇರುವುದು ಕಂಡು ಬಂದಲ್ಲಿ ಸಾರ್ವಜನಿಕರು ಸಹಾಯವಾಣಿ 1533 ಅಥವಾ ಪಶ್ಚಿಮ ನಗರ ಪಾಲಿಕೆ ನಿಯಂತ್ರಣ ಕೊಠಡಿ 9480685703ಗೆ ಅಥವಾ ಅರಣ್ಯ ವಿಭಾಗದ ಈ ಕೆಳಕಂಡ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಶನಿವಾರ ಮಳೆ: ನಗರದಲ್ಲಿ ಶುಕ್ರವಾರ ಸಂಜೆ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಯಿತು. ಕೆಲವು ಭಾಗಗಳಲ್ಲಿ ತಡರಾತ್ರಿಯವರೆಗೂ ಮಳೆ ಮುಂದುವರಿದಿತ್ತು.

ಬಾಣಸವಾಡಿ, ನಾಗಪುರ, ಪೀಣ್ಯ ಕೈಗಾರಿಕೆ ಪ್ರದೇಶದ ಸುತ್ತಮುತ್ತ ಅತಿಹೆಚ್ಚು (3 ಸೆಂ.ಮೀ) ಮಳೆಯಾಯಿತು. ನಂದಿನಿ ಲೇಔಟ್, ಬಸವೇಶ್ವರನಗರ, ರಾಜಮಹಲ್ ಗುಟ್ಟಹಳ್ಳಿ, ಕಮ್ಮನಹಳ್ಳಿ, ಬಾಗಲಗುಂಟೆ, ರಾಜಾಜಿನಗರ, ಸಂಪಂಗಿರಾಮನಗರ, ಹೇರೋಹಳ್ಳಿಯಲ್ಲಿ ತಲಾ 2 ಸೆಂ.ಮೀ ನಷ್ಟು ಮಳೆಯಾಯಿತು.

ಹಲವು ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರ ನಿಧಾನಗತಿಯಲ್ಲಿತ್ತು. ವಾರಾಂತ್ಯವಾಗಿದ್ದರಿಂದ ಸಂಜೆ ಸುರಿದ ಮಳೆಯಿಂದ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.



ಸಿ.ವಿ ರಾಮನ್ ರಸ್ತೆಯ ಬಳಿ ಮರ ಬಿದ್ದು, ಮೇಖ್ರಿ ವೃತ್ತದ ಕಡೆಗೆ ವಾಹನ ಸಂಚಾರ ನಿಧಾನಗತಿಯಲ್ಲಿತ್ತು

ಮರ– ಕೊಂಬೆ ಬಿದ್ದ ವಿವರ (ಏಪ್ರಿಲ್ 29ರಿಂದ ಮೇ 29ರವರೆಗೆ)

ನಗರ ಪಾಲಿಕೆ	ಮರ ಧರೆಗೆ	ತೆರವು	ಬಿದ್ದ ಕೊಂಬೆ	ತೆರವು
ಕೇಂದ್ರ	217	214	332	328
ಪೂರ್ವ	77	66	135	116
ಪಶ್ಚಿಮ	330	322	919	891
ದಕ್ಷಿಣ	225	223	475	468
ಉತ್ತರ	100	98	205	201
ಒಟ್ಟು	949	923	2,066	2,004

* ಜಿಬಿಎ ಮಾಹಿತಿ

ಅರಣ್ಯ ವಿಭಾಗದ ಅಧಿಕಾರಿಗಳ ಸಂಪರ್ಕ

- ವಿ. ಜಗದೀಶ್, ಉಪ ವಲಯ ಅರಣ್ಯ ಅಧಿಕಾರಿ, ಮೊಬೈಲ್: 9880516322 (ರಾಜರಾಜೇಶ್ವರಿನಗರ, ಯಶವಂತಪುರ ಹಾಗೂ ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ನಾಲ್ಕು ವಾರ್ಡ್)
- ಸುದರ್ಶನ್ ಎ., ಉಪ ವಲಯ ಅರಣ್ಯ ಅಧಿಕಾರಿ, ಮೊಬೈಲ್: 9480683341 (ಮಹಾಲಕ್ಷ್ಮಿ ಬಡಾವಣೆ, ರಾಜಾಜಿನಗರ, ಗೋವಿಂದರಾಜನಗರ ಹಾಗೂ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರ)
- ಬಿ.ಬಿ. ಮೇಟಿ, ಉಪ ವಲಯ ಅರಣ್ಯ ಅಧಿಕಾರಿ, ಮೊಬೈಲ್: 9740576919 (ವಿಜಯನಗರ, ಬಸವನಗುಡಿ ಹಾಗೂ ಪದ್ಮನಾಭನಗರ ವಿಧಾನಸಭೆ ಕ್ಷೇತ್ರದ ನಾಲ್ಕು ವಾರ್ಡ್)
- ಸಂತೋಷ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಮೊಬೈಲ್: 7019464699

'ಮಳೆ: ಜನರ ಬದುಕಿಗೆ 'ಗ್ಯಾರಂಟಿ'ಯೇ ಇಲ್ಲ'

ಬಿಜೆಪಿ ಟೀಕೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: 'ಸಿಕ್ಕಸಿಕ್ಕಿದ್ದಕ್ಕೆಲ್ಲ ತೆರಿಗೆ ಹಾಕಿ ಸಂಗ್ರಹಿಸುತ್ತಿರುವ ಕಾಂಗ್ರೆಸ್ ಸರ್ಕಾರ ಜನರ ಬದುಕಿಗೆ ಯಾವುದೇ ಗ್ಯಾರಂಟಿ ನೀಡಿಲ್ಲ. ಬೆಂಗಳೂರಿನಲ್ಲಿ ಮಳೆ ಬಂದರೆ ಬದುಕುತ್ತೇನೆ ಎಂಬ ಭರವಸೆ ಇಲ್ಲದೇ ಭಯದಲ್ಲೇ ದಿನ ಕಳೆಯುವಂತೆ ಮಾಡಿದೆ' ಎಂದು ಬಿಜೆಪಿ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಮಳೆ ಬಂದರೆ ನಗರದಲ್ಲಿ ನೂರಾರು ಸಮಸ್ಯೆಗಳು ಉದ್ಭವಿಸುತ್ತವೆ. ಆದರೆ, ಒಂದೇ ಒಂದು ರೂಪಾಯಿ ಪರಿಹಾರವಿಲ್ಲ' ಎಂದಿದ್ದಾರೆ.

'ಸತತ ಮಳೆಗೆ ಬೌರಿಂಗ್ ಆಸ್ಪತ್ರೆ ಸಮೀಪ ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟರು. ನಿನ್ನೆಯೂ ಒಬ್ಬರು ಮೃತಪಟ್ಟಿದ್ದಾರೆ. ಇವೆಲ್ಲ ಲೆಕ್ಕಕ್ಕೆ ಸಿಕ್ಕ ಸಾವು. ಇನ್ನು ಗುಂಡಿಯಲ್ಲಿ ಬಿದ್ದು, ಮರದ ಕೊಂಬೆ ಬಿದ್ದು ಸತ್ತವರ ಲೆಕ್ಕ ಇಲ್ಲ. ಈ ಸರ್ಕಾರ ಜನರ ಸಾವಿಗೆ ತಲೆ ಕೆಡಿಸಿಕೊಂಡಿಲ್ಲ' ಎಂದು ದೂರಿದರು.

'ಮುಂಗಾರಿಗೆ ಮುಂಚೆ ನಗರದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಸರ್ಕಾರಕ್ಕೆ ಗಮನವೇ ಇಲ್ಲ. ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಲೇ ಇದೆ' ಎಂದು ಆಕ್ಷೇಪ ವ್ಯಕ್ತಪಡಿಸಿದರು.

'ಮನೆ ತೆರಿಗೆ, ಘನ ತ್ಯಾಜ್ಯ ತೆರಿಗೆ, ವಿವಿಧ ಬಳಕೆ ಶುಲ್ಕ ಹೀಗೆ ಹಲವಾರು ತೆರಿಗೆಯನ್ನು ನಗರದ ಜನರ ಮೇಲೆ ಹಾಕಿ ಸಾವಿರಾರು ಕೋಟಿ ಸಂಗ್ರಹಿಸುವ ಸರ್ಕಾರ ಜನರಿಗಾಗಿ ಸೇವೆ ನೀಡುವುದು ಏನೂ ಇಲ್ಲ. ಮಳೆ ಬಂದರೆ ಇಡೀ ಬೆಂಗಳೂರು ಮುಳುಗುವಂತೆ ಸರ್ಕಾರ ಮಾಡಿದೆ. ಎಲ್ಲದ್ದಕ್ಕೂ ಕೈಚೆಲ್ಲಿ ಕುಳಿತಿರುವ ಸರ್ಕಾರಕ್ಕೆ ನಾವು ಪದೇ ಪದೇ ಹೇಳಿದರೂ ನಿರ್ಲಕ್ಷ್ಯ ಮಾಡುತ್ತಿದೆ. ಆದ್ದರಿಂದ ತಕ್ಷಣ ಕ್ರಮವಹಿಸಬೇಕು. ಇದಕ್ಕೆ ಹಣದ ಕೊರತೆ ಇಲ್ಲ. ಕಾಂಗ್ರೆಸ್ ಸರ್ಕಾರ ನಗರ ಮತ್ತು ರಾಜ್ಯದ ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ' ಎಂದು ಆರೋಪಿಸಿದರು.

'ಸರ್ಕಾರದಲ್ಲಿ ಜನರ ಕಾಳಜಿಗಿಂತ ಕುರ್ಚಿ ಕಚ್ಚಾಟವೇ ದೊಡ್ಡದಾಗಿದೆ. ಜನರ ಸಮಸ್ಯೆಯನ್ನು ಸಂಪೂರ್ಣವಾಗಿ ಮರೆತಿದೆ. ಬ್ರ್ಯಾಂಡ್ ಬೆಂಗಳೂರು ಕೇವಲ ಬ್ರ್ಯಾಂಡ್‌ಗೆ ಸೀಮಿತವಾಗಿದೆ. ಅವ್ಯವಸ್ಥೆಯ ಬೆಂಗಳೂರು ಆಗಿದೆ. ಇನ್ನೂ ಮಳೆಯ ಆರ್ಭಟ ಆರಂಭವಾಗಿಲ್ಲ. ಸ್ವಲ್ಪ ಮಳೆಗೇ ಈ ರೀತಿ ಆಗಿದೆ. ಮಳೆಗಾಲಕ್ಕೂ ಮುಂಚೆ ಮುನ್ನೆಚ್ಚರಿಕೆ ಕ್ರಮ ಜಾರಿ ಮಾಡಬೇಕು. ಅದಿಲ್ಲದಿದ್ದರೆ ಕೇವಲ ತೆರಿಗೆ ಸಂಗ್ರಹ ಮಾಡಿ ಏನು ಪ್ರಯೋಜನ. ಬೆಸ್ಕಾಂನಿಂದ, ಜಲಮಂಡಳಿಯಿಂದ ಸಾಕಷ್ಟು ತೆರಿಗೆ ಸರ್ಕಾರಕ್ಕೆ ಬರುತ್ತಿದೆ. ಆದರೆ, ಇದನ್ನು ಸದುಪಯೋಗ ಮಾಡುತ್ತಿಲ್ಲ' ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ, ರಾಜ್ಯ ವಕ್ತಾರ ಪ್ರಕಾಶ್ ಶೇಷರಾಘವಾಚಾರ್, ಬೆಂಗಳೂರು ಉತ್ತರ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾ ಜಿಲ್ಲಾ ಘಟಕದ ಅಧ್ಯಕ್ಷ ಸಪ್ತಗಿರಿ ಗೌಡ ಉಪಸ್ಥಿತರಿದ್ದರು.

ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಒಕ್ಕೂಟ ಪ್ರತಿಭಟನೆ

ಎಸ್‌ಐಆರ್: 4 ಬದಲಾವಣೆಗೆ ಆಗ್ರಹ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಚುನಾವಣಾ ಆಯೋಗವು ನಡೆಸುತ್ತಿರುವ 'ಎಸ್‌ಐಆರ್' (ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ) ವಿರೋಧಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರಗತಿಪರ ಸಂಘಟನೆಗಳ ಮತ್ತು ಜಾತ್ಯತೀತ ಪಕ್ಷಗಳ ಒಕ್ಕೂಟವು ಶನಿವಾರ ಪ್ರತಿಭಟನೆ ನಡೆಸಿತು.

ಚುನಾವಣಾ ಆಯೋಗ ಕನಿಷ್ಠ ನಾಲ್ಕು ಬದಲಾವಣೆಗಳನ್ನು ಒಪ್ಪಲೇಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿ ಎಸ್‌ಐಆರ್ ಜಾರಿ ಮಾಡಲು ಬಿಡುವುದಿಲ್ಲ ಎಂದು ಪ್ರತಿಭಟನಕಾರರು ಎಚ್ಚರಿಸಿದರು.

'ಲಾಜಿಕಲ್ ಡಿಸ್ಕ್ರಿಪೆನ್ಸಿ' ತಂತ್ರಾಂಶ ಬಳಸಬಾರದು. ಕರಡು ಪಟ್ಟಿ ತಯಾರಾದ ನಂತರ ಕಡ್ಡಾಯವಾಗಿ ಗ್ರಾಮ ಸಭೆ ಕರೆದು ಸಾರ್ವಜನಿಕ ಪರಿಶೀಲನೆ ನಡೆಸಿಯೇ ಪಟ್ಟಿ ಅಂತಿಮಗೊಳಿಸಬೇಕು. ಮತದಾರರ ಪಟ್ಟಿಯನ್ನು ಮಷಿನ್–ರೀಡಬಲ್ ಫಾರ್ಮ್ಯಾಟ್ ಕೊಡುವ ಮೂಲಕ ಪಾರದರ್ಶಕತೆ ಪಾಲಿಸಬೇಕು. ಮೇಲ್ಮನವಿ ಸಲ್ಲಿಸಲು ಹಾಗೂ ಅಗತ್ಯ ದಾಖಲೆ ಒದಗಿಸಲು ಕನಿಷ್ಠ ಆರು ತಿಂಗಳ ಸಮಯಾವಕಾಶ ನೀಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಈ ನಾಲ್ಕು ಪ್ರಜಾತಾಂತ್ರಿಕ ಹಾಗೂ ಜನಸ್ನೇಹಿ ಕ್ರಮಗಳಿಗೆ ಒಪ್ಪಿದರೆ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಒಂದು ವೇಳೆ ಒಪ್ಪದಿದ್ದರೆ ಅಸಹಕಾರ ಎದುರಿಸಬೇಕಾಗುತ್ತದೆ ಎಂದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಹೋರಾಟಗಾರರಾದ ನೂರ್ ಶ್ರೀಧರ್, ಕೆ.ವಿ.ಭಟ್, ವಿನಯ್ ಶ್ರೀನಿವಾಸ್, ಅರುಣ್ ಲೂಯಿಸ್, ಶಿವಸುಂದರ್, ಯೂಸಫ್ ಕನ್ನಿ, ಅಮ್ಜದ್ ಪಾಷಾ, ನಿಷಾ ಗೂಳೂರು, ಸುರೇಶ್ ಬೆಲ್ಲಂಕೊಂಡ, ಮಲ್ಲಿಗೆ ಸಿರಿಮನೆ, ತಾಹೇರ್ ಹುಸೇನ್, ರಘುನಂದನ್, ರವಿ ಮೋಹನ್, ನಾಗೇಶ್ ಅರಳಕುಪ್ಪೆ, ತನ್ವೀರ್ ಅಹ್ಮದ್ ಭಾಗವಹಿಸಿದ್ದರು.



ಎಸ್‌ಐಆರ್ ವಿರೋಧಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರಗತಿಪರ ಸಂಘಟನೆ ಮತ್ತು ಜಾತ್ಯತೀತ ಪಕ್ಷಗಳ ಒಕ್ಕೂಟದ ಪ್ರತಿನಿಧಿಗಳು ಶನಿವಾರ ಪ್ರತಿಭಟನೆ ನಡೆಸಿದರು ಪ್ರಜಾವಾಣಿ ಚಿತ್ರ

ಪರಿಣಾಮಕಾರಿ ಕ್ರಮಕ್ಕೆ ಆಗ್ರಹ

'ಎಸ್‌ಐಆರ್ ವಿಷಯದಲ್ಲಿ ರಾಜ್ಯ ಸರ್ಕಾರ ಸಹ ಮತದಾರರ ಹಿತ ಕಾಯಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ವಿಶೇಷ ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳನ್ನು ಕರೆದು ಮತದಾರರ ಪಟ್ಟಿಯ ಮುಕ್ತ ಪರಿಶೀಲನೆ ಮಾಡಬೇಕು' ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

'ಅರ್ಹ ಮತದಾರರಿಗೆ ಸ್ಮಾರ್ಟ್ ಕಾರ್ಡ್ ನೀಡಬೇಕು. ದಾಖಲೆ ಇಲ್ಲದವರಿಗೆ ದಾಖಲೆ ಒದಗಿಸುವ ಕೆಲಸ ಮಾಡಬೇಕು. ಆಯೋಗ 15 ದಿನದೊಳಗೆ ಸಕರಾತ್ಮಕವಾಗಿ ಸ್ಪಂದಿಸದಿದ್ದರೆ ಮತ್ತು ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಎಸ್‌ಐಆರ್ ತರಬೇತಿ ಪ್ರಾರಂಭವಾಗುವ ಜೂನ್ 20 ರಂದು ಪ್ರತಿರೋಧ ಎದುರಿಸಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿದರು.

ಕಟ್ಟಡ ಕುಸಿತ: ಅವಶೇಷದಡಿ ಅನೇಕರು?

ದೆಹಲಿಯ ಸಾಕೇತ್ ಮೆಟ್ರೊ ನಿಲ್ದಾಣದ ಸಮೀಪ ಸಂಭವಿಸಿದ ಅವಘಡ

ನವದೆಹಲಿ (ಪಿಟಿಐ): ದಕ್ಷಿಣ ದೆಹಲಿಯ ಸಾಕೇತ್ ಮೆಟ್ರೊ ನಿಲ್ದಾಣದ ಸಮೀಪ ಮೂರು ಅಂತಸ್ತಿನ ಕಟ್ಟಡವೊಂದು ಶನಿವಾರ ಕುಸಿದು ಬಿದ್ದಿದ್ದು, ಅವಶೇಷಗಳಡಿ ಅನೇಕರು ಸಿಲುಕಿದ್ದಾರೆ. ಈ ಪೈಕಿ ಮಧ್ಯರಾತ್ರಿ ವೇಳೆಗೆ ಒಂಬತ್ತು ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾತ್ರಿ 7.45ರ ಸುಮಾರಿಗೆ ಈ ಅವಘಡ ನಡೆದಿದೆ. ಕಟ್ಟಡದ ನೆಲಮಹಡಿಯಲ್ಲಿ ಕೋಚಿಂಗ್ ಕೇಂದ್ರ ಇತ್ತು. ಮೇಲಿನ ಮೂರು ಅಂತಸ್ತುಗಳಲ್ಲಿ ಕೆಫೆಗಳು, ಕಚೇರಿಗಳು ಇದ್ದವು. ಮೂರನೇ ಮಹಡಿಯಲ್ಲಿ ನಿರ್ಮಾಣ ಕಾಮಗಾರಿಯೂ ನಡೆಯುತ್ತಿತ್ತು. ಹೀಗಾಗಿ ಅವಶೇಷಗಳಡಿ ಸಿಲುಕಿರುವವರಲ್ಲಿ ವಿದ್ಯಾರ್ಥಿಗಳೇ ಹೆಚ್ಚು ಇರಬಹುದು ಎಂದು ಶಂಕಿಸಲಾಗಿದೆ ಎಂದು ಹೇಳಿದ್ದಾರೆ.

'ಮೂರು ಅಂತಸ್ತಿನ ಕಟ್ಟಡವು ಸಂಪೂರ್ಣವಾಗಿ ಕುಸಿದಿದ್ದು, ಕ್ಯಾಂಟೀನ್‌ನಲ್ಲಿದ್ದ ಕೆಲವರೂ ಸಿಲುಕಿದ್ದಾರೆ' ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

'ಘಟನಾ ಸ್ಥಳದಿಂದ ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಒಂಬತ್ತು ಮಂದಿಯನ್ನು ರಕ್ಷಿಸಲಾಗಿದೆ. ಅವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ಸ್ಥಳೀಯ ನಿವಾಸಿಯೊಬ್ಬರು ಮಾಹಿತಿ ನೀಡಿದ್ದಾರೆ.



ಕಟ್ಟಡ ಕುಸಿದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯಿತು —ಪಿಟಿಐ ಚಿತ್ರ

'ಸಾಮಾನ್ಯವಾಗಿ ಈ ಕಟ್ಟಡದಲ್ಲಿ 300–400 ಜನರು ಇರುತ್ತಿದ್ದರು. ಕನಿಷ್ಠ 100ರಿಂದ 150 ಜನರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ' ಎಂದೂ ಅವರು ಹೇಳಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ, ಎನ್‌ಡಿಆರ್‌ಎಫ್ ಮತ್ತು ಪೊಲೀಸ್ ತಂಡಗಳು ಸ್ಥಳದಲ್ಲಿದ್ದು, ಜೆಸಿಬಿ ಸೇರಿದಂತೆ ಭಾರಿ ಯಂತ್ರಗಳ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

'ನನ್ನ ಮಗಳು ನೀಲಂ ಇತ್ತೀಚೆಗೆ ವಿದೇಶದಲ್ಲಿ ಎಂಬಿಬಿಎಸ್ ಓದಿ, ಸ್ನಾತಕೋತ್ತರ ಪದವಿಯ ಪ್ರವೇಶ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದಳು. ಘಟನೆ ವೇಳೆ ಕ್ಯಾಂಟೀನ್‌ನಲ್ಲಿ 30ರಿಂದ 35 ಮಂದಿ ವಿದ್ಯಾರ್ಥಿಗಳು ಇದ್ದರು' ಎಂದು ಗಾಯಾಳು ವಿದ್ಯಾರ್ಥಿನಿಯ ತಂದೆ ಬಲವಂತ್ ಯಾದವ್ ತಿಳಿಸಿದ್ದಾರೆ.

> **ಕಟ್ಟಡದಡಿ ಸಿಲುಕಿರುವ ಜನರ ರಕ್ಷಣೆಗಾಗಿ ಎಲ್ಲಾ ಪ್ರಯತ್ನ ನಡೆಸಲಾಗುತ್ತಿದೆ. ಎನ್‌ಡಿಆರ್‌ಎಫ್, ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಯುದ್ಧೋಪಾದಿಯಲ್ಲಿ ಕಾರ್ಯನಿರತರಾಗಿದ್ದಾರೆ**
> **ರೇಖಾ ಗುಪ್ತಾ,** ದೆಹಲಿ ಮುಖ್ಯಮಂತ್ರಿ

ಅಂಗಲಾಚುವ ಶಬ್ದ

ಅವಶೇಷಗಳಡಿ ಸಿಲುಕಿದವರು ರಕ್ಷಿಸುವಂತೆ ಅಂಗಲಾಚುವ ಸದ್ದು ಕೇಳಿಬರುತ್ತಿದೆ. ಆದರೆ ಅಪಾರ ಪ್ರಮಾಣದಲ್ಲಿ ಅವಶೇಷಗಳು ಬಿದ್ದಿರುವುದರಿಂದ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

'ಕಟ್ಟಡವು ಕುಸಿದು ಬೀಳುವ ಮೊದಲು ಜನರೇಟರ್ ಸ್ಫೋಟಗೊಂಡಂತಹ ಶಬ್ದ ಕೇಳಿಬಂತು' ಎಂದು ಸ್ಥಳೀಯರು ಹೇಳಿದ್ದಾರೆ.

'ಕುಸಿದ ಕಟ್ಟಡದ ಪಕ್ಕದಲ್ಲಿಯೇ ವಾಸಿಸುತ್ತಿದ್ದೇನೆ. ಜನರೇಟರ್ ಸ್ಫೋಟಗೊಂಡಂತಹ ಸದ್ದು ಆದ ಬೆನ್ನಲ್ಲೇ ಕಟ್ಟಡವು ಏಕಾಏಕಿ ಕುಸಿದು ಧೂಳು ಆವರಿಸಿತು' ಎಂದು ತಿಳಿಸಿದ್ದಾರೆ.

'ಇದು ವಾಣಿಜ್ಯ ಕಟ್ಟಡವಾಗಿತ್ತು. ಜನರೂ ತಮ್ಮ ಕೆಲಸಗಳಿಗಾಗಿ ಬರುತ್ತಿದ್ದರು. ಕಚೇರಿ ಅವಧಿಯಲ್ಲಿಯೇ ಅವಘಡ ನಡೆದಿದೆ. ಇದರಿಂದಾಗಿ ಹಾನಿಯೂ ಭೀಕರವಾಗಿರುವ ಸಾಧ್ಯತೆ ಇದೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

'ಬೀದಿಯಿಂದ ವಿದೇಶಕ್ಕೆ ಕರೆದೊಯ್ದ ಕಲೆ'

ಕಲಾ ಸಾಧನೆಯ ಹಾದಿ ಸ್ಮರಿಸಿದ ಜನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ

ಪ್ರಜಾವಾಣಿ ವಾರ್ತೆ

ಬೆಂಗಳೂರು: 'ಪದ ಹಾಡಿ ಭಿಕ್ಷೆ ಬೇಡುತ್ತಿದ್ದ ನನಗೆ ಜಾನಪದ ಕಲೆ ಕೈಹಿಡಿದ ಕಾರಣ, ವಿದೇಶದಲ್ಲಿಯೂ ಕಲಾ ಪ್ರದರ್ಶನ ನೀಡಲು ಸಾಧ್ಯವಾಯಿತು. ಜೀವನ ರೂಪಿಸಲು ಸಹಕಾರಿಯಾದ ಈ ಕಲೆಯನ್ನು ಹೊಸ-ತಲೆಮಾರಿನವರು ಉಳಿಸಿ ಬೆಳೆಸಬೇಕು...'

ಹೀಗೆ ಜಾನಪದ ಕಲೆಯ ಸದ್ಯದ ಸ್ಥಿತಿಗತಿ ಬಗ್ಗೆ ಕಳವಳ ವ್ಯಕ್ತಪಡಿಸುತ್ತಲೇ ತಮ್ಮ ಕಲಾ ಸಾಧನೆಯ ಹಾದಿ ಸ್ಮರಿಸಿಕೊಂಡವರು ಜನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ 'ಮನೆಯಂಗಳದಲ್ಲಿ ಮಾತುಕತೆ' ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿ, ಜೀವನಾನುಭವ ಹಂಚಿಕೊಂಡರು.

'ಕಲೆ ನನಗೆ ತಾಯಿಯಿಂದ ಬಂದ ಬಳುವಳಿ. ತಂದೆ ಮಾದಯ್ಯ ಶೆಹನಾಯಿ ವಾದ್ಯ ಊದುತ್ತಾ ಊರೂರು ಸಾಗುತ್ತಿದ್ದರು. ತಾಯಿ ಮಂಚಮ್ಮ ಚೆನ್ನಾಗಿ ಸೋಬಾನೆ ಪದ ಹಾಡುತ್ತಿದ್ದಳು. ದನ ಕಾಯುತ್ತ, ಊರಿನವರ ಹೊಲದಲ್ಲಿ ಕಳೆ ಕಿತ್ತು ಕೂಲಿ ಮಾಡಿ ಮನೆ ನಡೆಸುತ್ತಿದ್ದಳು. ನಾನೂ ಅವ್ವನೊಂದಿಗೆ ಕಳೆ ಕೀಳುತ್ತ ಪದ ಹಾಡಲು ಕಲಿತೆ' ಎಂದು ಬಾಲ್ಯವನ್ನು ಸ್ಮರಿಸಿಕೊಂಡರು.

'ಓದಿನಲ್ಲಿ ಅಷ್ಟಾಗಿ ಆಸಕ್ತಿ ಇರಲಿಲ್ಲ. 8ನೇ ತರಗತಿಗೇ ಶಾಲೆ ಬಿಟ್ಟ ನನ್ನನ್ನು, ಹೊಟ್ಟೆಗೆ ಹಿಟ್ಟಾದರೂ ಸಿಗುತ್ತದೆ ಎಂಬ ಕಾರಣಕ್ಕೆ ತಂದೆ ಗುರುಗಳೊಬ್ಬರ ಬಳಿ ಭಿಕ್ಷೆ ಬೇಡಲು ಸೇರಿಸಿದರು. ಅವರೊಂದಿಗೆ ಮನೆ ಮನೆಗೆ ಹೋಗಿ ಮನೆ ದೇವರ ಪದಗಳನ್ನು ಹಾಡಿ ಭಿಕ್ಷೆ ಬೇಡುತ್ತಿದ್ದೆ. ಅವರು ಹೇಳಿದ್ದನ್ನು ಕೇಳಿ ಹಾಡು ಕಲಿತೆ. ನಂತರ ಬೆಂಗಳೂರಿಗೆ ಬಂದು ಪದ ಹಾಡಿ ಭಿಕ್ಷೆ ಬೇಡಿದೆ. ರಸ್ತೆಯಲ್ಲೇ ಮಲಗುತ್ತಿದ್ದ ನನಗೆ ಕಷ್ಟದ ಹಾದಿಯಲ್ಲಿ ಜಾನಪದ ಕೈಹಿಡಿಯಿತು' ಎಂದರು.

'8ನೇ ತರಗತಿ ಪೂರ್ಣಗೊಳಿಸದ ನನಗೆ ಕಲಾ ಸಾಧನೆಯನ್ನು ಗುರುತಿಸಿ ಮೈಸೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಕಲೆಯಿಂದಾಗಿಯೇ ನಾನು ಸಮಾಜದಲ್ಲಿ ಗುರುತಿಸಲ್ಪಟ್ಟಿದ್ದೇನೆ' ಎಂದು ಅಭಿಮಾನದಿಂದ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ಮಂಜುನಾಥ ಸ್ವಾಮಿ ಉಪಸ್ಥಿತರಿದ್ದರು.



'ಮನೆಯಂಗಳದಲ್ಲಿ ಮಾತುಕತೆ' ಕಾರ್ಯಕ್ರಮದಲ್ಲಿ ಮಳವಳ್ಳಿ ಮಹದೇವಸ್ವಾಮಿ ಗಾಯನ ಪ್ರಸ್ತುತಪಡಿಸಿದರು

ಶಿಶಿಲ: ಮತ್ಸ್ಯ ತೀರ್ಥದಲ್ಲಿ ಮೀನುಗಳ ಸಾವು

ಉಜಿರೆ (ದಕ್ಷಿಣ ಕನ್ನಡ): ಬೆಳ್ತಂಗಡಿ ತಾಲ್ಲೂಕಿನ ಶಿಶಿಲೇಶ್ವರ ದೇವಸ್ಥಾನದ ಬಳಿಯ ಬರ್ಗುಳ ಕಿಂಡಿ ಅಣೆಕಟ್ಟೆ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಮೈಲುತುತ್ತ (ಕಾಪರ್ ಸಲ್ಫೇಟ್) ಬಳಸಿ ಅಕ್ರಮವಾಗಿ ಮೀನು ಹಿಡಿಯಲು ಯತ್ನಿಸಿದ್ದು, ಸಾವಿರಾರು ಮೀನುಗಳು ಮೃತಪಟ್ಟಿವೆ.

ಶನಿವಾರ ಸ್ಥಳೀಯರು ನದಿತೀರದಲ್ಲಿ, ಸತ್ತು ನೀರಿನಲ್ಲಿ ತೇಲುತ್ತಿದ್ದ, ದಡದಲ್ಲಿ ಬಿದ್ದಿದ್ದ ಮೀನುಗಳ ರಾಶಿ ಕಂಡು ಮಾಹಿತಿ ನೀಡಿದ್ದಾರೆ. ನೀರಿಗೆ ರಾಸಾಯನಿಕ ಹಾಕಿದ್ದರಿಂದ ಇತರ ಜಲಚರಗಳೂ ಮೃತಪಟ್ಟಿವೆ.

ಸ್ಥಳಕ್ಕೆ ಭೇಟಿ ನೀಡಿದ್ದ ಸ್ಥಳೀಯ ಪ್ರಮುಖರಾದ ಕರುಣಾಕರ ಶಿಶಿಲ ಹಾಗೂ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ತಪ್ಪಿಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿದ್ದಾರೆ.

'ಕ್ರೇಜಿ ಆ್ಯಂಡ್ ಬ್ರಹ್ಮ'



ನಗರದಲ್ಲಿ ಶನಿವಾರ ನಡೆದ 'ಕ್ರೇಜಿ ಆ್ಯಂಡ್ ಬ್ರಹ್ಮ' ಕಾರ್ಯಕ್ರಮದಲ್ಲಿ ನಟ ರವಿಚಂದ್ರನ್ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಭಾಗವಹಿಸಿದ್ದರು

'ಅಗ್ನಿವೀರ'ರಿಂದ ನಿರ್ಗಮನ ಪಥಸಂಚಲನ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಭಾರತೀಯ ಸೇನೆ ಹಮ್ಮಿಕೊಂಡಿದ್ದ ಅಗ್ನಿವೀರರ ನಿರ್ಗಮನ ಪಥಸಂಚಲನವು ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಆ್ಯಂಡ್ ಸೆಂಟರ್‌ನ (ಎಂಇಜಿ) ಮೈದಾನದಲ್ಲಿ ಶನಿವಾರ ನಡೆಯಿತು.

2,181 ಅಗ್ನಿವೀರರು ಎಂಇಜಿ ಕೇಂದ್ರದಲ್ಲಿ ತರಬೇತಿ ಪೂರ್ಣಗೊಳಿಸಿದ್ದು, ಪಥಸಂಚಲನ ಮಾಡಿದರು. ಸೇನಾ ವಾದ್ಯಗೋಷ್ಠಿಯ ಪ್ರೇರಣಾದಾಯಕ ಸಂಗೀತದ ನಾದಕ್ಕೆ ಸಮನ್ವಯದಿಂದ ಹೆಜ್ಜೆ ಹಾಕಿದರು. ದೇಶದ ವಿವಿಧ ಭಾಗಗಳಿಂದ ತರಬೇತಿಗೆ ಆಯ್ಕೆಯಾಗಿದ್ದ ಅವರು, ಹಲವು ತಿಂಗಳ ಕಠಿಣ ತರಬೇತಿ ಪೂರ್ಣ-ಗೊಳಿಸಿದರು. ಭಾರತೀಯ ಸೇನೆಯ ವಿವಿಧ ವಿಶೇಷ ಪಡೆಗಳ ಘಟಕಗಳಲ್ಲಿ ಸೇವಾ ಹಾಗೂ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸುವುದಾಗಿ ಈ ಸಂದರ್ಭದಲ್ಲಿ ಪ್ರತಿಜ್ಞೆ ಕೈಗೊಂಡರು.

ಈ ನಿರ್ಗಮನ ಪಥಸಂಚಲನ-ವನ್ನು ಬ್ರಿಗೇಡಿಯರ್ ಅಜಯ್ ಸಿಂಗ್ ಠಾಕೂರ್ ವೀಕ್ಷಿಸಿದರು. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದಕ್ಕಾಗಿ ಅವರು ಅಗ್ನಿವೀರರಿಗೆ ಅಭಿನಂದನೆ ಸಲ್ಲಿಸಿದರು. ತರಬೇತಿ ಅವಧಿಯಲ್ಲಿ ತೋರಿದ ಸಮರ್ಪಣೆ, ದೃಢಸಂಕಲ್ಪ ಮತ್ತು ವೃತ್ತಿಪರತೆಯನ್ನು ಶ್ಲಾಘಿಸಿದರು.

ಅಗ್ನಿವೀರರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಸೈನಿಕ ಜೀವನದಲ್ಲಿ ಶಿಸ್ತು, ಪ್ರಾಮಾಣಿಕತೆ, ಧೈರ್ಯ ಮತ್ತು ಬದ್ಧತೆ ಮುಖ್ಯ. ಭಾರತೀಯ ಸೇನೆಯ ಮೌಲ್ಯಗಳು ಮತ್ತು ಸಂಪ್ರದಾಯಗಳನ್ನು ತಮ್ಮ ಮುಂದಿನ ಸೇವಾ ಜವಾಬ್ದಾರಿಗಳಲ್ಲಿ ಎತ್ತಿಹಿಡಿಯಬೇಕು' ಎಂದು ಕರೆ ನೀಡಿದರು.

ಸೈನಿಕರ ಹಿಂದೆ ಸದಾ ಬೆಂಬಲವಾಗಿ ನಿಲ್ಲುವ ಕುಟುಂಬಗಳ ಪಾತ್ರವನ್ನು ಗೌರವಿಸುವ ಸಲುವಾಗಿ, ನಿರ್ಗಮಿತ ಅಗ್ನಿವೀರರ ಪೋಷಕರಿಗೆ 'ಗೌರವ ಪದಕ' ಪ್ರದಾನ ಮಾಡಲಾಯಿತು.

ಈ ನಿರ್ಗಮನ ಪಥಸಂಚಲನ ಕೇವಲ ಒಂದು ವಿಧಿವಿಧಾನದ ಕಾರ್ಯಕ್ರಮವಾಗಿರದೆ, ಕಠಿಣ ಪರಿಶ್ರಮ, ದೃಢಸಂಕಲ್ಪ ಮತ್ತು ಸೈನಿಕ ಶ್ರೇಷ್ಠತೆಯ ಪರಿಪೂರ್ಣತೆಯನ್ನು ಪ್ರತಿಬಿಂಬಿಸಿತು.

ದೇಶಕ್ಕೆ ಗೌರವದಿಂದ ಸೇವೆ ಸಲ್ಲಿಸಲು ಸಜ್ಜಾಗಿರುವ ಶಿಸ್ತಿನ ಹಾಗೂ ಸಮರ್ಥ ಸೈನಿಕರನ್ನು ರೂಪಿಸುವ ಭಾರತೀಯ ಸೇನೆಯ ಅಚಲ ಬದ್ಧತೆಯನ್ನು ಇದು ಮತ್ತೊಮ್ಮೆ ದೃಢಪಡಿಸಿತು.



ತರಬೇತಿ ಪೂರ್ಣಗೊಳಿಸಿದ ಅಗ್ನಿವೀರರು ಪಥಸಂಚಲನ ನಡೆಸಿದರು

ನೃಪತುಂಗ ವಿಶ್ವವಿದ್ಯಾಲಯ ಘಟಿಕೋತ್ಸವ ಜೂನ್ 2ಕ್ಕೆ

18 ವಿದ್ಯಾರ್ಥಿಗಳಿಗೆ ಚಿನ್ನದ ಪದಕ

ಪ್ರಜಾವಾಣಿ ವಾರ್ತೆ

ಬೆಂಗಳೂರು: ನಗರದ ನೃಪತುಂಗ ವಿಶ್ವವಿದ್ಯಾಲದಯ ದ್ವಿತೀಯ ಮತ್ತು ತೃತೀಯ ಘಟಿಕೋತ್ಸವ ಜೂನ್ 2ರಂದು ಬೆಳಿಗ್ಗೆ 11ಕ್ಕೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿದೆ.

ಬೇರೆ ಬೇರೆ ಕ್ಷೇತ್ರದ ಒಟ್ಟು ಆರು ಸಾಧಕರಿಗೆ ಗೌರವ ಡಾಕ್ಟರೇಟ್, ವಿವಿಧ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ 18 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುವುದು ಎಂದು ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ. ಮೋಹನ್‌ಕುಮಾರ್ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, 'ಎರಡು ಶೈಕ್ಷಣಿಕ ವರ್ಷಗಳಲ್ಲಿ ಬಿ.ಎಸ್‌ಸಿ, ಬಿ.ಸಿ.ಎ, ಎಂ.ಎಸ್‌ಸಿ ಪೂರ್ಣಗೊಳಿಸಿದ 1,081 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. 2021–24ರಲ್ಲಿ 634 ಹಾಗೂ 2022–25ನೇ ಸಾಲಿನಲ್ಲಿ 428 ವಿದ್ಯಾರ್ಥಿಗಳು ಇದರಲ್ಲಿ ಸೇರಿದ್ದಾರೆ. 2021–24ನೇ ಸಾಲಿಗೆ ಸಂಬಂಧಿಸಿದ ಘಟಿಕೋತ್ಸವ-ದಲ್ಲಿ ಸಾಹಿತಿ ಎಸ್.ಜಿ. ಸಿದ್ದರಾಮಯ್ಯ, ನಟಿ ಜಯಮಾಲ ರಾಮಚಂದ್ರ, ಪಿಡಬ್ಲ್ಯುಡಿ ನಿವೃತ್ತ ಮುಖ್ಯ ಎಂಜಿನಿಯರ್ ಕೆ. ಜಯಪ್ರಕಾಶ್, 2022–25ರ ಸಾಲಿನಲ್ಲಿ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ನಿವೃತ್ತ ಐಪಿಎಸ್ ಅಧಿಕಾರಿ ಎಸ್. ಮರಿಸ್ವಾಮಿ, ಐಸಿಡಿಎಸ್ ಜಂಟಿ ನಿರ್ದೇಶಕ ಬಿ.ಎಚ್. ನಿಶ್ಚಲ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು' ಎಂದರು.

ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಮರ್ಶಕ ಎಚ್.ಎಸ್. ರಾಘವೇಂದ್ರ ರಾವ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು. ನೃಪತುಂಗ ವಿ.ವಿ ಮೌಲ್ಯಮಾಪನ ಕುಲಸಚಿವ ಮಂಜುನಾಥ ಟಿ.ಎಂ., ಆಡಳಿತ ವಿಭಾಗದ ಕುಲಸಚಿವೆ ಅದಾ ಫಾತಿಮಾ ಉಪಸ್ಥಿತರಿದ್ದರು.


ಚಿನ್ನದ ಪದಕ ಪಡೆದವರು

2021–24: ಬಿ.ಎಸ್‌ಸಿಯಲ್ಲಿ ಸುಚಿಲ್ ಎಸ್., ಬಿಸಿಎಯಲ್ಲಿ ಲಾವಣ್ಯ ಸಿ., ಸ್ನಾತಕೋತ್ತರ ವಿಭಾಗದ ಭೌತವಿಜ್ಞಾನದಲ್ಲಿ ಗ್ರೀಷ್ಮಾ ರಾಜಗೋಪಾಲ್, ರಸಾಯನ ವಿಜ್ಞಾನದಲ್ಲಿ ನೂರ್ ಸಬಾ, ಸಸ್ಯವಿಜ್ಞಾನದಲ್ಲಿ ಸೃಷ್ಟಿ ವಿಜಯಕುಮಾರ್, ಜೈವಿಕ ತಂತ್ರಜ್ಞಾನದಲ್ಲಿ ನಿಹಾರಿಕಾ ಸಿ.ಎಂ., ಸೂಕ್ಷ್ಮ ಜೀವವಿಜ್ಞಾನದಲ್ಲಿ ಅನನ್ಯ ಆರ್. ಲಕ್ಷ್ಮೀ, ಪ್ರಾಣಿ ವಿಜ್ಞಾನದಲ್ಲಿ ಸುಪ್ರಿಯಾ ಆರ್. ಹಾಗೂ ಗಣಿತ ವಿಜ್ಞಾನದಲ್ಲಿ ರಕ್ಷಿತಾ ಡಿ.ಎಂ. ಚಿನ್ನದ ಪದಕ ಪಡೆದಿದ್ದಾರೆ.

2022–25: ಬಿ.ಎಸ್‌ಸಿಯಲ್ಲಿ ಪಾರ್ವತಿ ಪಿ.ಆರ್., ಬಿಸಿಎಯಲ್ಲಿ ಪ್ರಿಯಾಂಕಾ ಎಲ್., ಸ್ನಾತಕೋತ್ತರ ವಿಭಾಗದ ಭೌತವಿಜ್ಞಾನದಲ್ಲಿ ಕಾವೇರಿ ಎ.ಎನ್., ರಸಾಯನ ವಿಜ್ಞಾನದಲ್ಲಿ ಶ್ವೇತಾ ಎನ್., ಸಸ್ಯವಿಜ್ಞಾನದಲ್ಲಿ ಶುಭಾ ಪಿ., ಜೈವಿಕ ತಂತ್ರಜ್ಞಾನದಲ್ಲಿ ಶಿವಸತ್ಯ ಕೆ.ಇ., ಸೂಕ್ಷ್ಮ ಜೀವವಿಜ್ಞಾನದಲ್ಲಿ ಶ್ರೀಪೂಜಾ ಪಿ., ಪ್ರಾಣಿ ವಿಜ್ಞಾನದಲ್ಲಿ ಎಸ್. ಭೂಮಿಕಾ ಹಾಗೂ ಗಣಿತ ವಿಜ್ಞಾನದಲ್ಲಿ ಜುನೈದ್ ಅಹ್ಮದ್ ಚಿನ್ನದ ಪದಕ ಪಡೆದಿದ್ದಾರೆ.

ಭಾನುವಾರ, ಮೇ 31, 2026 | ಬೆಂಗಳೂರು | ₹ 7.00 | ಸಂಪುಟ 79 | ಸಂಚಿಕೆ 150 | ಪುಟ 18
● www.prajavani.net prajavani.net prajavani
ಪ್ರಜಾ ವಾಣಿ
ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ

ಕ್ಷಣ ಕ್ಷಣದ ಅಪ್‌ಡೇಟ್‌ಗಳಿಗಾಗಿ
ಸ್ಕ್ಯಾನ್ ಮಾಡಿ



ಸಬಲೆಂಕಾ ಮುನ್ನಡೆ
ಅರಿನಾ ಸಬಲೆಂಕಾ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಕಸಾಟ್ಕಿನಾ ಅವರನ್ನು ಮಣಿಸಿ, ಶನಿವಾರ ಪ್ರಿಕ್ವಾರ್ಟರ್ ಫೈನಲ್ ಪ್ರವೇಶಿಸಿದರು

ಸಿಯುಇಟಿ–ಯುಜಿ ಪರೀಕ್ಷೆ ವಿಳಂಬ 7
ಉತ್ತರ ಪ್ರದೇಶ: ಭಾರಿ ಮಳೆಗೆ 28 ಮಂದಿ ಸಾವು 8

ಉತ್ತರ ಕರ್ನಾಟಕದಲ್ಲಿ ಇವರ ಸ್ಥಿತಿ ತೀರಾ ಶೋಚನೀಯ
ಹಕ್ಕಿಲ್ಲದ ಹಕ್ಕಿಪಿಕ್ಕಿಗಳು

ಒಳನೋಟ

● ಸಂತೋಷ ಈ. ಚಿನಗುಡಿ

ಬೆಳಗಾವಿ: 'ನಮಗೆ ಆಧಾರ್ ಕಾರ್ಡ್ ಇಲ್ಲ, ಪಡಿತರ ಕಾರ್ಡ್, ಮತದಾರರ ಚೀಟಿ, ಜಾತಿ ಪ್ರಮಾಣಪತ್ರ, ರಹವಾಸಿ ಪತ್ರ ಇಲ್ಲ. ಅರಣ್ಯ ವಾಸಿಗಳು ಎಂಬ ಹಕ್ಕುಪತ್ರವೂ ಇಲ್ಲ. ಈ ದೇಶದ ನಾಗರಿಕರು ಎಂದು ಹೇಳಿಕೊಳ್ಳುವ ಒಂದೂ ದಾಖಲೆ ಇಲ್ಲ. ಇಷ್ಟೆಲ್ಲ ಇಲ್ಲಗಳ ನಡುವೆ ನಾವು ಬದುಕಿದ್ದೇವೆ...'

ಖಾನಾಪುರ ತಾಲ್ಲೂಕಿನ ಹಲಕರ್ಣಿ ಗ್ರಾಮದಲ್ಲಿ ಬೀಡುಬಿಟ್ಟ ಹಕ್ಕಿಪಿಕ್ಕಿ ಸಮುದಾಯದ 'ರಾಜಾಧಿರಾಜ' ಅವರ ಮಾತುಗಳಿವು. ಒಣಗಿದ ಕಟ್ಟಿಗೆಗಳನ್ನು ಕೂಡಿಸಿ ಗುಡಿಸಲು ಕಟ್ಟುತ್ತಿದ್ದ ಅವರು ವಾಸ್ತವ ಬಿಚ್ಚಿಟ್ಟರು.

'ಆಕಾರದಲ್ಲಿ ಮಾತ್ರ ಮನುಷ್ಯರಾಗಿ ಉಳಿದು, ಪ್ರಾಣಿಗಳಿಗಿಂತಲೂ ದಯನೀಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದೇವೆ' ಎಂದರು ಹರಕಲು ಬಟ್ಟೆ ಉಟ್ಟುಕೊಂಡು ಹೊಲಿಗೆ ಹಾಕಿಕೊಳ್ಳುತ್ತಿದ್ದ 'ಮಹಾರಾಣಿ'.

▶ 6



ಖಾನಾಪುರ ತಾಲ್ಲೂಕಿನ ಹಲಕರ್ಣಿ ಗ್ರಾಮದ ಹೊರವಲಯದಲ್ಲಿ ವಾಸವಾದ ಹಕ್ಕಿಪಿಕ್ಕಿ ಕುಟುಂಬ ಪ್ರಜಾವಾಣಿ ಚಿತ್ರ

ಭೂಮಿ, ಶಿಕ್ಷಣ, ಆರೋಗ್ಯ ಬೇಕು

ಹಕ್ಕಿಪಿಕ್ಕಿಗಳಿಗೆ ಮುಖ್ಯವಾಗಿ ಭೂಮಿ ಬೇಕು. ನಂತರ ಶಿಕ್ಷಣ ಹಾಗೂ ಆರೋಗ್ಯ ಸೌಕರ್ಯಕ್ಕೆ ಒತ್ತುಕೊಡಬೇಕು. ರಾಮನಗರ ಜಿಲ್ಲೆಯ ಬನ್ನೇರುಘಟ್ಟದ ಪ್ರದೇಶ ಹಾಗೂ ಶಿವಮೊಗ್ಗದಲ್ಲಿ ಭೂಮಿ ಪಡೆಯಲು ಸಿದ್ಧತೆ ನಡೆದಿವೆ. ಗಿಡಮೂಲಿಕೆ ಔಷಧಿ ಮಾರಲು ವಿದೇಶಗಳಿಗೆ ಹೋದ ಹಲವರು ಸಾಕಷ್ಟು ಸಾರಿ ಅಲ್ಲಿ ಸಿಕ್ಕಿಕೊಂಡಿದ್ದಾರೆ. ಅವರನ್ನು ಬಿಡಿಸಿಕೊಂಡು ಬಂದ ಉದಾಹರಣೆ ಇವೆ. 'ಕ್ರಿಮಿನಲ್ ಟ್ರೈಬ್' ಎಂಬ ಹಣೆಪಟ್ಟಿ ಅವರಿಗೆ ಬಿದ್ದಿದೆ. ಮುಖ್ಯವಾಹಿನಿಗೆ ತರಲು ಸರ್ಕಾರ ಪ್ರಯತ್ನ ಮಾಡಬೇಕು.

ಸಿ.ಎಸ್.ದ್ವಾರಕಾನಾಥ್, ಮಾಜಿ ಅಧ್ಯಕ್ಷ, ಹಿಂದುಳಿದ ವರ್ಗಗಳ ಆಯೋಗ

ಚಿನಕುರುಳಿ ಪ್ರಕಾಶ್ ಶೆಟ್ಟಿ



ಆರ್‌ಸಿಬಿಗೆ ಇನ್ನೊಂದು ಕಪ್?

ಅಹಮದಾಬಾದ್: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ತಂಡಗಳು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ.



ಬಲಾಬಲ
ಪಂದ್ಯ 9
ಆರ್‌ಸಿಬಿ ಜಯ 5
ಟೈಟನ್ಸ್ ಗೆಲುವು 4

ಮುಖಾಮುಖಿ(2026)
ಪಂದ್ಯ 3
ಆರ್‌ಸಿಬಿ ಗೆಲುವು 2
ಟೈಟನ್ಸ್ ಜಯ 1

ಲೈವ್
ಪಂದ್ಯ ಆರಂಭ: ರಾತ್ರಿ 7.30
ಸ್ಟಾರ್ ಸ್ಪೋರ್ಟ್ಸ್, ಜಿಯೊಹಾಟ್‌ಸ್ಟಾರ್ ಆ್ಯಪ್

ಇನ್ನು ಶಿವಕುಮಾರ್ ಸರ್ಕಾರ

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಡಿಕೆಶಿ ಒಕ್ಕೊರಲ ಆಯ್ಕೆ ● ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯಗೆ ಮತ್ತೆ ಆಹ್ವಾನ ● ಇನ್ನೂ ಅಂತಿಮವಾಗದ ಸಚಿವರ ಪಟ್ಟಿ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನೂತನ ನಾಯಕರಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರ್ವಾನುಮತದಿಂದ ಶನಿವಾರ ಆಯ್ಕೆಯಾಗಿದ್ದು, ಜೂನ್ 3ರಂದು ಮುಖ್ಯಮಂತ್ರಿಯಾಗಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸಿದ್ದರಾಮಯ್ಯ ಅವರಿಂದ ತೆರವಾದ ಸ್ಥಾನಕ್ಕೆ ಹೊಸ ನಾಯಕನ ಆಯ್ಕೆ ಸುಗಮವಾಗಿ ನಡೆದಿದೆ. ಇದರಿಂದಾಗಿ, ರಾಜ್ಯ ರಾಜಕಾರಣದ ಪಡಸಾಲೆಯಲ್ಲಿ ಕೆಲವು ದಿನಗಳಿಂದ ನಡೆಯುತ್ತಿದ್ದ 'ಅಧಿಕಾರ ಹಸ್ತಾಂತರ' ಕುರಿತ ಊಹಾಪೋಹಗಳಿಗೂ ತೆರೆಬಿದ್ದಿದೆ.

ಆ ಬೆನ್ನಲ್ಲೇ, ಲೋಕಭವನಕ್ಕೆ ತೆರಳಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಸಿದ್ದರಾಮಯ್ಯನವರ ಜತೆಯಲ್ಲೇ ಭೇಟಿ ಮಾಡಿದ ಶಿವಕುಮಾರ್, ಹೊಸ ಸರ್ಕಾರ ರಚನೆಯ ಹಕ್ಕು ಮಂಡಿಸಿದರು. ಬುಧವಾರ ಸಂಜೆ 4.05ಕ್ಕೆ ಲೋಕಭವನದ ಗಾಜಿನ ಮನೆಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಂತೆ ರಾಜ್ಯಪಾಲರು ಆಹ್ವಾನ ನೀಡಿದ್ದಾರೆ. ಅವರ ಜೊತೆಗೆ 10 ರಿಂದ 12 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಲ್‌ಪಿ ಸಭೆ ನಡೆಯಿತು. 'ನೂತನ ನಾಯಕನ ಆಯ್ಕೆ ಪ್ರಕ್ರಿಯೆಗೆ ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ' ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರಕಟಿಸಿದರು. ಅದರಂತೆ, ಸಿದ್ದರಾಮಯ್ಯ ಅವರು ಸಿಎಲ್‌ಪಿ ನಾಯಕರಾಗಿ ಡಿ.ಕೆ. ಶಿವಕುಮಾರ್ ಅವರನ್ನು ಹೆಸರಿಸುವ ಒಂದು ಸಾಲಿನ ನಿರ್ಣಯ ಮಂಡಿಸಿದರು.

▶ 9



ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಶನಿವಾರ ಆಯ್ಕೆಯಾದ ಡಿ.ಕೆ. ಶಿವಕುಮಾರ್ ಅವರನ್ನು ಸಿದ್ದರಾಮಯ್ಯ ಅಭಿನಂದಿಸಿದರು. ಕೆ.ಸಿ. ವೇಣುಗೋಪಾಲ್ ಹಾಜರಿದ್ದರು

ಪ್ರಮಾಣವಚನ
ದಿನಾಂಕ: ಜೂನ್ 3
ಸಮಯ: ಸಂಜೆ 4.05
ಸ್ಥಳ: ಗಾಜಿನಮನೆ, ಲೋಕಭವನ

ಆರ್ಭಟಕ್ಕೆ ತಡೆ, ಸಂಯಮದ ನಡೆ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸೂಚಿಸಿದ ಕ್ಷಣದಿಂದಲೂ ಮೌನಕ್ಕೆ ಶರಣಾಗಿದ್ದ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನೂ ಅಬ್ಬರ, ಆಡಂಬರ ಇಲ್ಲದೇ ಸರಳವಾಗಿ ನಡೆಸಲು ತೀರ್ಮಾನಿಸಿದ್ದಾರೆ.

ಜೂನ್ 3 ರಂದು ನಡೆಯುವ ಪ್ರಮಾಣ ವಚನ ಕಾರ್ಯಕ್ರಮ ದೊಡ್ಡಮಟ್ಟದಲ್ಲಿ, ಭಾರಿ ಜನಸಂಖ್ಯೆಯನ್ನು ವಿಧಾನಸೌಧದ ಮುಂದೆ ಸೇರಿಸಿ ಶಕ್ತಿ ಪ್ರದರ್ಶನ ಮಾಡಬಹುದು ಎಂಬ ನಿರೀಕ್ಷೆ ಅವರ ಅಭಿಮಾನಿಗಳಲ್ಲಿ ಇತ್ತು. ಆದರೆ, ಅದ್ಯಾವುದೂ ಬೇಡ ಎಂದು ಶಿವಕುಮಾರ್ ಅವರು ತಮ್ಮ ಆಪ್ತರಿಗೆ ಸೂಚಿಸಿದ್ದಾರೆ. ಪ್ರಮಾಣ ಸ್ವೀಕಾರ ಲೋಕಭವನದ ಗಾಜಿನ ಮನೆಯಲ್ಲಿ ಸರಳವಾಗಿ ನಡೆಸಲು ತೀರ್ಮಾನಿಸಲಾಗಿದೆ.

ಮುಖ್ಯಮಂತ್ರಿ ಹುದ್ದೆಗೆ ಹೆಸರು ಪ್ರಕಟವಾಗುವವರೆಗೆ ಯಾರೂ ಬಹಿರಂಗವಾಗಿ ಸಂಭ್ರಮಾಚರಣೆ ಮಾಡಬಾರದು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. 'ಪ್ರಮಾಣ ವಚನ ಸ್ವೀಕಾರದ ವೇಳೆಯೂ ಸಂಭ್ರಮಾಚರಣೆ ಬೇಡ. ನಾನು ನಿಮ್ಮ ಜಿಲ್ಲೆಗಳಿಗೆ ಬಂದ ಸಂದರ್ಭದಲ್ಲೇ ಸಂಭ್ರಮಾಚರಣೆ ಮಾಡಬಹುದು' ಎಂಬ ಸಂದೇಶವನ್ನೂ ರವಾನಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಮುಖ್ಯಮಂತ್ರಿಯಾಗಿ ತಮ್ಮ ಹೆಸರು ಘೋಷಿಸಿದಾಗ ಅಥವಾ ಆ ಬಳಿಕ ಸಂಭ್ರಮಾಚರಣೆ ಮಾಡಿದರೆ, ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರಿಗೆ ನೋವುಂಟು ಮಾಡಿದಂತೆ ಆಗುತ್ತದೆ. ಅದಕ್ಕೆ ಅವಕಾಶ ನೀಡಬಾರದು ಎಂಬ ಆಲೋಚನೆಯ ಜತೆಗೆ, ಅಬ್ಬರ, ಆರ್ಭಟಕ್ಕಿಂತ ಮುಖ್ಯಮಂತ್ರಿಯಾಗಿ ಉತ್ತಮವಾಗಿ ಕೆಲಸ ಮಾಡಿ ತೋರಿಸಬೇಕು ಎಂಬ ಭಾವನೆಯೂ ಅವರಲ್ಲಿ ಇರಬಹುದು ಎಂದು ಶಿವಕುಮಾರ್ ಅವರ ಸಮೀಪವರ್ತಿಗಳು ಹೇಳಿದ್ದಾರೆ.

ಸಾಮಾನ್ಯವಾಗಿ ಪಕ್ಷ ಅಥವಾ ಸರ್ಕಾರದ ಸಮಾವೇಶಗಳನ್ನು ಅಬ್ಬರದಲ್ಲಿ ಮಾಡುವುದು ಡಿ.ಕೆ.ಶಿವಕುಮಾರ್ ಅವರ ಸಹಜ ಶೈಲಿ. ಮೇಕೆದಾಟು ಪಾದಯಾತ್ರೆ ಮಾಡಿದಾಗಲೂ ಭಾರಿ ಅಬ್ಬರದ ವಾತಾವರಣ ಸೃಷ್ಟಿಸಲಾಗಿತ್ತು. ಮುಖ್ಯಮಂತ್ರಿ ಹುದ್ದೆಗೇರುವ ಸನ್ನಿವೇಶ ಹತ್ತಿರವಾಗುತ್ತಿದ್ದಂತೆ ತಮ್ಮ ನಡವಳಿಕೆ ಬದಲಿಸಿಕೊಂಡಂತೆ ಕಾಣುತ್ತಿದೆ ಎಂದು ಮೂಲಗಳು ತಿಳಿಸಿವೆ.

'ಪ್ರಮಾಣ ಸ್ವೀಕಾರಕ್ಕೆ ಪಾಸ್ ಲಭ್ಯ ಇಲ್ಲ'

'ಲೋಕಭವನದ ಗಾಜಿನ ಮನೆಯಲ್ಲಿ ಸರಳವಾಗಿ ನಡೆಯುವ ಈ ಕಾರ್ಯಕ್ರಮಕ್ಕೆ ಶಾಸಕರು, ಆಹ್ವಾನಿತರು ಹೊರತಾಗಿ ಯಾರಿಗೂ ಪಾಸ್ ನೀಡುವುದಿಲ್ಲ. ಹೊರ ಜಿಲ್ಲೆಗಳಿಂದ ಯಾರೂ ಬರಬಾರದು' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಹೇಳಿದರು.

ಪಕ್ಷದ ಕಚೇರಿಯಲ್ಲಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ ಬಾಬು ಜತೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

'ನೂತನ ಮುಖ್ಯಮಂತ್ರಿಯವರ ಪ್ರಮಾಣ ವಚನದ ಬಗ್ಗೆ ಮಾಧ್ಯಮಗಳಲ್ಲಿ ವಿಭಿನ್ನ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಪ್ರಮಾಣ ವಚನ ಕಾರ್ಯಕ್ರಮ ವಿಧಾನಸೌಧದ ಆವರಣದಲ್ಲಿ ನಡೆಯುವುದಿಲ್ಲ' ಎಂದರು. 'ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುತ್ತಿಲ್ಲ. ಅಲ್ಲದೇ, ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಆಡಂಬರದ ಕಾರ್ಯಕ್ರಮ ಬೇಡ ಎಂದು ತೀರ್ಮಾನಿಸಲಾಗಿದೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷರು (ಶಿವಕುಮಾರ್) ಸಮ್ಮತಿ ಸೂಚಿಸಿದ್ದಾರೆ. ಇದಕ್ಕೆ ಅಭಿಮಾನಿಗಳು ಮತ್ತು ಪಕ್ಷದ ಬೆಂಬಲಿಗರು ಸಹಕರಿಸಬೇಕು' ಎಂದು ಅವರು ಮನವಿ ಮಾಡಿದರು.

ಹವಾಮಾನ ಮುನ್ಸೂಚನೆ: ನಗರದಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ಜೂನ್ 4ಕ್ಕೆ ಪರಿವರ್ತನಾ ಸಮಾವೇಶ

ಬೆಂಗಳೂರು: ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರ 142ನೇ ಜಯಂತಿ ಪ್ರಯುಕ್ತ ಜೂನ್ 4ರ ಬೆಳಗ್ಗೆ 11 ಗಂಟೆಗೆ ನಗರದ ಟೌನ್‌ಹಾಲ್ ಸಭಾಂಗಣದಲ್ಲಿ ಪರಿವರ್ತನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮತಾ ಸೈನಿಕ ದಳ ಅಧ್ಯಕ್ಷ ಎಂ.ವೆಂಕಟಸ್ವಾಮಿ ತಿಳಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಡಾ.ಮನಮೋಹನ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ರಮೇಶ್ ಅವರಿಗೆ 2026ನೇ ಸಾಲಿನ ನಾಲ್ವಡಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು ₹25 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಹೊಂದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ಸಚಿವ ಜಿ.ಪರಮೇಶ್ವರ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಸಾಹಿತಿ ಇಂದಿರಾ ಕೃಷ್ಣಪ್ಪ, ಹೋರಾಟಗಾರ ಕೋಟಿಗಾನಹಳ್ಳಿ ರಾಮಯ್ಯ, ಚಿಂತಕ ಹ.ರ.ಮಹೇಶ್ ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ದಳದ ಕಾರ್ಯದರ್ಶಿ ಅಂಬರೀಶ್, ಪದಾಧಿಕಾರಿಗಳಾದ ನಾಗರತ್ನ, ಜಿ.ಪಿ.ಪ್ರಶಾಂತ್, ಚಂದ್ರಶೇಖರ್ ಉಪಸ್ಥಿತರಿದ್ದರು.

‘ತ್ಯಾಜ್ಯ ನಿರ್ವಹಣೆ: ಮಾದರಿ ಆಗಲಿ’

ಘನ ತ್ಯಾಜ್ಯ ನಿರ್ವಹಣೆ ನಿಯಮಗಳು-2026 ಕಾರ್ಯಾಗಾರದಲ್ಲಿ ಮುಖ್ಯ ಕಾರ್ಯದರ್ಶಿ

5,959 ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿರುವ ಸಂಸ್ಕರಣಾ ಘಟಕಗಳು	4,252 ಟನ್ ಪ್ರತಿ ದಿನ ಸಂಸ್ಕರಣೆ ಮಾಡುವ ತ್ಯಾಜ್ಯ	7,312 ಕಾರ್ಯನಿರ್ವಹಿಸುತ್ತಿರುವ ತ್ಯಾಜ್ಯ ಸಂಗ್ರಹಣಾ ವಾಹನಗಳು	16,992 ಗ್ರಾಮಗಳಲ್ಲಿ ಒಣ ಕಸ ಸಂಗ್ರಹನೆಗೆ ವ್ಯವಸ್ಥಿತ ಕ್ರಮ	5,501 ಗ್ರಾಮ ಪಂಚಾಯಿತಿಗಳಲ್ಲಿರುವ ಒಟ್ಟು ಸ್ವಚ್ಛತಾ ವಾಹಿನಿಗಳು

ಪ್ರಜಾವಾಣಿ ವಾರ್ತೆ

ಬೆಂಗಳೂರು: ಎಲ್ಲಾ ಅಧಿಕಾರಿಗಳು ಮತ್ತು ಸಾರ್ವಜನಿಕರು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ, ಘನ ತ್ಯಾಜ್ಯ ನಿರ್ವಹಣೆಯಲ್ಲಿ ಕರ್ನಾಟಕವನ್ನು ದೇಶದಲ್ಲೇ ‘ಮಾದರಿ ರಾಜ್ಯ’ವನ್ನಾಗಿ ಮಾಡಲು ಶ್ರಮಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಕರೆ ನೀಡಿದರು.

ಘನತ್ಯಾಜ್ಯ ನಿರ್ವಹಣೆ ನಿಯಮಗಳು-2026 ಅನ್ನು ಅನುಷ್ಠಾನಗೊಳಿಸುವ ಕುರಿತು ರಾಜ್ಯಮಟ್ಟದ ಅಧಿಕಾರಿಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸುಪ್ರೀಂ ಕೋರ್ಟ್ ಆದೇಶದಂತೆ, ದೇಶದ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಘನತ್ಯಾಜ್ಯ ನಿರ್ವಹಣೆ ನಿಯಮಗಳನ್ನು (2026) ಕಟ್ಟುನಿಟ್ಟಾಗಿ ಜಾರಿಗೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಮತ್ತು ಸಾರ್ವಜನಿಕರು ತಮಗೆ ವಹಿಸಲಾದ ಜವಾಬ್ದಾರಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.

ಮನೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸದಿದ್ದಲ್ಲಿ, ತ್ಯಾಜ್ಯ ಕೊಳೆತು ಪರಿಸರಕ್ಕೆ ಭಾರಿ ಹಾನಿ ಉಂಟುಮಾಡುತ್ತದೆ. ಆದ್ದರಿಂದ, ಮನೆ-ಮನೆ ಕಸ ಸಂಗ್ರಹಣೆಗೆ ಹೊಸ ನಿಯಮಗಳ ಪ್ರಕಾರ ನಾಲ್ಕು ರೀತಿಯ ವಿಂಗಡಣೆಯನ್ನು ಜಾರಿಗೆ ತರಬೇಕು. ವಿಂಗಡಿಸಿದ ಕಸವನ್ನು ಪ್ರತ್ಯೇಕವಾಗಿ ಸಂಸ್ಕರಣಾ ಘಟಕಗಳಿಗೆ ತಲುಪಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸಮಗ್ರ ಮೇಲ್ವಿಚಾರಣಾ ತಂತ್ರಜ್ಞಾನ ಹಾಗೂ ಮ್ಯಾಪಿಂಗ್ ವ್ಯವಸ್ಥೆ ರೂಪಿಸಬೇಕು ಎಂದು ತಿಳಿಸಿದರು.

ಸುಮಾರು 4,000 ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳನ್ನು ‘ಸ್ವಚ್ಛತಾ ವಾಹಿನಿ’ಗಳನ್ನಾಗಿ ಯಶಸ್ವಿಯಾಗಿ ನಿಯೋಜಿಸಲಾಗಿದೆ. ಇದನ್ನು ರಾಜ್ಯದ ಎಲ್ಲಾ 6,000 ಗ್ರಾಮ ಪಂಚಾಯಿತಿಗಳಿಗೂ ವಿಸ್ತರಿಸಿ, ಅವರಿಗೆ ಘನ ತ್ಯಾಜ್ಯ ನಿರ್ವಹಣೆ ನಿಯಮಗಳ ಬಗ್ಗೆ ಸೂಕ್ತ ತರಬೇತಿ ನೀಡಬೇಕು. ಸುಪ್ರೀಂ ಕೋರ್ಟ್ ಈ ನಿಯಮಗಳ ಪಾಲನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ನಿಯಮಗಳನ್ನು ಸರಿಯಾಗಿ ಪಾಲಿಸದಿದ್ದರೆ ಸರ್ಕಾರ ಮತ್ತು ಸಾರ್ವಜನಿಕ ವಲಯಕ್ಕೆ ದಂಡ ಬೀಳಲಿದೆ ಎಂದು ಹೇಳಿದರು.

ಬೃಹತ್ ಪ್ರಮಾಣದ ತ್ಯಾಜ್ಯ ಉತ್ಪಾದಕರನ್ನು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಬೇಕು. ಅವರು ಎಷ್ಟು ತ್ಯಾಜ್ಯ ಸಂಗ್ರಹಣೆ ಹಾಗೂ ಸಂಸ್ಕರಣೆ ಮಾಡುತ್ತಿದ್ದಾರೆ ಮತ್ತು ಎಷ್ಟು ಬಾಕಿ ಉಳಿದಿದೆ ಎಂಬ ಬಗ್ಗೆ ಐಇಸಿ ಮೂಲಕ ತಿಳಿಸಬೇಕು. ಹೆಚ್ಚು ತ್ಯಾಜ್ಯ ಉತ್ಪತ್ತಿಯಾಗುವ ಸ್ಥಳಗಳಲ್ಲಿ ವೈಜ್ಞಾನಿಕ ಕಸ ವಿಂಗಡಣೆಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಲಾ ವಿದ್ಯಾರ್ಥಿಗಳ ಭಾಗಿತ್ವ



ಶಾಲಿನಿ ರಜನೀಶ್

ಹಳ್ಳಿಗಳಲ್ಲಿ ಕೈಗೊಳ್ಳುವ ಸ್ವಚ್ಛತಾ ಕಾರ್ಯಕ್ರಮಗಳನ್ನು ಜನಸಾಮಾನ್ಯರ ಹಬ್ಬದಂತೆ ಆಚರಿಸುವ ಮೂಲಕ ಸಾರ್ವಜನಿಕರಲ್ಲಿ ಕಸ ವಿಂಗಡಣೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಇದಕ್ಕಾಗಿ ತಳಮಟ್ಟದ ಐಇಸಿ ಚಟುವಟಿಕೆಗಳನ್ನು ತೀವ್ರಗೊಳಿಸಬೇಕು. ಶಾಲಾ ಹಂತದಲ್ಲಿಯೇ ಡಿಜಿಟಲ್ ಮಾಧ್ಯಮಗಳ ಮೂಲಕ ಸ್ವಚ್ಛತೆಯ ಬಗ್ಗೆ ತರಬೇತಿ ನೀಡಿ, ವಿದ್ಯಾರ್ಥಿಗಳನ್ನು ಈ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಶಾಲಿನಿ ರಜನೀಶ್ ತಿಳಿಸಿದರು.

ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಮತ್ತು ಬಯೊ-ಮೆಡಿಕಲ್ ತ್ಯಾಜ್ಯಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎಂಪ್ಯಾನಲ್ ಆಗಿರುವ ಅಧಿಕೃತ ಏಜೆನ್ಸಿಗಳ ಮೂಲಕ ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಈ ಕ್ಷೇತ್ರಕ್ಕೆ ಖಾಸಗಿ ಉದ್ಯಮಿಗಳನ್ನು ಒಳಗೊಂಡು ‘ವೇಸ್ಟ್ ಟು ಎನರ್ಜಿ’ ಮತ್ತು ‘ವೇಸ್ಟ್ ಟು ವೆಲ್ತ್’ಗೆ ಆದ್ಯತೆ ನೀಡಬೇಕು. ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕೈಗಾರಿಕಾ ಅಸೋಸಿಯೇಷನ್‌ಗಳೊಂದಿಗೆ ಚರ್ಚಿಸಿ ವಿಕೇಂದ್ರೀಕೃತ ತ್ಯಾಜ್ಯ ವಿನಿಮಯಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

ಘನತ್ಯಾಜ್ಯ ಟೆಂಡರ್ ಅಕ್ರಮಗಳ ತನಿಖೆಗೆ ಶೋಭಾ ಆಗ್ರಹ



ಶೋಭಾ ಕರಂದ್ಲಾಜೆ

ನವದೆಹಲಿ: ಬೆಂಗಳೂರು ಸಮಗ್ರ ಘನತ್ಯಾಜ್ಯ ನಿರ್ವಹಣಾ ಟೆಂಡರ್ ಪ್ರಕ್ರಿಯೆಯಲ್ಲಿ ₹39,437 ಕೋಟಿ ಸಾರ್ವಜನಿಕ ವೆಚ್ಚವನ್ನು ಒಳಗೊಂಡ ಗಂಭೀರ ಅಕ್ರಮಗಳ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ.

ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿರುವ ಗಂಭೀರ ಪ್ರಕ್ರಿಯಾತ್ಮಕ ಲೋಪಗಳು, ಹಣಕಾಸು ಅಕ್ರಮಗಳು, ಕಾನೂನು ಉಲ್ಲಂಘನೆಗಳು ಹಾಗೂ ಆಡಳಿತಾತ್ಮಕ ಪಕ್ಷಪಾತದ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ವಿಶೇಷವಾಗಿ ಹಣಕಾಸು ಇಲಾಖೆಯ ಸ್ಪಷ್ಟ ಆಕ್ಷೇಪ ಮತ್ತು ತಿರಸ್ಕಾರವಿದ್ದರೂ ಪ್ರಸ್ತಾವನೆಯನ್ನು ಮುಂದಕ್ಕೆ ತೆಗೆದುಕೊಂಡು ಅನುಮೋದಿಸಿರುವುದು ಪಾರದರ್ಶಕತೆ ಮತ್ತು ಕಾನೂನುಬದ್ಧತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಟೆಂಡರ್ ಸಂಬಂಧಿತ ಎಲ್ಲ ಮುಂದಿನ ಕ್ರಮಗಳನ್ನು ತಕ್ಷಣವೇ ಸ್ಥಗಿತಗೊಳಿಸಿ, ಡಿಪಿಆರ್ ಸಿದ್ಧತೆಯಿಂದ ಅಂತಿಮ ಹಣಕಾಸು ಅನುಮೋದನೆವರೆಗೆ ಸಂಪೂರ್ಣ ಪ್ರಕ್ರಿಯೆಯ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಅಕ್ರಮಗಳು ಸಾಬೀತಾದಲ್ಲಿ, ಪ್ರಕರಣವನ್ನು ಸಿಬಿಐ ಹಾಗೂ ಲೋಕಾಯುಕ್ತ ಸೇರಿದಂತೆ ಸೂಕ್ತ ತನಿಖಾ ಸಂಸ್ಥೆಗಳಿಗೆ ಹಸ್ತಾಂತರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಪತ್ರದಲ್ಲಿ ಉಲ್ಲೇಖಿಸಲಾದ ಪ್ರಮುಖ ಅಂಶಗಳು:

- ತಾಂತ್ರಿಕ ಪರಿಶೀಲನೆಯ ನಂತರ ಡಿಪಿಆರ್ ಸಲಹೆಗಾರರನ್ನು ಕಾನೂನುಬಾಹಿರವಾಗಿ ಬದಲಾಯಿಸಿರುವ ಆರೋಪ
- ಟೆಂಡರ್ ಪ್ರಕ್ರಿಯೆಯಲ್ಲಿ ತಾಂತ್ರಿಕ ಅರ್ಹತಾ ಮಾನದಂಡಗಳಲ್ಲಿ ಅಸ್ಪಷ್ಟ ಬದಲಾವಣೆಗಳು
- ಕರ್ನಾಟಕ ಸಾರ್ವಜನಿಕ ಖರೀದಿ ಪಾರದರ್ಶಕತಾ ನಿಯಮಗಳ ಅಡಿಯಲ್ಲಿ ಕಡ್ಡಾಯ ಪ್ರಕಟಣಾ ನಿಯಮಗಳ ಉಲ್ಲಂಘನೆ
- ಅಂಗೀಕರಿಸಲಾದ ಬಿಡ್‌ಗಳು ಅನುಮತಿಸಿದ ಹಣಕಾಸು ಮಿತಿಗಳನ್ನು ಮೀರಿರುವುದು
- ಭೂಮಿಯ ಮೌಲ್ಯಮಾಪನ ಮತ್ತು ಪರಿಹಾರ ಮೊತ್ತ ಹೆಚ್ಚಳಕ್ಕೆ ಹಣಕಾಸು ಇಲಾಖೆಯ ಸ್ಪಷ್ಟ ವಿರೋಧ

ಸುದ್ದಿ 2 ನಿಮಿಷ

ನಾಳೆಯಿಂದ ವಿದ್ಯಾರ್ಥಿ ಬಸ್ ಪಾಸ್

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ವಿದ್ಯಾರ್ಥಿ ಪಾಸ್‌ಗಳನ್ನು ಜೂನ್ 1ರಿಂದ ಬೆಂಗಳೂರು ಒನ್ ಕೇಂದ್ರಗಳ ಮೂಲಕ ವಿತರಣೆ ನಡೆಯಲಿದೆ.

2026-27ನೇ ಸಾಲಿನ ವಿದ್ಯಾರ್ಥಿ ರಿಯಾಯಿತಿ ಪಾಸಿನ ಆನ್‌ಲೈನ್ ಅರ್ಜಿಯು ಸೇವಾಸಿಂಧು ಪೋರ್ಟಲ್ https://sevasindhu.karnataka.gov.in ನಲ್ಲಿ ಲಭ್ಯವಿರುತ್ತದೆ. ವಿದ್ಯಾರ್ಥಿಗಳು ಬೆಂಗಳೂರು ಒನ್ ಕೇಂದ್ರಗಳ ಮೂಲಕವು ವಿದ್ಯಾರ್ಥಿ ಪಾಸಿಗಾಗಿ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿ ಪಾಸುಗಳನ್ನು ಬೆಂಗಳೂರು ಒನ್ ಕೇಂದ್ರಗಳಲ್ಲಿ ಹಾಗೂ ಬಿಎಂಟಿಸಿ ಕೆಂಪೇಗೌಡ ಬಸ್ ನಿಲ್ದಾಣ, ಕೆಂಗೇರಿ ಟಿಟಿಎಂಸಿ, ಹೊಸಕೋಟೆ, ಎಲೆಕ್ಟ್ರಾನಿಕ್ ಸಿಟಿ ಘಟಕ -19, ಶಾಂತಿನಗರ ಟಿಟಿಎಂಸಿ, ಕರಾರಸಾ ನಿಗಮದ ಆನೇಕಲ್ ಬಸ್ ನಿಲ್ದಾಣದಲ್ಲಿ ವಿತರಿಸಲಾಗುವುದು.

ಶಕ್ತಿ ಯೋಜನೆಯಡಿ ರಾಜ್ಯದ ವಿದ್ಯಾರ್ಥಿನಿಯರಿಗೆ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದೆ. ಮಾಹಿತಿಗಾಗಿ ದೂರವಾಣಿ ಸಂಖ್ಯೆ 080 22483777 ಸಂಪರ್ಕಿಸಬಹುದು. ಸಂಸ್ಥೆಯ ವೆಬ್‌ಸೈಟ್ ಮೂಲಕವೂ ಪಡೆಯಬಹುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಶಾಲೆಯಲ್ಲಿ ಅಗ್ನಿ ಅವಘಡ



ಕೆಂಗೇರಿ: ನಾಗದೇವನಹಳ್ಳಿಯಲ್ಲಿರುವ ಚಿತ್ರಕೂಟ ಕೌಶಲ್ಯ ಶಾಲೆಯ 5ನೇ ಮಹಡಿಯಲ್ಲಿ ಶನಿವಾರ ಅಗ್ನಿ ಅವಘಡ ಸಂಭವಿಸಿ, ಪೀಠೋಪಕರಣ ಹಾಗೂ ಇತರೆ ವಸ್ತುಗಳು ಸುಟ್ಟು ಹೋಗಿವೆ.

ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡು, ದಟ್ಟ ಹೊಗೆ ಆವರಿಸಿದೆ. ತಕ್ಷಣ ಶಾಲೆಯಲ್ಲಿದ್ದ ಮಕ್ಕಳು ಹಾಗೂ ಸಿಬ್ಬಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಒಂದು ತಾಸು ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಘಟನೆಗೆ ಶಾರ್ಟ್ ಸರ್ಕಿಟ್ ಕಾರಣ ಎನ್ನಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಗ್ನಿ ಶಾಮಕ ಸಿಬ್ಬಂದಿ ತಿಳಿಸಿದರು.

‘ಅಗ್ನಿ ಅವಘಡಕ್ಕೆ ಪ್ರಾಥಮಿಕ ಕಾರಣ ತಿಳಿದು ಬಂದಿಲ್ಲ. ಅಗ್ನಿ ಶಾಮಕ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ’ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣ ಅಧಿಕಾರಿ ರೇಖಾ ತಿಳಿಸಿದರು.

ವಿದ್ಯುತ್ ಕಂಬಕ್ಕೆ ಶಾಲಾ ಬಸ್ ಡಿಕ್ಕಿ

ಆನೇಕಲ್: ತಾಲ್ಲೂಕಿನ ಮರಸೂರು ಗೇಟ್ ಬಳಿ ಶನಿವಾರ ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ಚಾಲಕನಿಗೆ ರಕ್ತದೊತ್ತಡ ಕಡಿಮೆಯಾಗಿ ಮೂರ್ಛೆ ಹೋಗಿದ್ದರಿಂದ ಶಾಲಾ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಬಸ್‌ನಲ್ಲಿದ್ದ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

‘ಚಾಲಕ ಕಡಿಮೆ ರಕ್ತದೊತ್ತಡದಿಂದಾಗಿ ಮೂರ್ಛೆ ತಪ್ಪಿದ್ದಾರೆ. ವಾಹನ ಕಡಿಮೆ ವೇಗದಲ್ಲಿ ಇದ್ದಿದ್ದರಿಂದ ಹೆಚ್ಚಿನ ಅವಘಡ ತಪ್ಪಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಐಪಿಎಲ್: ಮಾರ್ಗಸೂಚಿ ಪ್ರಕಟ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಐಪಿಎಲ್ ಕ್ರಿಕೆಟ್ ಫೈನಲ್ ಪಂದ್ಯ ಭಾನುವಾರ ನಡೆಯಲಿದ್ದು, ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಸಂಚಾರ ವಿಭಾಗದ ಪೊಲೀಸರು ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.

ಮದ್ಯ ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ರಾತ್ರಿಯಿಡೀ ಕಾರ್ಯಾಚರಣೆ ಕೈಗೊಳ್ಳಲಾಗುವುದು. ವಿವಿಧೆಡೆ ನಾಕಾಬಂದಿ ಹಾಕಿ, ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಅತಿವೇಗ, ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವ, ವ್ಹೀಲೆ, ಡ್ರ್ಯಾಗ್ ರೇಸ್‌ಗಳಲ್ಲಿ ಭಾಗಿಯಾಗಿ ಜನರಿಗೆ ತೊಂದರೆ ಉಂಟು ಮಾಡುವ ದ್ವಿಚಕ್ರ ವಾಹನ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ಘಟನೆಗಳು ಕಂಡು ಬಂದಲ್ಲಿ ಪೊಲೀಸ್ ಸಹಾಯವಾಣಿ ಸಂಖ್ಯೆ-112 ಗೆ ಮಾಹಿತಿ ನೀಡಬಹುದು.

ಸಾರ್ವಜನಿಕ ರಸ್ತೆಯಲ್ಲಿ ವಿಜಯೋತ್ಸವಕ್ಕೆ ಅವಕಾಶವಿಲ್ಲ. ರಸ್ತೆಗಳ ಮಧ್ಯೆ, ಪಾದಚಾರಿ ರಸ್ತೆಗಳಲ್ಲಿ ವಾಹನ ನಿಲ್ಲಿಸಿಕೊಂಡು ಸಂಚಾರಕ್ಕೆ ಅಡಚಣೆ ಮಾಡುವಂತಿಲ್ಲ. ಸಂಭ್ರಮಾಚರಣೆಯ ನೆಪದಲ್ಲಿ ಅನಗತ್ಯವಾಗಿ ಹಾರ್ನ್ ಮಾಡುತ್ತಾ ವಾಹನ ಚಲಾಯಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಕಾರಿನ ಸನ್‌ರೂಫ್ ತೆರೆದು ಅಪಾಯಕಾರಿ ವಾಹನ ಚಲಾಯಿಸುವುದನ್ನು ನಿಷೇಧಿಸಿದೆ. ಸಂಚಾರ ನಿಯಮ ಪಾಲಿಸಬೇಕು. ಪೊಲೀಸರು ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕೋರಲಾಗಿದೆ.

ಭದ್ರತಾ ಸಿಬ್ಬಂದಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: ರಾಜಾಜಿನಗರದ ಹರಿಶ್ಚಂದ್ರಘಾಟ್ ಬಳಿಯ ಎಚ್‌ಡಿಎಫ್‌ಸಿ ಬ್ಯಾಂಕ್ ಕೆಳಭಾಗದಲ್ಲಿ ಶನಿವಾರ ಭದ್ರತಾ ಸಿಬ್ಬಂದಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಿಹಾರದ ಪಿಂಟು (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಜಿಐಎಸ್ ಸೆಕ್ಯುರಿಟಿ ಏಜೆನ್ಸಿಯಲ್ಲಿ ಭದ್ರತಾ ಸಿಬ್ಬಂದಿ ಆಗಿ ಕೆಲಸ ಮಾಡುತ್ತಿದ್ದ ಪಿಂಟು, ಶನಿವಾರ ಸಂಜೆ 5.30ರ ಸುಮಾರಿಗೆ ಬ್ಯಾಂಕ್‌ನ ಕೆಳಭಾಗದ ರೈಲಿಂಗ್‌ಗೆ ನೇಣು ಹಾಕಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಸ್ಥಳಕ್ಕೆ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಬ್ಬರ ಬಂಧನ, ಮತ್ತೊಬ್ಬ ನಾಪತ್ತೆ

ದನದ ಮಾಂಸದ ಖಾದ್ಯ ನೀಡಿದ್ದ ರೆಸ್ಟೋರೆಂಟ್ ಬಂದ್

ಪ್ರಜಾವಾಣಿ ವಾರ್ತೆ



ಬೆಂಗಳೂರು: ಕುರಿ ಮಾಂಸದ ಹೆಸರಿನಲ್ಲಿ ದನದ ಮಾಂಸದ ಖಾದ್ಯ ನೀಡಿ ಗ್ರಾಹಕರನ್ನು ವಂಚಿಸುತ್ತಿದ್ದ ರೆಸ್ಟೋರೆಂಟ್ ಮಾಲೀಕರಿಬ್ಬರನ್ನು ಆವಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಜೀಜು (45), ಶೀಬು (44) ಬಂಧಿತರು. ಮತ್ತೊಬ್ಬ ಆರೋಪಿ ಅಭಿಲಾಷ್ ತಲೆ ಮರೆಸಿಕೊಂಡಿದ್ದು, ಇವರ ವಿರುದ್ಧ ಆವಲಹಳ್ಳಿ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.

ಆರೋಪಿಗಳು, ಬೊಮ್ಮೇನಹಳ್ಳಿಯ ಐಸಿರಿ ಹಬ್‌ನಲ್ಲಿರುವ ಕಾಯಲೋರಂ ರೆಸ್ಟೋರೆಂಟ್‌ನಲ್ಲಿ ದನದ ಮಾಂಸ ಖಾದ್ಯವನ್ನು ಗ್ರಾಹಕರಿಗೆ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

ಈಚೆಗೆ ರೆಸ್ಟೋರೆಂಟ್‌ಗೆ ಊಟಕ್ಕೆ ಹೋಗಿದ್ದ ಯುವಕರ ಗುಂಪಿಗೆ ಕುರಿ ಮಾಂಸದ ಖಾದ್ಯದ ಬದಲಿಗೆ ದನದ ಮಾಂಸ ನೀಡಲಾಗಿತ್ತು. ಇದನ್ನು ಸೇವಿಸಿದ ಯುವಕರಿಗೆ ಅನುಮಾನ ಬಂದು ಮಾಲೀಕರನ್ನು ಪ್ರಶ್ನಿಸಿದ್ದಲ್ಲದೇ, ಪೊಲೀಸರಿಗೂ ಮಾಹಿತಿ ನೀಡಿದ್ದರು.

ಮೇ 19ರಂದು ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿ, ಬಂದ್ ಮಾಡಿಸಿದ್ದಾರೆ. ತನಿಖೆ ವೇಳೆ ಕೊತ್ತನೂರು ಕಡೆಯಿಂದ ದನದ ಮಾಂಸ ಸರಬರಾಜು ಆಗುತ್ತಿದ್ದ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಅಲ್ಲಿಯೂ ದಾಳಿ ನಡೆಸಲಾಗಿತ್ತು.

ವಿಚಾರಣೆ ವೇಳೆ ಆರೋಪಿಗಳು ಗ್ರಾಹಕರಿಗೆ ದನದ ಮಾಂಸ ಖಾದ್ಯ ನೀಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಕಾರಾಗೃಹ ಇಲಾಖೆ ನಿವೇಶನ ಕಬಳಿಕೆ: ಇಬ್ಬರ ವಿರುದ್ಧ ಎಫ್‌ಐಆರ್

ಅಪರಾಧ ಸುದ್ದಿ

ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಗೆ ಸೇರಿದ ಜಾಗವನ್ನು ಅತಿಕ್ರಮಿಸಿಕೊಂಡ ಆರೋಪದ ಮೇರೆಗೆ ಇಬ್ಬರು ವ್ಯಕ್ತಿಗಳ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಾಗೃಹ ಇಲಾಖೆ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಖಲೀಂ ಹಾಗೂ ಕೆ.ಎಸ್.ಅನಿಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಗಾಂಧಿನಗರದ 2ನೇ ಅಡ್ಡರಸ್ತೆಯಲ್ಲಿರುವ ಮೈಸೂರು ಡಿಸ್ಚಾರ್ಜ್ ಪ್ರಿಸನರ್ಸ್ ಪುನರ್ವಸತಿ (ಏಡ್) ಸೊಸೈಟಿಯ ನಿವೇಶನ ಕಾರಾಗೃಹ ಇಲಾಖೆಗೆ ಸೇರಿದೆ. ಈ ನಿವೇಶನದಲ್ಲಿ ಖಲೀಂ ಎಂಬಾತ ಗುಜರಿ ವಸ್ತುಗಳನ್ನು ಸಂಗ್ರಹಿಸುವ ಗೋದಾಮು ಮಾಡಿಕೊಂಡಿದ್ದಾರೆ.

ಹಲವು ಬಾರಿ ವಸ್ತುಗಳನ್ನು ತೆರವು ಮಾಡುವಂತೆ ಸೂಚಿಸಿದರೂ ತೆರವು ಮಾಡಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅದೇ ಕಟ್ಟಡದ ಒಂದನೇ ಮಹಡಿಯಲ್ಲಿರುವ ಒಂದು ಕೊಠಡಿಯನ್ನು ಅನಿಲ್ ಅತಿಕ್ರಮಿಸಿಕೊಂಡು ಕಚೇರಿ ನಡೆಸುತ್ತಿದ್ದಾರೆ. ಅದಕ್ಕೆ ಇಲಾಖೆಯ ಅನುಮತಿ ಪಡೆದಿಲ್ಲ. ಸರ್ಕಾರಿ ಸ್ವತ್ತು ಅತಿಕ್ರಮಿಸಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ ನಿವೇಶನ ತೆರವುಗೊಳಿಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.


ಕಾರಿಗೆ ಬೈಕ್ ಡಿಕ್ಕಿ: ಹಿಂಬದಿ ಸವಾರ ಸಾವು

ದೇವನಹಳ್ಳಿ: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಸರ್ಕಲ್ ಸಮೀಪ ಶುಕ್ರವಾರ ದ್ವಿಚಕ್ರ ವಾಹನವೊಂದು ನಿಯಂತ್ರಣ ತಪ್ಪಿ ಮುಂದೆ ಸಾಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದು, ಹಿಂಬದಿ ಸವಾರ ಮೃತಪಟ್ಟಿದ್ದಾರೆ.

ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ತುಂಬಾ ಗ್ರಾಮದ ವಿಜಯ್ ಕುಮಾರ್ ಸಂಗನಬಸಪ್ಪ ಗೌಡ ಪಾಟೀಲ (38) ಮೃತರು. ಮೃತರು ಸ್ನೇಹಿತ ಅಂಜನ್ ಜತೆ ದ್ವಿಚಕ್ರ ವಾಹನದಲ್ಲಿ ವಿಮಾನ ನಿಲ್ದಾಣದಿಂದ ಬೆಂಗಳೂರು ಕಡೆಗೆ ತೆರಳುವ ವೇಳೆ ಈ ಅಪಘಾತ ಸಂಭವಿಸಿದೆ. ದೇವನಹಳ್ಳಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದಲ್ಲಿ ಇಂದು

ರಾಜ್ಯಮಟ್ಟದ ಮಕ್ಕಳ ಪ್ರತಿಭಾ ಪುರಸ್ಕಾರ: ಸಾನ್ನಿಧ್ಯ: ನಾಗಮೂರ್ತೇಂದ್ರ ಸ್ವಾಮೀಜಿ, ನೀಲಕಂಠ ಸ್ವಾಮೀಜಿ, ದೊಡ್ಡೇಂದ್ರ ಸ್ವಾಮೀಜಿ, ಗುರುನಾಥ ಸ್ವಾಮೀಜಿ, ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ, ನಾಗಲಿಂಗ ಸ್ವಾಮೀಜಿ, ವಿಶ್ವೇಂದ್ರ ಸ್ವಾಮೀಜಿ, ಉದ್ಘಾಟನೆ ಮತ್ತು ವಿಶ್ವಕರ್ಮ ಪೂಜೆ: ಕರಿವೃಷಭ ದೇಶೀ ಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ರಾಮಲಿಂಗಾರೆಡ್ಡಿ, ಮಧು ಬಂಗಾರಪ್ಪ, ಎಸ್.ಟಿ. ಸೋಮಶೇಖರ್, ರವಿ ಹೆಗಡೆ, ಆಯೋಜನೆ: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ, ಸ್ಥಳ: ಪುರಭವನ (ಟೌನ್‌ಹಾಲ್), ಜೆ.ಸಿ.ರಸ್ತೆ, ಮಧ್ಯಾಹ್ನ 3



ಬಿ.ಆರ್. ಲಕ್ಷ್ಮಣರಾವ್

ಗೀತ ಮಾಧುರ್ಯ: ಅಧ್ಯಕ್ಷತೆ: ಬಿ.ಆರ್. ಲಕ್ಷ್ಮಣರಾವ್, ಅತಿಥಿಗಳು: ಟಿ.ಎನ್. ಸೀತಾರಾಮ್, ಮನು ಬಳಿಗಾರ್, ತಿಮ್ಮಯ್ಯ ಜಿ., ಆಯೋಜನೆ: ಕಲ್ಪತರು ಸಾಹಿತ್ಯ ಕಲಾ ಟ್ರಸ್ಟ್, ಸ್ಥಳ: ಡಾ.ಸಿ. ಅಶ್ವಥ್ ಕಲಾಭವನ, ಎನ್.ಆರ್. ಕಾಲೊನಿ, ಬೆಳಿಗ್ಗೆ 9

ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ: ಅತಿಥಿಗಳು: ನಟರಾಜ್ ತಲಘಟ್ಟಪುರ, ಕೆ.ಕೃಷ್ಣ, ಅಧ್ಯಕ್ಷತೆ: ಆರ್. ರಾಜಗೋಪಾಲ್ ನಾಯ್ಡು, ಆಯೋಜನೆ ಹಾಗೂ ಸ್ಥಳ: ಕೆ.ಎಸ್. ಪದವಿಪೂರ್ವ ಕಾಲೇಜು, ರಘುವನಹಳ್ಳಿ, ಕನಕಪುರ ರಸ್ತೆ, ಬೆಳಿಗ್ಗೆ 10

ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ಅತಿಥಿ: ಸಂಜೀವ್ ಸಾಳುಂಕೆ, ಉಪಸ್ಥಿತಿ: ಶ್ವೇತಾ ವೆಂಕಟೇಶ್, ಅಧ್ಯಕ್ಷತೆ: ವೆಂಕಟೇಶ್ ಬಿ.ಎಂ., ಆಯೋಜನೆ ಹಾಗೂ ಸ್ಥಳ: ಅಸೆಂಟ್ ಪದವಿಪೂರ್ವ ಕಾಲೇಜು, ಹೆಸರುಘಟ್ಟ ಮುಖ್ಯರಸ್ತೆ, ಬೆಳಿಗ್ಗೆ 10

ಬಸವ ಜಯಂತಿ ಆಚರಣೆ: ಸಾನ್ನಿಧ್ಯ ಹಾಗೂ ಉದ್ಘಾಟನೆ: ಶಿವಸಿದ್ದೇಶ್ವರ ಸ್ವಾಮೀಜಿ, ಉಪಸ್ಥಿತಿ: ಶಿವರುದ್ರ ಸ್ವಾಮೀಜಿ, ನಂಜುಂಡ ಸ್ವಾಮೀಜಿ, ಅಧ್ಯಕ್ಷತೆ: ಬಸವರಾಜ ಹೊರಟ್ಟಿ, ಅತಿಥಿಗಳು: ರಾಮಲಿಂಗಾರೆಡ್ಡಿ, ಎಸ್.ಎಂ. ಜಾಮದಾರ್, ಪುರುಷೋತ್ತಮ ಬಿಳಿಮಲೆ, ಎಸ್.ಎಂ. ಕೆಂಪಗೌಡರ್, ಗಂಗಾಂಬಿಕೆ ಮಲ್ಲಿಕಾರ್ಜುನ, ಸನ್ಮಾನ: ಸಿ.ಎಸ್. ದ್ವಾರಕನಾಥ್, ಆಯೋಜನೆ: ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರು ಜಿಲ್ಲಾ ಘಟಕ, ಸ್ಥಳ: ಘನಲಿಂಗ ಶಿವಯೋಗಿಗಳ ಸಭಾಭವನ, ಜೆಎಸ್‌ಎಸ್ ಪಬ್ಲಿಕ್ ಸ್ಕೂಲ್, ಬನಶಂಕರಿ 2ನೇ ಹಂತ, ಬೆಳಿಗ್ಗೆ 10

ಮಲ್ಲೇಶ್ವರ ವಾರ್ಡ್ 53ರನ್ನು ಮರುರೂಪಿಸುವ ಬಗ್ಗೆ ಕಾರ್ಯಾಗಾರ: ಮಾರ್ಗದರ್ಶಕರು: ಆಶೀಶ್ ವರ್ಮಾ, ರೇಷ್ಮಾ ಪಿ.ಎಸ್., ಮೀರಾ ಕೆ., ಆಯೋಜನೆ: ಪ್ರೀತಿ4ಮಲ್ಲೇಶ್ವರಂ, ಸ್ಥಳ: ದಿ ಡಿಸೈನ್ ವೆನ್ಯೂ, 3ನೇ ಮಹಡಿ, ಸಿಲ್ವೆಸ್ತ್ರ ಆರ್ಕೆಡ್, 11ನೇ ಕ್ರಾಸ್, ಈಸ್ಟ್ ಪಾರ್ಕ ರಸ್ತೆ, ಮಲ್ಲೇಶ್ವರ, ಬೆಳಿಗ್ಗೆ 10

ಸುನೀಲ್ ಕುಮಾರ್ ಎಸ್. ಅವರ ‘ಮಧು ಹೀರಿದ ಅಧರಗಳು’ ಪುಸ್ತಕ ಬಿಡುಗಡೆ ಹಾಗೂ ಎಸ್.ಜಿ. ಸುಶೀಲಮ್ಮ ಅವರಿಗೆ ‘ಅಮ್ಮಂದಿರ ಅಮ್ಮ ಸುಶೀಲಮ್ಮ’ ಪ್ರಶಸ್ತಿ ಪ್ರದಾನ: ಉದ್ಘಾಟನೆ: ಜೆ.ಕೆ. ರಶ್ಮಿ, ಅಧ್ಯಕ್ಷತೆ: ಎಸ್. ಅಹಲ್ಯ, ಅತಿಥಿ: ವೂಡೇ ಪಿ. ಕೃಷ್ಣ, ಪುಸ್ತಕ ಬಿಡುಗಡೆ: ಮಲ್ಲೇಪುರಂ ಜಿ. ವೆಂಕಟೇಶ್, ಆಯೋಜನೆ: ಆದರ್ಶ ವಠಾರ ಜನಗಳ ಸಾಂಸ್ಕೃತಿಕ ಜಾಗೃತಿ ವೇದಿಕೆ, ಸ್ಥಳ: ಗಾಂಧಿ ಭವನ, ಶಿವಾನಂದ ವೃತ್ತ, ಬೆಳಿಗ್ಗೆ 10.30



ಎಸ್‌ಜಿ ಸುಶೀಲಮ್ಮ

ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮದಿನದ ಸವಿನೆನಪು ‘ಸಮತಾ ಸಂಭ್ರಮ’: ಉದ್ಘಾಟನೆ: ಶಾನ್ ರೆಂಜರ್ಲ ರಾಜೇಶ್, ಅತಿಥಿಗಳು: ದಿನೇಶ್ ಅಮೀನ್ ಮಟ್ಟು, ಕೋಟಿಗಾನಹಳ್ಳಿ ರಾಮಯ್ಯ, ಮಮತಾ ಎಚ್.ಕೆ., ಅಧ್ಯಕ್ಷತೆ: ಎಂ.ಆರ್. ವೆಂಕಟೇಶ್, ‘ಯಶೋಧರೆ’ ನಾಟಕ ಪ್ರದರ್ಶನ, ಆಯೋಜನೆ: ವೈಚಾರಿಕ ಪ್ರಗತಿಪರ ವೇದಿಕೆ, ಸ್ಥಳ: ಜನಪದರು ರಂಗಮಂದಿರ, ನಿಂಬೆಕಾಯಿಪುರ, ಮಧ್ಯಾಹ್ನ 3


ಮಿನುಗುತಾರೆ ಕಲ್ಪನಾ ಅವರ ನೆನಪಿನಲ್ಲಿ ‘ಮಿನುಗುತಾರೆ ಸದ್ಭಾವನಾ ಪ್ರಶಸ್ತಿ’ ಪ್ರಶಸ್ತಿ ಪ್ರದಾನ: ಪ್ರಶಸ್ತಿ ಪುರಸ್ಕೃತರು: ಕೆ.ಇ.ಸುಂದರ್ ಪ್ರಕಾಶ್, ಉಮಾಶಂಕರ್, ಪಿ. ಶ್ರೀಧರ್, ಈರಾಚಾರ್ ಅರ್ಕಸಾಲಿ, ಅಧ್ಯಕ್ಷತೆ: ನೀಲಕಂಠ ಅಡಿಗ, ಅತಿಥಿಗಳು: ಸುಶಾಂತ್, ನಾಗಾಂಬಿಕ, ಎಚ್.ಎನ್, ಆನಂದಮೂರ್ತಿ, ಆಯೋಜನೆ: ಕಲಾಚಂದಿರ ಕಲಾಮಂದಿರ ಟ್ರಸ್ಟ್, ಸ್ಥಳ: ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಮಧ್ಯಾಹ್ನ 3

‘ಕಲಾದರ್ಪಣ’ ವರ್ಣಚಿತ್ರ ಪ್ರದರ್ಶನದ ಸಮಾರೋಪ: ಅತಿಥಿ: ಬಸವರಾಜ ಹೊರಟ್ಟಿ, ಆಯೋಜನೆ: ಕಲಾದರ್ಪಣ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 4

ಭರತನಾಟ್ಯ ರಂಗಪ್ರವೇಶ: ಮನ್ವಿತಾ ಎನ್., ಅತಿಥಿಗಳು: ಪೂರ್ಣಾ ಸುರೇಶ್, ಎಸ್. ನಂಜುಂಡರಾವ್, ಶ್ರೀವತ್ಸ ಶಾಂಡಿಲ್ಯ, ಆಯೋಜನೆ: ಮಹಾವತಾರ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್, ಸ್ಥಳ: ಶ್ರೀಕೃಷ್ಣದೇವರಾಯ ಕಲಾಮಂದಿರ, ಮಲ್ಲೇಶ್ವರ, ಸಂಜೆ 5

ಪ್ರವೀಣ್ ಬಿ.ಎಂ. ಅವರ ‘ಮಾತಿಲ್ಲ ಗುರುತು ಇದೆ’ ಕವನ ಸಂಕಲನ ಬಿಡುಗಡೆ: ಎಚ್.ಎಸ್. ಶಿವಪ್ರಕಾಶ್, ಅಧ್ಯಕ್ಷತೆ: ಎಚ್.ಎಲ್.ಪುಷ್ಪ, ಕೃತಿ ಬಗ್ಗೆ ಮಾತು: ಚ.ಹ. ರಘುನಾಥ್, ಅತಿಥಿಗಳು: ರವಿಕುಮಾರ್ ಬಾಗಿ, ಜನಾರ್ದನ್ (ಜನ್ನಿ), ಆಯೋಜನೆ: ಸಂಸ್ಕೃತಿ ಪ್ರಕಾಶನ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪ ರಸ್ತೆ, ಸಂಜೆ 5

ಜಾಣಜಾಣೆಯರ ನಗೆ ಹಬ್ಬ: ಭಾಗವಹಿಸುವವರು: ಎಂ.ಎಸ್. ನರಸಿಂಹಮೂರ್ತಿ, ಮಿಮಿಕ್ರಿ ದಯಾನಂದ್, ಪ್ರೊ.ಕೃಷ್ಣೇಗೌಡ, ಮಿಮಿಕ್ರಿ ಗೋಪಿ, ಗಂಗಾವತಿ ಪ್ರಾಣೇಶ್, ವೈ.ವಿ. ಗುಂಡೂರಾವ್, ಕೋಗಳಿ ಕೊಟ್ರೇಶ್, ಕಿರ್ಲೋಸ್ಕರ್ ಸತ್ಯ, ಶಿವಾರ ಉಮೇಶ್, ವಿಶೇಷ ಆಕರ್ಷಣೆ: ಗುರುಕಿರಣ್, ಡ್ರಮ್ಸ್ ದೇವ್, ಪ್ರಹ್ಲಾದಾಚಾರ್ಯ ಮತ್ತು ತಂಡ, ಮಿಮಿಕ್ರಿ ದಯಾನಂದ್ ಮತ್ತು ತಂಡ, ಆಯೋಜನೆ: ಜಾಣಜಾಣೆಯರ ಸಾಹಿತಿ ಕಲಾವಿದರ ಟ್ರಸ್ಟ್, ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್, ಸಂಜೆ 5




ಗುರುಕಿರಣ್

234ನೇ ಹುಣ್ಣಿಮೆ ಹಾಡು, ‘ಲಯ ಲಾವಣ್ಯ’ ತಾಳವಾದ್ಯ ವಾದನ: ಆನೂರು ಅನಂತಕೃಷ್ಣ ಶರ್ಮ, ಅತಿಥಿ: ವಿಜಯಲಕ್ಷ್ಮಿ ರಾಜಗೋಪಾಲ್, ಸ್ಥಳ: ಕಾಡುಮಲ್ಲೇಶ್ವರ ಬಯಲು ರಂಗ ಮಂಟಪ, ಮಲ್ಲೇಶ್ವರ, ಸಂಜೆ 6.30

ಎರಡು ನಾಟಕಗಳ ಪ್ರದರ್ಶನ: ಸಂಜೆ 4ಕ್ಕೆ ಭೀಷ್ಮ ರಾಮಯ್ಯ ಅವರ ನಿರ್ದೇಶನದಲ್ಲಿ ‘ಬಾಯ್ಬಡ್ಕಿ’ ನಾಟಕ ಪ್ರದರ್ಶನ, ಸಂಜೆ 7ಕ್ಕೆ ವನಿತಾ ರಂಗಾಯಣ ಅವರ ನಿರ್ದೇಶನದಲ್ಲಿ ‘ಬಾಯ್ ತುಂಬ ನಕ್ಕಿಡಿ’ ನಾಟಕ ಪ್ರದರ್ಶನ, ತಂಡ: ಅಂತರಂಗ ಬಹಿರಂಗ, ಸ್ಥಳ: ಡಾ.ಸಿ. ಅಶ್ವಥ್ ಕಲಾಭವನ, ಎನ್.ಆರ್. ಕಾಲೊನಿ.

‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ-ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ.. nagaradalli_indu@prajavani.co.in

ಡಿಕೆಶಿಗೆ ಸಿದ್ದರಾಮಯ್ಯ ತೂಗುಗತ್ತಿ: ಬೊಮ್ಮಾಯಿ


ಬಸವರಾಜ ಬೊಮ್ಮಾಯಿ

ಬೆಂಗಳೂರು: ಡಿ.ಕೆ.ಶಿವಕುಮಾರ್ ಗೊಂದಲದ ವಾತಾವರಣದಲ್ಲಿ ತಮ್ಮ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ರಾಜ್ಯದ ಜನತೆ ಈಗಾಗಲೇ ಈ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಅವರಿಗೆ ಅವಕಾಶ ಬಂದಾಗ ಈ ಸರ್ಕಾರವನ್ನು ಕಿತ್ತೊಗೆಯಲಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ರಾಜ್ಯದ ಆಡಳಿತದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಇದು ಕಾಂಗ್ರೆಸ್ ದುರಾಡಳಿತದ ಮುಂದುವರೆದ ಭಾಗ. ರಾಜ್ಯದ ಆರ್ಥಿಕತೆಯ ವಿಚಾರದಲ್ಲಿ ಈಗಾಗಲೇ ಸಾಕಷ್ಟು ಹಾನಿ ಮಾಡಲಾಗಿದೆ ಎಂದರು.

ಸಂಪುಟ ಸೇರಲು ಪ್ರಥಮ ಬಾರಿ ಆಯ್ಕೆಯಾದವರಿಂದ ಹಿಡಿದು ಐದಾರು ಬಾರಿ ಆಯ್ಕೆಯಾದವರೂ ಲಾಬಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿದ್ದ ಸಚಿವರು ಸ್ಥಾನ ಬಿಟ್ಟು ಕೊಡಲು ಸಿದ್ಧರಿಲ್ಲ. ಹೀಗಾಗಿ ಪೈಪೋಟಿ ನಡೆಯುತ್ತಿದೆ. ಅಲ್ಲದೇ, ನೂತನ ಸಂಪುಟ ರಚನೆಯಲ್ಲಿ ಸಿದ್ದರಾಮಯ್ಯ ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ. ಅಲ್ಲದೇ ಅವರು ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿರುವುದಾಗಿ ಹೇಳಿರುವುದು ಶಿವಕುಮಾರ್ ಪಾಲಿಗೆ ಅಪಾಯಕಾರಿ ಸಂದೇಶ. ಸರ್ಕಾರದ ಮೇಲೆ ತೂಗುಗತ್ತಿ ನೇತಾಡಿದಂತೆ ಎಂದು ತಿಳಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಆಗಿದ್ದು, ವ್ಯವಸ್ಥೆಯನ್ನು ಸುಧಾರಿಸಲು ಶಿವಕುಮಾರ್ ಅವರಿಗೆ ಸಮಯ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಸಂಪುಟ ರಚನೆಯ ಕಸರತ್ತಿನಲ್ಲಿ ಆಂತರಿಕ ಭಿನ್ನಮತ ಹೊರಬರುತ್ತಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡದಿರುವುದರಿಂದ ಒಬಿಸಿ, ಎಸ್‌ಸಿ– ಎಸ್‌ಟಿ ಸಮುದಾಯವರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಿದರು.

‘ಕನಿಷ್ಠ ವೇತನ ₹36 ಸಾವಿರ ನೀಡಿ’

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರ ಪ್ರತಿಭಟನೆ

- ಕನಿಷ್ಠ ವೇತನ– ಏಪ್ರಿಲ್‌ನಿಂದಲೇ ಜಾರಿಗೆ ಬರಲಿ
- ಮಾಲೀಕರ ಒತ್ತಡಕ್ಕೆ ಮಣಿಯದೇ, ಅಧಿಸೂಚನೆ ಹೊರಡಿಸಿ
- ಕಾರ್ಮಿಕರ ಕಾಯಂಮಾತಿಗೆ ಶಾಸನ ರೂಪಿಸಲು ಆಗ್ರಹ

ಪ್ರಜಾವಾಣಿ ವಾರ್ತೆ

ಬೆಂಗಳೂರು: ತಿಂಗಳಿಗೆ ಸರಾಸರಿ ₹36 ಸಾವಿರ ಕನಿಷ್ಠ ವೇತನ ನಿಗದಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ನೇತೃತ್ವದಲ್ಲಿ ಕಾರ್ಮಿಕರ ಭವನದ ಎದುರು ಕಾರ್ಮಿಕರು ಶನಿವಾರ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರ ಹೆಚ್ಚಳ ಮಾಡಿರುವ ಕನಿಷ್ಠ ವೇತನ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಾನದಂಡಗಳಿಗೆ ಪೂರಕವಾಗಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಜೀವನ ಮಟ್ಟಕ್ಕೆ ಅನುಗುಣವಾಗಿ ತಿಂಗಳಿಗೆ ₹36 ಸಾವಿರ ಕನಿಷ್ಠ ವೇತನ ನಿಗದಿ ಮಾಡಬೇಕು ಹಾಗೂ ಕನಿಷ್ಠ ವೇತನವನ್ನು 2025ರ ಏಪ್ರಿಲ್‌ನಿಂದ ಜಾರಿಗೆ ಬರುವಂತೆ ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

19 ವಿಭಾಗದ ಉದ್ದಿಮೆಗಳನ್ನು ಹೊರಗಿಟ್ಟಿರುವ ರಾಜ್ಯ ಸರ್ಕಾರದ ಕ್ರಮದಿಂದ ಮಹಿಳಾ ಕಾರ್ಮಿಕರು ಕನಿಷ್ಠ ವೇತನ ಹೆಚ್ಚಳದಿಂದ ವಂಚಿತರಾಗಲಿದ್ದಾರೆ. ಹಾಗಾಗಿ 19 ಉದ್ದಿಮೆಗಳಿಗೂ ವಿಸ್ತರಿಸಿ ಅಧಿಸೂಚನೆ ಹೊರಡಿಸಬೇಕು. ಮಾಲೀಕರ ಒತ್ತಡಕ್ಕೆ ಮಣಿಯದೆ ಪರಿಷ್ಕೃತ ವೇತನದ ಆದೇಶವನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದರು.


ಕನಿಷ್ಠ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರ ಭವನದ ಎದುರು ಶನಿವಾರ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು ಪ್ರಜಾವಾಣಿ ಚಿತ್ರ – ಕಿಶೋರ್ ಕುಮಾರ್ ಬೋಳಾರ್

ಬೆಂಗಳೂರು ದಕ್ಷಿಣ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜು ಮಾತನಾಡಿ, ‘ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿಯಿಂದ ಕಾರ್ಮಿಕರ ಮೂಲಭೂತ ಹಕ್ಕುಗಳು ಮೊಟಕುಗೊಳ್ಳಲಿದೆ. ಆದ್ದರಿಂದ ಕಾರ್ಮಿಕರನ್ನು ನವ ಗುಲಾಮಗಿರಿಗೆ ದೂಡುವ ನಾಲ್ಕು ಸಂಹಿತೆಗಳನ್ನು ಯಥಾವತ್ತಾಗಿ ರಾಜ್ಯದಲ್ಲಿ ಜಾರಿಗೆ ತರಬಾರದು. ಅಧಿಕಾರ ಬಳಸಿ ರಾಜ್ಯ ಸರ್ಕಾರ ಈ ಸಂಹಿತೆಗಳಿಗೆ ಕಾರ್ಮಿಕರ ಪರವಾದ ತಿದ್ದುಪಡಿಗಳನ್ನು ತರಬೇಕು’ ಎಂದು ಆಗ್ರಹಿಸಿದರು.

ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಹಂಗಾಮಿ, ಗುತ್ತಿಗೆ, ನಿಯಮಿತ ಅವಧಿ, ಇತರೆ ಸ್ವರೂಪದ ಕಾಯಂಯೇತರ ಕಾರ್ಮಿಕರು ಕಡಿಮೆ ವೇತನಕ್ಕೆ ಸವಲತ್ತುಗಳಿಲ್ಲದೆ ದುಡಿಮೆ ಮಾಡುತ್ತಿದ್ದಾರೆ. ಪ್ರಸ್ತುತ ಸರ್ಕಾರದ ಸೊಸೈಟಿ ಮಾದರಿ ಕೈಬಿಟ್ಟು, ಕಾಯಂಗೆ ಶಾಸನ ರೂಪಿಸಬೇಕು ಎಂದು ಕಾರ್ಮಿಕ ಸಚಿವರಿಗೆ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಬೆಂಗಳೂರು ಉತ್ತರ ಜಿಲ್ಲಾ ಘಟಕದ ಅಧ್ಯಕ್ಷ ಎನ್. ಪ್ರತಾಪ ಸಿಂಹ, ಪ್ರಧಾನ ಕಾರ್ಯದರ್ಶಿ ಪಿ.ಮುನಿರಾಜು, ದಕ್ಷಿಣಾ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ಮಂಜುನಾಥ್ ಪಾಲ್ಗೊಂಡಿದ್ದರು.

‘ಸೇವಾ ಮನೋಭಾವದ ಟ್ರಾಮಾ ಕೇಂದ್ರ ಅಗತ್ಯ’

ಪ್ರಜಾವಾಣಿ ವಾರ್ತೆ

ಬೆಂಗಳೂರು: ವೇಗ ಹಾಗೂ ಒತ್ತಡದ ಬದುಕಿನಲ್ಲಿ ಮನುಷ್ಯರಿಗೆ ಹಠಾತ್ ಆಘಾತಗಳು ಹೆಚ್ಚಾಗುತ್ತಿವೆ. ಸೇವಾ ಮನೋಭಾವದ ಟ್ರಾಮಾ ಚಿಕಿತ್ಸಾ ಕೇಂದ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯಾದರೆ, ಸಕಾಲದಲ್ಲಿ ಚಿಕಿತ್ಸೆ ಲಭ್ಯವಾಗುವುದರಿಂದ ಜೀವಗಳು ಉಳಿಯಲು ಸಾಧ್ಯವಾಗಬಹುದು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ತಿಳಿಸಿದರು.

ಜಯನಗರ 1ನೇ ಬ್ಲಾಕ್ ನಲ್ಲಿರುವ ಮಹಾಬೋಧಿ ಮಿದುಳು ಆಸ್ಪತ್ರೆಯಲ್ಲಿ ಹೊಸ ಟ್ರಾಮಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜ್ಞಾನ, ಪ್ರೀತಿ ಹಾಗೂ ಕರುಣೆಯ ಬುದ್ಧನ ತತ್ವ ಅಳವಡಿಸಿಕೊಂಡು ಮಹಾಬೋಧಿ ಆಸ್ಪತ್ರೆಯು ಸೇವಾ ನಿರತವಾಗಿದೆ ಎಂದು ಶ್ಲಾಘಿಸಿದರು.



ಮಹಾಬೋಧಿ ಮಿದುಳು ಆಸ್ಪತ್ರೆಯಲ್ಲಿ ಹೊಸ ಟ್ರಾಮಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆನಂದ ಭಂತೇಜಿ ಮಾತನಾಡಿದರು

ನರಶಸ್ತ್ರ ಚಿಕಿತ್ಸಕ ಡಾ.ಎನ್.ಕೆ. ವೆಂಕಟರಮಣ ಮಾತನಾಡಿ, ‘ಮನಸ್ಸು ಮತ್ತು ಮಿದುಳು ಸರಿಯಾಗಿದ್ದರೆ ಇಡೀ ಸಮಾಜವು ಆರೋಗ್ಯ ಹಾಗೂ ನೆಮ್ಮದಿಯಿಂದ ಇರುತ್ತದೆ. ಇದು ಬುದ್ಧನ ತತ್ವವೂ ಆಗಿದೆ’ ಎಂದರು.

ಆಸ್ಪತ್ರೆಯ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಬುದ್ಧನ ವಿಗ್ರಹವನ್ನು ಇದೇ ವೇಳೆ ಅನಾವರಣಗೊಳಿಸಲಾಯಿತು.

ಮಹಾಬೋಧಿ ಸೊಸೈಟಿಯ ಆಚಾರ್ಯ ಬುದ್ಧ ರಕ್ಷಿತ, ಕಸ್ಸಪ ಮಹಾಥೇರ, ಆನಂದ ಭಂತೇಜಿ, ಶ್ರೀರಾಮ್ ರೂಪನಗುಂಟ, ನರ ಶಸ್ತ್ರಚಿಕಿತ್ಸಕ ಡಾ.ಜಿ. ನಾರಾಯಣ ರೆಡ್ಡಿ, ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ರಾಜನ್ ಉಪಸ್ಥಿತರಿದ್ದರು.

₹ 21.50 ಲಕ್ಷ ಕಿತ್ತ ನಕಲಿ ಸಿಬಿಐ ಅಧಿಕಾರಿ

ಪ್ರಜಾವಾಣಿ ವಾರ್ತೆ

ಹಾವೇರಿ: ‘ಉಗ್ರನಿಗೆ, ಆಧಾರ್ ಕಾರ್ಡ್ ನೀಡಿ ಬ್ಯಾಂಕ್ ಮೂಲಕ ಹಣ ಅಕ್ರಮ ವರ್ಗಾವಣೆ ಮಾಡಲು ಸಹಾಯ ಮಾಡಿದ್ದೀರಾ’ ಎಂದು ಬೆದರಿಸಿ ಜಿಲ್ಲೆಯ ವ್ಯಕ್ತಿಯೊಬ್ಬರನ್ನು ಡಿಜಿಟಲ್ ಅರೆಸ್ಟ್‌ನಲ್ಲಿ ಇಟ್ಟು ₹ 21.50 ಲಕ್ಷ ದೋಚಲಾಗಿದೆ. ಈ ಬಗ್ಗೆ ಹಾವೇರಿ ಜಿಲ್ಲಾ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನಾಗಭೂಷಣ ಅವರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಸಿಬಿಐ ಅಧಿಕಾರಿಯೆಂದು ಹೇಳಿದ್ದ ರಣಬೀರ್ ಸಿಂಗ್, ಇ.ಡಿ ಅಧಿಕಾರಿಯೆಂದು ಹೇಳಿದ್ದ ಪ್ರದೀಪ್‌ಕುಮಾರ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಇಬ್ಬರೂ ನಕಲಿ ಅಧಿಕಾರಿಗಳು’ ಎಂದು ಪೊಲೀಸರು ಹೇಳಿದರು.

‘ದೂರುದಾರರಿಗೆ ಮೇ 12ರಂದು ಕರೆ ಮಾಡಿದ್ದ ಆರೋಪಿಗಳು, ತಾವು ಸಿಬಿಐ ಹಾಗೂ ಇ.ಡಿ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದರು. ‘ಹಣ ಅಕ್ರಮ ವರ್ಗಾವಣೆ ಸಂಬಂಧ ನಿಮ್ಮ ಮೇಲೆ ಪ್ರಕರಣ ದಾಖಲಾಗಿದೆ. ಪಹಲ್ಗಾಮ್ ದಾಳಿ ಮಾಡಿದ್ದ ಉಗ್ರ ಆದಿಲ್ ಗೋರಿಗೆ ನೀವು ಆಧಾರ್ ಕಾರ್ಡ್ ಕೊಟ್ಟಿದ್ದೀರಾ. ಅದೇ ಕಾರ್ಡ್ ಬಳಸಿ ಆತ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ. ಅದರಲ್ಲಿ ನೀವು ಕಮಿಷನ್ ಪಡೆದುಕೊಂಡಿರುವ ದಾಖಲೆ ಸಿಕ್ಕಿದೆ. ಹೀಗಾಗಿ, ನಿಮ್ಮ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ನಿಮ್ಮನ್ನು ವಿಚಾರಣೆ ನಡೆಸಬೇಕಿದೆ’ ಎಂಬುದಾಗಿ ಆರೋಪಿಗಳು ಹೇಳಿದ್ದರು. ವಿಡಿಯೊ ಕರೆ ಮಾಡಿ, ಆಧಾರ್ ಕಾರ್ಡ್ ಹಾಗೂ ಇತರೆ ನಕಲಿ ದಾಖಲೆಗಳನ್ನು ತೋರಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

‘ನೀವು ಸೇರಿ 45 ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಎಲ್ಲರನ್ನೂ ವಿಚಾರಣೆ ಮಾಡಲಾಗುತ್ತಿದೆ. ಕೆಲವರು, ಹಣ ಕೊಟ್ಟು ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ. ನೀವು ಹಣ ನೀಡಿದರೆ, ನಿಮ್ಮ ಹೆಸರನ್ನೂ ಕೈಬಿಡುತ್ತೇವೆ’ ಎಂದು ಆರೋಪಿಗಳು ಹೇಳಿದ್ದರು.’

‘ಆರೋಪಿಗಳ ಮಾತು ನಂಬಿದ್ದ ದೂರುದಾರ, ಆರೋಪಿಗಳು ಹೇಳಿದ್ದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ₹ 21.50 ಲಕ್ಷ ಹಣ ಜಮೆ ಮಾಡಿದ್ದರು. ಆರೋಪಿಗಳು ಪುನಃ ಹಣ ಕೇಳಿದ್ದರು. ಅದರಿಂದ ಬೇಸತ್ತ ದೂರುದಾರ, ಸೈಬರ್ ಕ್ರೈಂ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ನೀಡಿದ್ದಾರೆ’ ಎಂದು ಹೇಳಿದರು.

‘ಎಚ್‌ಡಿಕೆ ಚಾಮುಂಡೇಶ್ವರಿ ಅಭ್ಯರ್ಥಿಯಾಗಲಿ’

ಮೈಸೂರು: ‘ಎಚ್.ಡಿ. ಕುಮಾರಸ್ವಾಮಿ ಅವರು 2028ರ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿಯಬೇಕು ಎಂಬುದು ನನ್ನ ಹಾಗೂ ಮುಖಂಡರ ಅಪೇಕ್ಷೆಯಾಗಿದೆ’ ಎಂದು ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸಾ.ರಾ. ಮಹೇಶ್ ಹೇಳಿದರು.

ಶನಿವಾರ ಜಿಲ್ಲಾ ಪಂಚಾಯಿತಿ ಮತ್ತು ನಗರಪಾಲಿಕೆ ಮಾಜಿ ಸದಸ್ಯ ಮಾದೇಗೌಡ ಅವರನ್ನು ಜೆಡಿಎಸ್‌ಗೆ ಮರಳಿ ಬರಮಾಡಿಕೊಂಡು ಅವರು ಮಾತನಾಡಿದರು.

‘ಮುಂಬರುವ ಚುನಾವಣೆಯಲ್ಲಿ ಜೆಡಿಎಸ್–ಬಿಜೆಪಿ ಸಮ್ಮಿಶ್ರ ಸರ್ಕಾರ ಬರಬೇಕಾದರೆ ಈ ತೀರ್ಮಾನವನ್ನು ಅವರು ಮಾಡಬೇಕಾಗಿದೆ. ಇದರಿಂದ ಪಕ್ಷಕ್ಕೆ ಶಕ್ತಿ ಬರುತ್ತದೆ ಹಾಗೂ ಇಡೀ ಜಿಲ್ಲೆಗೆ ಅನುಕೂಲವೂ ಆಗುತ್ತದೆ ಎಂಬುದು ನಮ್ಮ ಒತ್ತಾಯವಾಗಿದೆ. ಈ ವಿಷಯದಲ್ಲಿ ತೀರ್ಮಾನ ಕೈಗೊಳ್ಳುವುದು ಅವರಿಗೆ ಬಿಟ್ಟಿದ್ದು’ ಎಂದರು.

ಅಂತರರಾಷ್ಟ್ರೀಯ ಶುಶ್ರೂಷಕರ ದಿನ ಆಚರಣೆ

ಪ್ರಜಾವಾಣಿ ವಾರ್ತೆ



ಬೆಂಗಳೂರು: ‘ರೋಗಿಗಳ ಆರೈಕೆ ಮತ್ತು ಚಿಕಿತ್ಸೆಯಲ್ಲಿ ಶುಶ್ರೂಷಕರ ಪಾತ್ರ ಪ್ರಮುಖವಾಗಿದ್ದು, ಅವರು ರೋಗಿಯನ್ನು ಪ್ರತಿ ಹಂತದಲ್ಲಿಯೂ ಗಮನಿಸುತ್ತಾರೆ’ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಡಾ.ಟಿ.ನವೀನ್ ಅಭಿಪ್ರಾಯಪಟ್ಟರು.

ಸಂಸ್ಥೆಯು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಶುಶ್ರೂಷಕರ ದಿನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ವೈದ್ಯರು ರೋಗಿಯನ್ನು ತಪಾಸಣೆ ಮಾಡಿ, ಚಿಕಿತ್ಸೆ ಕುರಿತು ಅಗತ್ಯ ಸಲಹೆ, ಸೂಚನೆಗಳನ್ನು ಶುಶ್ರೂಷಕರಿಗೆ ನೀಡುತ್ತಾರೆ. ಚಿಕಿತ್ಸೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಾಗದಂತೆ ನೋಡಿಕೊಳ್ಳುವ ಶುಶ್ರೂಷಕರ ಪಾತ್ರ ಅನನ್ಯ. ರೋಗಿ ಮತ್ತು ಶುಶ್ರೂಷಕರ ನಡುವಿನ ಸಂಬಂಧ ಒಂದು ರೀತಿ ತಾಯಿ–ಮಕ್ಕಳ ಸಂಬಂಧ ಇದ್ದಂತೆ. ಶುಶ್ರೂಷಕರ ನಗುಮುಖದ ಸೇವೆಯು ರೋಗಿಯ ಆತ್ಮವಿಶ್ವಾಸ ಹೆಚ್ಚಿಸುತ್ತದೆ’ ಎಂದು ಅವರು ಹೇಳಿದರು.

‘ನಮ್ಮ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಶುಶ್ರೂಷಕರು ವಿವಿಧೆಡೆ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ಯಾನ್ಸರ್ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವಲ್ಲಿ ಸಂಸ್ಥೆ ಮುಂಚೂಣಿಯಲ್ಲಿರುವುದಕ್ಕೆ ಶುಶ್ರೂಷಕರ ಸಹಕಾರವೂ ಪ್ರಮುಖ ಕಾರಣ’ ಎಂದು ಅಭಿಪ್ರಾಯಪಟ್ಟರು.

ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ನ (ನರ್ಸಿಂಗ್) ವ್ಯವಸ್ಥಾಪಕಿ ಸರೋಜಾ ಜೈಕುಮಾರ್, ‘ರೋಗಿಯ ನಾಡಿ ಮಿಡಿತ, ಅವರ ಚೇತರಿಕೆಯ ಹಾದಿ ವೈದ್ಯರಿಗಿಂತಲೂ ಶುಶ್ರೂಷಕರಿಯರಿಗೆ ಬೇಗ ತಿಳಿಯುತ್ತದೆ. ರೋಗಿಗಳ ಜತೆಗೆ ವೈದ್ಯರಿಗಿಂತಲೂ ಹೆಚ್ಚು ಬಾಂಧವ್ಯ ಹೊಂದಿರುತ್ತಾರೆ’ ಎಂದು ಹೇಳಿದರು.

ಸಂಸ್ಥೆಯ ನಿವಾಸಿ ವೈದ್ಯಾಧಿಕಾರಿ ಡಾ.ಕೃಷ್ಣಪ್ಪ, ‘ಕಿದ್ವಾಯಿ ಸಂಸ್ಥೆಗೆ ಭೇಟಿ ನೀಡುವ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದಕ್ಕೆ ಅನುಗುಣವಾಗಿ ವೈದ್ಯಕೀಯ ಸೌಲಭ್ಯಗಳನ್ನು ವಿಸ್ತರಿಸಿಕೊಳ್ಳಲಾಗುತ್ತಿದೆ’ ಎಂದರು.

ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಆಶಾ ಪರ್ವಿನ್, ಆರ್ಥಿಕ ಸಲಹೆಗಾರ್ತಿ ಕೆ.ಸಿ. ಸೌಮ್ಯರಾಣಿ, ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್ ಸಂಸ್ಥೆಯ (ನರ್ಸಿಂಗ್) ವ್ಯವಸ್ಥಾಪಕಿ ಸರೋಜಾ ಜೈಕುಮಾರ್ ಉಪಸ್ಥಿತರಿದ್ದರು.

‘ಗೃಹಲಕ್ಷ್ಮಿಯ ₹5,000 ಕೋಟಿ ಎಲ್ಲಿ ಹೋಯಿತು?’

ಪ್ರಜಾವಾಣಿ ವಾರ್ತೆ


ಸುರೇಶ್ ಕುಮಾರ್

ಬೆಂಗಳೂರು: ‘ರಾಜ್ಯದ ‘ಗೃಹಲಕ್ಷ್ಮಿ’ಯರಿಗೆ ಸಿಗಬೇಕಾಗಿದ್ದ 2025 ರ ಫೆಬ್ರುವರಿ, ಮಾರ್ಚ್ ತಿಂಗಳ ಹಣದ ಸ್ಥಿತಿಗತಿ ಏನು ಎಂಬುದನ್ನು ಜನರಿಗೆ ತಿಳಿಸಬೇಕು. ಈವರೆಗೆ ರಾಜ್ಯದ ಖಜಾನೆಯ ಸಂಪೂರ್ಣ ನಿಯಂತ್ರಣ ಹೊಂದಿದ್ದ ನೀವು ಕೊನೆಗಾದರೂ ಸತ್ಯ ಹೇಳಿ. ಅದು ನಿಮ್ಮ ಜವಾಬ್ದಾರಿ’ ಎಂದು ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಅವರು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

‘ಗೃಹಲಕ್ಷ್ಮಿ ಯೋಜನೆಯ ಈ ಎರಡು ತಿಂಗಳುಗಳ ಒಟ್ಟು ಮೊತ್ತ ₹5,000 ಕೋಟಿ. ಇದು ಫಲಾನುಭವಿಗಳಿಗೆ ತಲುಪಿಲ್ಲ. ಹಾಗಿದ್ದರೆ ಈ ಹಣ ಎಲ್ಲಿ ಹೋಗಿದೆ? 1.14 ಕೋಟಿ ಗೃಹಲಕ್ಷ್ಮಿಯರ ಪಾಲಿಗೆ ಇದೊಂದು ದೊಡ್ಡ ವಂಚನೆ’ ಎಂದು ಹೇಳಿದ್ದಾರೆ.

‘ಬೆಳಗಾವಿ ಅಧಿವೇಶನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಈ ಹಣ ಬಿಡುಗಡೆ ಆಗಿದೆ ಎಂದು ಉತ್ತರ ನೀಡಿದ್ದರು. ಆದರೆ, ಆ ಹಣ ಫಲಾನುಭವಿಗಳಿಗೆ ಈವರೆಗೂ ಸಿಕ್ಕಿಲ್ಲ. ಈ ಬಗ್ಗೆ ನೀವೇ ಸ್ಪಷ್ಟನೆ ನೀಡಬೇಕು. ಸಚಿವೆ ಉತ್ತರ ನೀಡಿ ಐದು ತಿಂಗಳು ಕಳೆದಿದೆ. ಯಾವುದೇ ಪ್ರಯೋಜನ ಆಗಿಲ್ಲ’ ಎಂದಿದ್ದಾರೆ.

3 ವರ್ಷದಿಂದ ಗಡ್ಡ–ಕೂದಲು ತೆಗೆಸದ ಡಿಕೆಶಿ ಅಭಿಮಾನಿ

ಪ್ರಜಾವಾಣಿ ವಾರ್ತೆ


ಈಶ್ವರಪ್ಪ

ರಾಮನಗರ: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲೆಂದು ಹರಕೆ ಹೊತ್ತಿರುವ ಅವರ ಕಟ್ಟಾ ಅಭಿಮಾನಿಯೊಬ್ಬರು ಕಳೆದ ಮೂರು ವರ್ಷಗಳಿಂದ ತಮ್ಮ ಗಡ್ಡ ಮತ್ತು ಕೂದಲು ತೆಗೆಸದೆ ಹಾಗೆಯೇ ಬಿಟ್ಟಿದ್ದಾರೆ. ಹಾರೋಹಳ್ಳಿ ತಾಲ್ಲೂಕಿನ ಚಿಕ್ಕಸಾದೇನಹಳ್ಳಿ ಈಶ್ವರಪ್ಪ ಹರಕೆ ಹೊತ್ತವರು.

ಕೆಪಿಸಿಸಿ ಅಧ್ಯಕ್ಷರೂ ಆಗಿದ್ದ ಡಿಕೆಶಿ ಅವರು 2023 ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಆಗಲಿದ್ದಾರೆಂಬ ಭಾರಿ ನಿರೀಕ್ಷೆ ಇತ್ತು. ಈಶ್ವರಪ್ಪ ತಮ್ಮ ನಾಯಕನನ್ನು ಸಿ.ಎಂ ಆಗಿ ನೋಡುವ ಕನಸು ಕಂಡಿದ್ದರು.

ಅಂತಿಮವಾಗಿ ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಗೇರಿಸಿತ್ತು. ಇದರಿಂದ ಬೇಸತ್ತ ಈಶ್ವರಪ್ಪ ಅವರು, ‘ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವವರೆಗೆ ನಾನು ತಲೆ ಕೂದಲು ಮತ್ತು ಗಡ್ಡ ತೆಗೆಸುವುದಿಲ್ಲ’ ಎಂದು ಪ್ರತಿಜ್ಞೆ ಮಾಡಿದ್ದರು.

ಫೋಟೊದೊಂದಿಗೆ ಹರಕೆ: ‘ ಶಿವಕುಮಾರ್ ಮುಖ್ಯಮಂತ್ರಿಯಾಗಿ ನೋಡುವವರೆಗೆ ಕೂದಲು–ಗಡ್ಡ ಕತ್ತರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದೆ. ಬಳಿಕ, ಮಂತ್ರಾಲಯದ ರಾಘವೇಂದ್ರ ಸ್ವಾಮಿ ದೇವಾಲಯಕ್ಕೆ ತೆರಳಿದೆ. ಅಲ್ಲಿನ ತುಂಗಭದ್ರಾ ನದಿಯಲ್ಲಿ ಭಾವಚಿತ್ರ ಹಿಡಿದುಕೊಂಡು ರಾಯರ ಬಳಿ ಹರಕೆ ಹೊತ್ತೆ’ ಎಂದು ಈಶ್ವರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ನನ್ನೆಲ್ಲಾ ಪ್ರಾರ್ಥನೆ ಮೂರು ವರ್ಷದ ಬಳಿಕ ಫಲಿಸಿದೆ’ ಎಂದು ಸಂತಸ ವ್ಯಕ್ತಪಡಿಸಿದರು

ಬೆಂಗಳೂರು ರೇಸ್

ಸೀಜ್ ಸ್ಟಾರ್ಮ್ ಗೆಲ್ಲುವ ನಿರೀಕ್ಷೆ

ಬೆಂಗಳೂರು ಟರ್ಫ್ ಕ್ಲಬ್ ಕರ್ನಾಟಕ ಜುವೆನೈಲ್ ಮಿಲಿಯನ್ ಭಾನುವಾರದ ಬೆಂಗಳೂರು ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು, ಸೀಜ್ ಸ್ಟಾರ್ಮ್ ಗೆಲ್ಲುವ ನಿರೀಕ್ಷೆಯಿದೆ. ಮಧ್ಯಾಹ್ನ 2:00ಕ್ಕೆ ಪ್ರಾರಂಭವಾಗಲಿರುವ ದಿನದ ಏಳು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1ನೇ ರೇಸ್: ಅಶ್ವ ನ್ಯೂಯಾರ್ಕ್ 5, ಡಿಜಿಟಲ್ ಎಂಪ್ರೆಸ್ 6, ಏಸ್ಟೇರಿಯನ್ 1
2ನೇ ರೇಸ್: ಗ್ಲೇಝ್ 1, ಖಜಾನಾ 3, ಮೆಗಾ ಸಕ್ಸಸ್ 5
3ನೇ ರೇಸ್: ವೈಬ್ರ್ಯಂಟ್ ಕ್ವೀನ್ 3, ನೈಟ್ ರೈಡರ್ 1, ಅಶ್ಯೂರೆನ್ಸ್ 2
4ನೇ ರೇಸ್: ಝಿಯ್ಯಾನ್ 10, ಅಲ್ಫಾನ್ಸೀನ್ 2, ಸರ್ಕಲ್ ಆಫ್ ಡ್ರೀಮ್ಸ್ 3
5ನೇ ರೇಸ್: ಸೀಜ್ ಸ್ಟಾರ್ಮ್ 5, ಬಕಿಂಗ್‌ಹ್ಯಾಮ್ 3, ಡಾರ್ಟಗ್ನನ್ 1
6ನೇ ರೇಸ್: ಅಗ್ರಿಮ 4, ಕಾರ್ಟರ್ 5, ವ್ಯಾಲೆನ್ಸಿಯಾ 3
7ನೇ ರೇಸ್: ವ್ಯಾಲಿಯೆಂಟ್ ಸ್ಟ್ರೀಮ್ 3, ಎಲ್ ರೇ 2, ಡ್ಯಾರಿಂಗ್ಟನ್ 4

ಉತ್ತಮ ಬೆಟ್: ಅಶ್ವ ನ್ಯೂಯಾರ್ಕ್

ಜಾಕ್‌ಪಾಟ್‌ಗೆ	1ನೇ ಟ್ರಿಬಲ್	2ನೇ ಟ್ರಿಬಲ್
3,4,5,6,7	2,3,4	5,6,7

ದೃಢ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 40 ರಷ್ಟು ಮಂದಿಗೆ ತಂಬಾಕಿನ ನಂಟು • ಮಹಿಳೆಯರಲ್ಲೂ ಅಧಿಕ ಪ್ರಕರಣ ವರದಿ

ತಂಬಾಕು ವ್ಯಸನ: ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣ

• ವರುಣ ಹೆಗಡೆ

ಬೆಂಗಳೂರು: ರಾಜ್ಯದಲ್ಲಿ ಕ್ಯಾನ್ಸರ್ ಪ್ರಕರಣಗಳ ಹೆಚ್ಚಳಕ್ಕೆ ತಂಬಾಕು ಉತ್ಪನ್ನಗಳ ವ್ಯಸನ ಪ್ರಮುಖ ಕಾರಣವಾಗುತ್ತಿದ್ದು, ದೃಢಪಟ್ಟ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 40 ರಷ್ಟು ಮಂದಿ ತಂಬಾಕಿನ ಜತೆಗೆ ನಂಟು ಹೊಂದಿರುವುದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ವಿಶ್ಲೇಷಣೆಯಿಂದ ದೃಢಪಟ್ಟಿದೆ.

ತಂಬಾಕು ಸಂಬಂಧಿ ಕ್ಯಾನ್ಸರ್ ಪ್ರಕರಣಗಳು ಏರಿಕೆಯ ಹಾದಿ ಹಿಡಿದಿದ್ದು, ಪುರುಷರ ಜತೆಗೆ ಮಹಿಳೆಯರಲ್ಲಿಯೂ ತಂಬಾಕು ಸಂಬಂಧಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ರಾಜ್ಯದಲ್ಲಿ ಕಳೆದ ವರ್ಷ 88,813 ಕ್ಯಾನ್ಸರ್ ಪ್ರಕರಣಗಳು ವರದಿಯಾಗಿದ್ದವು. ಈ ಪ್ರಕರಣಗಳಲ್ಲಿ 39,371 ಮಂದಿ ಪುರುಷರಾಗಿದ್ದು, ಅವರಲ್ಲಿ ಶೇ 52 ರಷ್ಟು ಮಂದಿ ತಂಬಾಕು ವ್ಯಸನಿಗಳಾಗಿದ್ದಾರೆ. ಕ್ಯಾನ್ಸರ್ ಪೀಡಿತ 49,442 ಮಹಿಳೆಯರಲ್ಲಿ, ಶೇ 30.7 ರಷ್ಟು ಮಂದಿ ತಂಬಾಕು ಉತ್ಪನ್ನಗಳ ಜತೆಗೆ ನಂಟು ಹೊಂದಿರುವುದು ಕಿದ್ವಾಯಿ ಸಂಸ್ಥೆಯ ವಿಶ್ಲೇಷಣೆಯಿಂದ ಖಚಿತಪಟ್ಟಿದೆ.


ಧೂಮಪಾನ ಸೇರಿ ತಂಬಾಕು ಉತ್ಪನ್ನಗಳ ಸೇವನೆಯು ಶ್ವಾಸಕೋಶ ಸೇರಿ ವಿವಿಧ ಪ್ರಕಾರದ ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ. ಆರಂಭಿಕ ಹಂತದಲ್ಲೇ ರೋಗ ಪತ್ತೆ ಮಾಡಿದಲ್ಲಿ ಗುಣಪಡಿಸಲು ಸಾಧ್ಯ
ಡಾ.ಟಿ.ನವೀನ್, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ

ತಂಬಾಕು ಉತ್ಪನ್ನಗಳ ಸೇವನೆಯು ಪ್ರಮುಖವಾಗಿ ಶ್ವಾಸಕೋಶ ಮತ್ತು ಬಾಯಿ ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ. ಕಳೆದ ವರ್ಷ ಪುರುಷರಲ್ಲಿ ಗುರುತಿಸಲಾದ ತಂಬಾಕು ಸಂಬಂಧಿ ಕ್ಯಾನ್ಸರ್ ಪ್ರಕರಣಗಳಲ್ಲಿ, ಗರಿಷ್ಠ ಮಂದಿ (3,903) ಶ್ವಾಸಕೋಶದ ಕ್ಯಾನ್ಸರ್ ಎದುರಿಸುತ್ತಿರುವುದು ಖಚಿತಪಟ್ಟಿದೆ. 2,615 ಕ್ಯಾನ್ಸರ್ ಪ್ರಕರಣ ಉದರ ಹಾಗೂ 2,046 ಪ್ರಕರಣ ಬಾಯಿಗೆ ಸಂಬಂಧಿಸಿದೆ.

ರಾಜ್ಯದಲ್ಲಿ ತಂಬಾಕು ಸಂಬಂಧಿ ಕ್ಯಾನ್ಸರ್ ಪ್ರಕರಣ

ವರ್ಷ	ಪುರುಷರು	ಮಹಿಳೆಯರು
2021	19,520	14,307
2022	19,797	14,522
2023	20,078	14,740
2024	20,363	14,962
2025	20,652	15,187

ಪರೋಕ್ಷ ಧೂಮಪಾನ: ಸಂಸ್ಥೆಯ ಪ್ರಕಾರ ಪುರುಷರಲ್ಲಿ ಹೆಚ್ಚಾಗಿ ಪ್ರಾಸ್ಟೇಟ್, ಬಾಯಿ, ಜಠರ ಮತ್ತು ಅನ್ನನಾಳದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಸ್ತನ ಮತ್ತು ಗರ್ಭಕಂಠದ, ಗರ್ಭಾಶಯದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಪತ್ತೆಯಾಗುತ್ತಿದೆ. ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಪರೋಕ್ಷ ಧೂಮಪಾನದಿಂದ ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದು, ನಿರಂತರ ಪರೋಕ್ಷ ಧೂಮಪಾನದಿಂದಲೂ ಕ್ಯಾನ್ಸರ್ ಪೀಡಿತರಾಗುವ ಸಾಧ್ಯತೆಯಿದೆ ಎಂದು ಸಂಸ್ಥೆ ವಿಶ್ಲೇಷಿಸಿದೆ.

‘ಕ್ಯಾನ್ಸರ್ ಪ್ರಕರಣಗಳು ಹೆಚ್ಚಳವಾಗಲು ತಂಬಾಕು ಉತ್ಪನ್ನಗಳ ಸೇವನೆ ಪ್ರಮುಖ ಕಾರಣ. ಮಹಿಳೆಯರಲ್ಲಿಯೂ ತಂಬಾಕು ಉತ್ಪನ್ನ ಸೇವನೆ ಹೆಚ್ಚಳವಾಗಿದೆ. ಬದಲಾದ ಜೀವನಶೈಲಿ, ಪಾಶ್ಚಾತ್ಯ ಆಹಾರ ಪದ್ಧತಿ ಹಾಗೂ ವಾಯು ಮಾಲಿನ್ಯದಿಂದಲೂ ವಿವಿಧ ಕ್ಯಾನ್ಸರ್ ಪ್ರಕರಣಗಳು ಏರಿಕೆಯಾಗುತ್ತಿವೆ. ಧೂಮಪಾನವು ಬಾಯಿ ಮೊದಲಾದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಟಿ.ನವೀನ್ ತಿಳಿಸಿದರು.

10 ಸಾವಿರ ಮಂದಿ ಮರಣ

ಕ್ಯಾನ್ಸರ್ ಪ್ರಕರಣ ಏರಿಕೆಯಾಗುತ್ತಿರುವ ಕಾರಣ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಭೇಟಿ ನೀಡುವ ರೋಗಿಗಳ ಸಂಖ್ಯೆ ಏರುಗತಿ ಪಡೆದಿದೆ. ಸಂಸ್ಥೆಯು ಕ್ಯಾನ್ಸರ್ ಚಿಕಿತ್ಸೆಯ ಜತೆಗೆ ಶಿಕ್ಷಣ, ಸಂಶೋಧನೆ ಹಾಗೂ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿಯೂ ತೊಡಗಿಕೊಂಡಿದೆ. ಸಂಸ್ಥೆಯ ಪ್ರಕಾರ ಶೇ 50 ರಷ್ಟು ರೋಗಿಗಳು ಕ್ಯಾನ್ಸರ್ ಚಿಕಿತ್ಸೆಗೆ ಮೂರು ಹಾಗೂ ನಾಲ್ಕನೇ ಹಂತದಲ್ಲಿ ಬರುತ್ತಿದ್ದಾರೆ. ಶೇ 14.3 ರಷ್ಟು ಮಂದಿಗೆ ಮಾತ್ರ ಮೊದಲ ಹಾಗೂ ಎರಡನೇ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಕಳೆದ ವರ್ಷ ಕ್ಯಾನ್ಸರ್‌ನಿಂದ ಮೃತಪಟ್ಟವರಲ್ಲಿ 10 ಸಾವಿರ ಮಂದಿ (ಶೇ 44.3) ತಂಬಾಕು ವ್ಯಸನಿಗಳಾಗಿದ್ದರು. ಅವರಲ್ಲಿ ಶೇ 52 ರಷ್ಟು ಮಂದಿ ಪುರುಷರಾದರೆ, ಶೇ 37 ರಷ್ಟು ಮಂದಿ ಮಹಿಳೆಯರಾಗಿದ್ದಾರೆ.

ಪ್ರಜಾವಾಣಿ

ಕ್ಲಾಸಿಫೈಡ್ಸ್

ಪ್ರತಿಯೊಬ್ಬರಿಗೂ ಉಪಯುಕ್ತ

email: classifieds@deccanherald.co.in
ಜಾಹೀರಾತುಗಳಿಗಾಗಿ ಸಂಪರ್ಕಿಸಿ:
080 - 45557160 /161/ 162/ 163/ 164
9845114560 / 9731810277/ 9886213331

JOB OPPORTUNITIES

Teachers/ Professors

REQUIRED ACCOUNTANT with experience in TallyPrime / Tally ERP. Knowledge of GST. 1-3 years experience. B.Com preferred. Salary negotiable. Contact: 6361231869

POORNAPRAJNA EDUCATION CENTRE, INDIRANAGAR
(Promoted & Managed by Udupi Shree Adamaru Matha Education Council)
CA Site No. 48, New Thippasandra, HAL 3rd Stage, Bengaluru -75
CBSE Affiliated school, Affiliation No.831617
CBSE affiliated school Invites application for the following posts:
HINDI TEACHER
BA/ MA in Hindi with B.Ed/ M.Ed- Min 1 year experience
PRIMARY ASSISTANT TEACHER
Any Degree with Min 1 year experience
PRE-PRIMARY MAIN TEACHER
Any Degree with D.Ed/ NTT
PRE-PRIMARY ASSISTANT TEACHER
PUC with D.Ed/ NTT (Graduates Preferred)
Apply immediately to Hon. Secretary
Email: contact.indiranagar@ppec.edu.in
last date 4th June 2026, Thursday

GURUKULA INTERNATIONAL SCHOOL Requires English, Science and Computer Teachers for Primary. 7829338292 Near Magadi Road Metro Station, Bangalore-560023

WANTED TRAINED EXPERIENCED HIGH SCHOOL TEACHERS FOR PHYSICAL EDUCATION K.R.L.S. ENGLISH HIGH SCHOOL, Domlur-Layout, Bangalore-71. Mobile:9513777730 krlsschools@gmail.com

MORNING STAR English School Ramachandrapuram (Rajajinagar Entrance) Requires B.A. B.Ed Kannada Lady Teacher to handle primary classes Contact: 9242494544

TEACHERS PRE-PRIMARY PRIMARY ALL SUBJECTS PT TEACHERS ADMIN ACCOUNTS L.R CAMBRIDGE SCHOOL WILSON GARDEN-9663355532

WANTED
A leading Dealer in Iron & Steel Products in Bengaluru (Near K.R.Market Metro Station) requires
1. TELEMARKETING EXECUTIVES (Male / Female)
2. FIELD SALES EXECUTIVES (Male)
Any graduate with relevant experience & good communication skill may send in their resume to
hrsteel.steel@gmail.com

Accounts & Finance

REQUIRE 1). Assistant Accountant With 4-5 yrs experience at Chickpet office 2) Marketing Field Work (Male) Contact: 9341211718/ 8217551818

REPUTED CONSTRUCTION company Bangalore requires: B.Com graduate with 3 years experience in accounts & Tally. Freshers can apply. Contact: 9448083424. e-mail: pgiriraju@yahoo.com

HRD & Admin

REQUIRED HR with Knowledge of LABOUR COMPLIANCE & NABH for A Hospital in Padmanabhanagar with 5-Years Hospital Experience. Good Salary Offered. Residing Nearby Candidates Call-9513362681 Email: ceo.mahb@gmail.com

Manager

FACILITY MANAGEMENT Service Manager urgently required. English, Hindi, Kannada must. Computer knowledge is required. Age 35 and above surrounding Yelahanka side. Contact:- 9902322954/ 9916316254.

Wanted

WANTED TECHNICAL consultant for Manufacturing of HT SF6 breakers and RMU for Existing electrical industry in Bangalore. Contact: 9590132003

BUSINESS

Business to Business

Business

LEADING REAL ESTATE/ LAYOUT DEVELOPER COMPANY REQUIRES
An Experienced / Genuine Contractor for Complete A to Z Layout Development Works.
Total Costing Per Acre for Full Final Good Neat Work.
Mail details to:- developers10@gmail.com

Services

TRANSPORTERS, WE_NEED 407_Vehicles under contract for Transporting our Industrial Gas Cylinders, local Bangalore. Interested Transporters may contact 'GOYAL MG GASES PVT LTD' 9902804707, 9844087110

Finance

LOANS AVAILABLE Mortgage, purchase, construction, residential/ Commercial projects. N.P. CIBIL Properties in Karnataka. Contact: 7019460997.

DH DECCAN HERALD
ಪ್ರಜಾವಾಣಿ
Classifieds
More value, more impact
EDUCATION
Book your Educational Related Ads in DH All Karnataka + Prajavani Bengaluru City
www.dhclassifieds.com
BOOK NOW
*Conditions apply
For more details contact:
+91 9731810277 | +91 9886213331
+91 9845114560 | +91 9900428036
080- 45557163/164

WEEKEND CORNER ಕ್ಲಾಸಿಫೈಡ್ಸ್

BHARATH EDUCATION SOCIETY®
BES Pre-University College of Science, Commerce & Arts
27, Sahakara Rathna B.L. Lakke Gowda Road, 16th Main, Jayanagar 4th Block, Bengaluru-560011
Email: principalas018@gmail.com
Website: www.besinstitutions.com
080-26637018 / 98863 52466

Sahakara Rathna B.L. Lakke Gowda
Founder
B.E.S Institutions
Free Integrated Course
NEET, JEE,
K-CET, COMED-K
Affordable Fee for I & II PUC Science

Sri S.T. Somashekhar
Hon. President, Bharath Education Society
MLA, Yeshwanthpura Constituency,
Former Minister, Govt of Karnataka
COURSES OFFERED FOR : 2026-27
PUC: PCMB, PCMC, HEBA, SEBA, CEBA, HEPS
Languages Offered: English, Kannada, Hindi & Sanskrit
BES EVENING PU COLLEGE OF COMMERCE & ARTS
080-26533736 / 95387 98956 Email: beseveningpucollege@gmail.com
PUC: HEBA, HEPS
Sri Nirmal Kumar K.R., President, Bharath Education Society
Prof N.S. Vijaya, Secretary, Bharath Education Society
Prof Srinivasa C., Principal, BES PU College
Sri Suresh, Principal, BES Evening PU College
BES-26707

PRM/KA/RERA/1251/310/PR/050526/008622
ಡಿಎಸ್ ಮ್ಯಾಕ್ಸ್ ಪ್ರಾಪರ್ಟೀಸ್
DS MAX
DS MAX SKY SUKHINO
LUXURIOUS APARTMENTS
2 & 3-BHK | G+14 FLOORS
KING SIZE HOMES STARTS @
Rs.93 L* 1423 SQFT
*T & C Apply

CREDAI
MAGADI ROAD
10 MINS. NICE ROAD TOLL
www.dsmaxproperties.com
8880 465 465

REAL ESTATE SELLING

Sites

Anjanapura

BDA ANJANAPURA Site Sale 5th Block 30x40 E/F Developed Area Genuine Buyers Call Only: 9880776950

Banashankari

BANASHANKARI 6TH STAGE- BDA- AVAILABLE/ WANTED 20x30, 30x40 40x60, 50x80 SITES. BRINDAVAN ASSOCIATES- 9980863245/ 9945333993

"AVAILABLE"BSK_ 6TH Stage,4th'B'Block, 40x60, West 2.40cr/2nd Block 30x40,East Parallel_ to 80' Road :9901315949 9731814437

BTM Layout

BTM 6TH STAGE AKSHAYA NAGAR 52X72 SEC, 60x80 EF, 50X97 SF 12000/- NEGO. 9449655947/ 6361162072

Electronic City

"ELECTRONIC CITY 30x40 DC.conversion E-Katha, Gated`Community 38`Sites`Sale total`1.5`acres with`Basic Amenities, Bank`Loan Available, Ready`for Registration near`VIBGYOR School, 1.75kms`from Hosa_Road, Metro_Station. 9620424103/ 9448670671"

Gnanabharathi

"BRAND NEW 4BHK_House for_sale at Janabharathi Layout 2nd-Stage near Kengiri Ring_Road, 10`minutes drive`to_Metro. 9880031654"

HSR Layout

BDA SITE sale 40x61 AECS 'B' layout 4km to HSR, 0.5km to Metro Stn, 40 ft Rd, W/F, Rs20 kp sqft, 9448286206

Intl Airport Road

6825 SQFT lush Greenery pollution free site with coconut,teak fruit trees.20 mins from Intl airport. forvilla/weekend retreat owner.9448717222

Mallathalli

SALE BDA 40x60 EF Site, Railway Layout first Mallathahalli Excellent Location Buyers Contact: Ramesh 9844104958

Mysore Road

"HEJJALA 30X40,30X50 East BMRDA Approved Resale Sites Old Developed Layout ₹3650/-P.Sft. 9845178335 (Agent)"

RMV

DOLLARS COLONY RMV 1500 sft Corner Site For Sale Good Location Contact: 9738111222

Sadashiva Nagar

LOWER PALACE ARCADE Sadashivnagar Old house 20X25, R.T.NAGAR BDA 40X60, 50X88, RMV 35X88, Bangalore, 9448473358.

Uttarahalli

UTTARAHALLI PLOT Sale 55'x65' BBMP A'Khatha. North Facing, Lake View Rs.15,000/-sft. Call:6362348146

Vishweshwariah Layout

"VISVESHWARAIAH LAYOUT 6th Block 40x60 South facing Site sale Good Location Genuine Buyers Contact: 9845500019/ 7019314962"

DIRECT OWNER 30x40 Park-Opposite Site Sale VISHVESHWARAIAH LAYOUT 2nd Block, near 100ft Road. 9742681666

VISVESHWARAIAH LAYOUT BDA SITE 40X60 Opposite to Park For Sale Call: 9740183922 9448473358 Thomas

BDA SITE for Sale 40x60 North Facing, 40 feet Road, SIR MV.LAYOUT 1st Block. Call: 9901344511.

***50X80 W/F** SITE* VISHVESHWARAIAH LAYOUT 8th Block Prime Location, ₹6.60Cr Slightly negotiable.Direct-owner Meeting.Call:9591013777

BALAJI LAYOUT Commercial Building 30x40 Corner, Near 41 RTO, Rs. 2.60Cr Rental Income 60,000/-: 9845793121

Vidyaranyapura

VIDYARANYAPURA 6000 sft BDA Approved Site For Sale Excellent Location Contact: 9738111222

Mysore

MYSORE MUDA SITE 50x80 W/F SALE @ Vijayanagara 4th Stage 2nd Phase Mysore. Price Rs. 9000 Psft, Contact: 8618942729

Dodda Aladamara

TWO 40×60' Sites in KNS NESTER, West Facing, BMRDA approved, 2,650 /sqft. Slightly Negotiable. 9686885275

Kumbalgodu

SALE AT KUMBALGODU: 2 ADJACENT 30X40 WEST FACING RERA & BDA APPROVED A-KHATA SITES. READY TO BUILD. CALL 9900049591 OR 9900094871

Flat

Intl Airport Road


POLARIS APARTMENT
IAF YELAHANKA HUNASAMARANAHALLI SALE: 2BHK 62L, 3BHK with Terrace Rs.130Lakhs. Contact: 7411639965

Kanakapura Road

PRIME CENTREO, Acacia Tower 1454 sft Ready Flat for Sale Near Vajarahalli Metro Contact 9962372203.

M G Road And Around

FULLY FURNISHED beautiful interiors 2 BHK flat on Brunton road opp Prestige office 3 CR 9740919014

Nagarabhavi

FLATS FOR-SALE @ Nagarabhavi/ Chandra Layout 2 & 3 BHK Ready to Move In Good Location Call:9538472420 9845066608

House

BTM Layout

SALE BDA Semi Commercial Property BTM 2nd stage 51*61 west 38,000/sqft negotiable. Owner 9739760786

HSR Layout

SALE 3 Units Brand New House Constructed on BDA 40x60 Site with 5 Car Parking, Prime area of HSR 7th Sector. Buyers Contact: Ramesh 9844104958

Mysore

NEW 53 Square unfurnished House urgent Sale at Nanjangud Owner going aboard Call: 91646 73276

Agricultural Land Converted

General

SALE FARMLAND 5 Acres with 200 yielding Coconut Trees,100 Malliga Mango Trees and Cocoa saplings 100,Bore with drip Irrigation, Owner and Caretaker houses in Baktharahalli, Kunigal. Contact: 9845824923

Commercial Building

Malleshwaram

FULLY FURNISHED 16,000sft. A/C Showroom For RENT/SALE On Prime Busy Commercial Area, 8th Cross, Malleshwaram. 9845358544/ 9448477419

Industrial & Factory

Tumkur Road

SALE KIADB 3Acres Red'Zone. Corner plot. Sompura 1st stage. Dabaspet. Clear Titles. Sale_Deed. ARUN 9845077299.

Yeshwanthpur

YESHWANTHPUR/ PEENYA 5000, 10000 25000, 50000, 100000 sqft Shed with Building Power. Suitable for Warehouse Light Industry Pharma/ Aerospace. NAIDU: 9902030789

Residential/ Commercial

Lalbagh

BALEPET: BUILDING for Sale, near Udupi Sri Krishna Bhavan, 374 Sft, Ground Floor,1stFloor, 2nd Floor, Suitable for Commercial/Residential. Nagaraj 9632942903

Old Madras Road

FOR SALE A KHATA OMR MAIN ROAD FACING SHOWROOM/ COMMERCIAL PROPERTY. SUITABLE FOR OFFICE/INSTITUTE/BPO/CLINIC CONTACT 9948661379

Vishweshwariah Layout

DIRECT OWNER Rental Income, Residential BDA SMVL 5Th Block 30x40,G+3Floor Building For Sale Contact :9880201125.

REAL ESTATE BUYING

House

Multiple Locations

WANTED RESIDENTIAL HOUSE with Rental Income, Mattikere, Sahakaranagar, Rajajinagar, Preferred: NORTH BANGALORE. Budget upto 3cr. 9945443877, 9845135208.

Industrial & Factory

Mysore Road

WANTED 10000SQFT Land in KIADB Industrial Kumbalgoud Area Contact: 9844128209/ Email: VKTL79@GMAIL.COM

Sites

Anjanapura

WANTED BDA SITES COMMERCIAL & RESIDENCIAL ANJANAPURA, BANASHANKARI 6TH STAGE NPKL, SMVL, JP NAGAR 8TH/ 9TH PHASE ANY MEASUREMENT CONTACT PAVAN REAL ESTATE: 9845298419

Kanakapura Road

WANTED SITE 40x60 30x40 BCCHS LAYOUT NARAYANNAGAR BANASHANKARI 6th STAGE, ANJANAPURA KANAKAPURA ROAD BROKER EXCUSE. Call 9663454878.

Vishweshwariah Layout

BUYING/ SELLING 20x30,30x40,40x60 50x80 BDA sites VISHVESHWARAIAH LAYOUT,BSK 6th-stage KEMPEGOWDA-LAYOUT.Contact: 9844533371/ 9341733480

Accommodation Available
FOR LEASE

Sahakarnagar, Near Asia Mall, 3 BHK, 1425 Sq. Ft with Terrace Garden, Car Parking & Lift- 3 years 27 Lakhs. (Negotiable) No Agents.
Call : 9880916998

BUILDERS ESSENTIAL

Water Proofing

BRIGHT WAY SCHOOL #105, 12th MAIN, OPP BHCS LAYOUT SUBRAMANYAPURA POST, BANGALORE-560061 TEACHERS REQUIRED PHYSICS MATHEMATICS-B.Sc, M.Sc, B.Ed, HINDI-B.A, M.A, B.Ed. CONTACT: 9241204762 080-26396720

RENTAL PROPERTIES

Accommodation Available

Flats

AVAILABLE 2 BHK FLAT for RENT in Electronic City 18000 + Maintenance, 100000/- Deposit. 9880104262

House

***HAL 2ND** STAGE* Kodihalli 30x40 East-facing DUPLEX 4Bedroom House, two wheeler,Car street-parking. ₹65000/-veg only, negotiable. ABHILASHA CONSULTANT: 9480565758

JP.NAGAR INDEPENDENT House on 40x60 for RENT 3BHK+ Study, 2 Car Parkings. Contact 99010-66464

PERSONAL

Change of Name

CHANGE OF NAME
I, **SARTHVIK L** and **JATHIN L**, residing at No.186, Akash Vihar, Sanjay Nagar, Marathahalli, Bengaluru-560037, declare that the above names pertain to me only & henceforth I shall be known as **JATHIN L** vide affidavit dated 29-05-2026 before notary Yankoba, Bangalore. Henceforth I shall be called **JATHIN L** only

WE, MR. CHANNAKESHAVA. A.C, and Mrs. SOWMYA. B, we are residing at No.88, Mathrushree Nivasa, 9th Cross, 1st Main Road, 5th Block, D Group Layout, Lingadheeranahalli, Natakada, Channappa Layout, Viswaneedam Post, Bangalore- 560091, have changed our minor daughter's name from KRUTHI. C to KRUTHI GOWDA. A.C, vide affidavit dated 17/3/2026 sworn to before Bharati Patil Advocate and Notary Bangalore

DINITH RAJASHEKARA REDDY #55/8, 1st Floor, Reliable Lakedew Layout, HSR Layout, Bengaluru-560102, have changed my name to DINITH vide affidavit dated- 29/05/2026

MATRIMONIAL

Brides Wanted

Hindu

BRIDE WANTED
For a Kerala Boy, Currently working in UAE looking for a Girl around 33 years age with graduation.
Cast No Bar
Interested can Contact No : 79024 60323

ಸುದ್ದಿ ವೈವಿಧ್ಯಕ್ಕೆ
prajavani.netಗೆ ಭೇಟಿ ಮಾಡಿ

ಕಂಟ್ರಿ ಪಿಸ್ತೂಲ್: 13 ಮಂದಿ ಬಂಧನ

ಕಾಟಗಾಳಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ತಯಾರಿಕೆ: ಎಸ್‌ಪಿ ಕೆ.ರಾಮರಾಜನ್

ಪ್ರಜಾವಾಣಿ ವಾರ್ತೆ

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಾಟಗಾಳಿ ಗ್ರಾಮದಲ್ಲಿ ಕಂಟ್ರಿ ಪಿಸ್ತೂಲ್ ತಯಾರಿಸಿ ಮಾರುತ್ತಿದ್ದ ಜಾಲವನ್ನು ಪತ್ತೆ ಮಾಡಿರುವ ಪೊಲೀಸರು 13 ಆರೋಪಿಗಳನ್ನು ಬಂಧಿಸಿದ್ದಾರೆ.



ಕೆ.ರಾಮ ರಾಜನ್

‘ಬಂಧಿತರಿಂದ 9 ಕಂಟ್ರಿ ಪಿಸ್ತೂಲ್, ಜೀವಂತ ಗುಂಡುಗಳು, ಮದ್ದು, ವಿವಿಧ ತಯಾರಿಕಾ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು.

‘ಕಾಟಗಾಳಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ತಯಾರಿಕೆ ಮತ್ತು ಮಾರಾಟದ ಕುರಿತು ಖಚಿತ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿದೆವು. ಕಂಟ್ರಿ ಪಿಸ್ತೂಲು ತಯಾರಕರು, ಖರೀದಿದಾರರು, ಮದ್ದು–ಗುಂಡು ಪೂರೈಕೆದಾರರು ಮತ್ತು ಬಂದೂಕಿನ ಬ್ಯಾರೆಲ್‌ಗಳಿಗೆ ವೆಲ್ಡಿಂಗ್ ಮಾಡಿಕೊಡುತ್ತಿದ್ದ ವ್ಯಕ್ತಿಯನ್ನೂ ಏಕಕಾಲಕ್ಕೆ ಬಂಧಿಸಲಾಗಿದೆ’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಾಟಗಾಳಿ ಗ್ರಾಮದ ಮಾರುತಿ ಶ್ರೀಕಾಂತ್ ಸುತಾರ 2024ರಿಂದ ಮನೆಯಲ್ಲಿ ಶಸ್ತ್ರಾಸ್ತ್ರ ತಯಾರಿಸಿ, ಮಾರುತ್ತಿದ್ದರು. ಮೇ 11ರಂದು ಬಂಧಿಸಿ, ವಿಚಾರಣೆ ನಡೆಸಿದಾಗ ಜಾಲದ ಸುಳಿವು ಸಿಕ್ಕಿತು. ಈ ಕೃತ್ಯಕ್ಕೆ ಹಣಕಾಸು ನೆರವು ನೀಡಿದ್ದ ಆರೋಪಿಯನ್ನೂ ಬಂಧಿಸಲಾಗಿದೆ’ ಎಂದು ತಿಳಿಸಿದರು.

‘ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ರಾಮನಗರದಲ್ಲಿ ಪುಸ್ತಕ ಮಳಿಗೆ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಪಿಸ್ತೂಲಿನ ಬಿಡಿಭಾಗಗಳು, ಮದ್ದು–ಗುಂಡುಗಳನ್ನು ಸಂಗ್ರಹಿಸಿ ಮಾರುತ್ತಿದ್ದ ಸಂಗತಿಯೂ ಬಯಲಾಗಿದೆ. ಆತನಿಂದ 21 ಗನ್ ಭಾಗ ಸೇರಿ ಹಲವು ಬಿಡಿಭಾಗ ವಶಪಡಿಸಿಕೊಳ್ಳಲಾಗಿದೆ’ ಎಂದರು.

‘ಬೆಳಗಾವಿ ನಗರದಲ್ಲಿದ್ದ ಗನ್‌ಶಾಪ್‌ನ ಪರವಾನಗಿ ಅವಧಿ 2021ರಲ್ಲೇ ಮುಕ್ತಾಯ ಆಗಿದ್ದರೂ ಅಂಗಡಿಯಲ್ಲಿ ಉಳಿದಿದ್ದ ಮದ್ದು–ಗುಂಡುಗಳು ಮತ್ತು ಬಂದೂಕಿನ ಬಿಡಿ ಭಾಗಗಳನ್ನು ಅನಧಿಕೃತವಾಗಿ ಮಾರಲಾಗಿತ್ತು. ಆ ಅಂಗಡಿ ಮಾಲೀಕರನ್ನೂ ಬಂಧಿಸಲಾಗಿದೆ. ಎಲ್ಲ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ತನಿಖೆ ಮುಂದುವರಿದಿದೆ’ ಎಂದರು.

ಬೈಲಹೊಂಗಲ ಡಿವೈಎಸ್ಪಿ ವೀರಯ್ಯ ಹಿರೇಮಠ ನೇತೃತ್ವದಲ್ಲಿ ಖಾನಾಪುರ ಇನ್‌ಸ್ಪೆಕ್ಟರ್ ಎಲ್.ಎಚ್. ಗೌಂಡಿ ಹಾಗೂ ಸಿಬ್ಬಂದಿ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿತು ಎಂದರು.

ಬಂಧಿತ ಆರೋಪಿಗಳು

ಖಾನಾಪುರ ತಾಲ್ಲೂಕಿನ ಮಾರುತಿ ಶ್ರೀಕಾಂತ ಸುತಾರ, ಸೋಮನಾಥ ಪ್ರಹ್ಲಾದ ಚೌಗುಲೆ, ಸಂತೋಷ ಶಿವಾಜಿ ನಾಯಕ, ಮಾರುತಿ ಯಲ್ಲಪ್ಪ ಗುಡದ್ಯಾಗೋಳ, ಬಾಳು ಭರಮಾಣಿ ನಾಯಕ, ಬೆಳಗಾವಿ ಮಾರ್ಕಂಡೇಯ ನಗರದ ಲಕ್ಷ್ಮಣ ಬಾಲಪ್ಪ ಗುಜನಾಳ, ಮೋದೆಕೊಪ್ಪ ಗ್ರಾಮದ ಬಸವರಾಜ ಗಂಗಪ್ಪ ಸಾಲೋಟಗಿ, ಬಸವಂತ ಭರಮಾಣಿ ಯರಮಾಳಕರ, ಲಕ್ಷ್ಮಣ ಈಶ್ವರ ಗುರವ, ಕಾಳೇನಟ್ಟಿ ಗ್ರಾಮದ ಮರಿಯಪ್ಪ ನಿಂಗಪ್ಪ ನಾಯಕ, ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ರಾಮನಗರದ ವಿಶ್ವನಾಥ ಸೀತಾರಾಮ ದೇಸಾಯಿ, ಬೆಳಗಾವಿ ತಾಲ್ಲೂಕಿನ ದೇಸೂರ ಗ್ರಾಮದ ಮಹೇಶ ಮಾರುತಿ ಲಕ್ಕೇಬೈಲಕರ ಮತ್ತು ವಿಜಯ ಅನಗೋಳಕರ.

ಪತ್ತೆಯಾದ ಅಕ್ರಮ ವಸ್ತುಗಳು



- **9** ಕಂಟ್ರಿ ಪಿಸ್ತೂಲ್‌ಗಳು
- **48** ಜೀವಂತ ಕಾಡತೂಸು
- **34** ಮದ್ದು ತುಂಬಿದ ಪ್ಯಾಕೆಟ್
- **449** ಸೀಸದ ಗೋಲಿ
- **420** ಪಿಸ್ತೂಲಿಗೆ ಬಳಸುವ ಕೇಪ್
- **21** ಗನ್ ಬಿಡಿಭಾಗ
- **15** ನಿಪ್ಪಲ್
- **5** ಪಿಸ್ತೂಲಿನ ಹೆಡ್

ಹಸುಗಳ ರುಂಡ ಪತ್ತೆ: ಪ್ರತಿಭಟನೆ

ಬಳ್ಳಾರಿ: ನಗರದ ಕಪ್ಪಗಲ್ಲು ರಸ್ತೆಯ 9ನೇ ಕ್ರಾಸ್‌ನಲ್ಲಿ ಶನಿವಾರ ಮುಂಜಾನೆ ಹಸುಗಳ ಎರಡು ರುಂಡ ಪತ್ತೆಯಾಗಿದ್ದು, ಸ್ಥಳದಲ್ಲಿ ಬಿಗುವಿನ ಸ್ಥಿತಿ ನಿರ್ಮಾಣವಾಗಿತ್ತು. ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಬಂದ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

‘ಗೋವುಗಳ ರಕ್ಷಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ತಪ್ಪಿತಸ್ಥರನ್ನು ಬಂಧಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು. ಪ್ರತಿಭಟನಾ ಸ್ಥಳಕ್ಕೆ ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಸಚಿವ ಬಿ. ಶ್ರೀರಾಮುಲು ಭೇಟಿ ನೀಡಿದ್ದರು.

ಮುಂಡಗಳನ್ನು ತಮ್ಮ ಸುಪರ್ದಿಗೆ ನೀಡಬೇಕು, ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನಡೆಸುತ್ತೇವೆ ಎಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದರು. ಆದರೆ, ಅದಕ್ಕೆ ಅವಕಾಶ ನೀಡದ ಪೊಲೀಸರು ಮತ್ತು ಮಹಾನಗರ ಪಾಲಿಕೆ ಸಿಬ್ಬಂದಿ ತಾಳೂರು ರಸ್ತೆಯ ರುದ್ರಭೂಮಿಗೆ ಒಯ್ದು ಅಂತ್ಯಕ್ರಿಯೆ ನೆರವೇರಿಸಿದರು.

ಈ ವೇಳೆ ಬಿಜೆಪಿಯವರು ಬೈಕ್ ರ್‍ಯಾಲಿ ನಡೆಸಿದರು. ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

17,000 ಟನ್ ಮರಳು 52 ವಾಹನ ವಶ

ಶಿವಮೊಗ್ಗ: ಜಿಲ್ಲೆಯ ನದಿಗಳ ಪಾತ್ರದಲ್ಲಿ ಮರಳು ಅಕ್ರಮ ಗಣಿಗಾರಿಕೆ ಕುರಿತು 25 ಕಡೆ ಏಕಕಾಲದಲ್ಲಿ ಲೋಕಾಯುಕ್ತ ಸಿಬ್ಬಂದಿ ಶನಿವಾರ ದಾಳಿ ನಡೆಸಿ, 17,000 ಟನ್ ಮರಳು, ಅಕ್ರಮ ಸಾಗಣೆಗೆ ಬಳಸುತ್ತಿದ್ದ 52 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಇದೇ ವೇಳೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಶಿವಮೊಗ್ಗ ಜಿಲ್ಲಾ ಕಚೇರಿಯ ಮೇಲೂ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಸಾರ್ವಜನಿಕರ ಮಾಹಿತಿ ಹಾಗೂ ಮಾಧ್ಯಮಗಳ ವರದಿ ಆಧರಿಸಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಪರಿಶೀಲನೆಗೆ ಆದೇಶಿಸಿದ್ದರು.

ಅದರಂತೆ, ದಾವಣಗೆರೆ ಲೋಕಾಯುಕ್ತ ಎಸ್‌ಪಿ ಬಿ.ಎಸ್. ಕೌಲಾಪುರೆ ಹಾಗೂ ಶಿವಮೊಗ್ಗ ಲೋಕಾಯುಕ್ತ ಡಿವೈಎಸ್‌ಪಿ ಬಿ.ಪಿ. ಚಂದ್ರಶೇಖರ್ ನೇತೃತ್ವದಲ್ಲಿ 15 ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿದವು.

ಹೊಳೆಹೊನ್ನೂರು ಬಳಿ ತುಂಗಭದ್ರಾ ನದಿ, ಭದ್ರಾವತಿ ಬಳಿ ಭದ್ರಾ ನದಿ, ಶಿವಮೊಗ್ಗ, ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ತುಂಗಾ ನದಿ ಹಾಗೂ ಸಾಗರ, ಹೊಸನಗರ ತಾಲ್ಲೂಕುಗಳಲ್ಲಿ ಶರಾವತಿ ಹಿನ್ನೀರು ಪ್ರದೇಶದಲ್ಲಿ ನಡೆಸಲಾದ ದಾಳಿಯ ವೇಳೆ ಅಕ್ರಮ ಮರಳು ಗಣಿಗಾರಿಕೆಗೆ ಬಳಕೆ ಮಾಡಿದ್ದ ಜೆಸಿಬಿ, ಹಿಟಾಚಿ, ಟಿಪ್ಪರ್, ಲಾರಿ, ಟ್ರ್ಯಾಕ್ಟರ್, ಬೋಟ್‌ಗಳು ಮತ್ತು ಮರಳು ಫಿಲ್ಟರ್ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಹಕ್ಕಿಲ್ಲದ ಹಕ್ಕಿಪಿಕ್ಕಿಗಳು



ಖಾನಾಪುರ ತಾಲ್ಲೂಕಿನ ಹಲಕರ್ಣಿ ಗ್ರಾಮದ ಹೊರವಲಯದಲ್ಲಿ ಹಕ್ಕಿಪಿಕ್ಕಿ ಸಮುದಾಯದ ಗುಡಿಸಲುಗಳು

ಪ್ರಜಾವಾಣಿ ಚಿತ್ರಗಳು: ಸಂತೋಷ ಈ. ಚಿನಗುಡಿ

ಒಂದನೇ ಪುಟದಿಂದ...

ಶಾಲೆಯ ಮುಖವನ್ನೇ ನೋಡದ ಬಾಲಕಿ 'ಏಂಜೆಲ್', ನಾಲ್ಕು ಬಿದಿರು ಹುಗಿದು ಮಕ್ಕಳಿಗೆ ನೆರಳು ಮಾಡುತ್ತಿದ್ದ 'ಸಿಂಹದಮರಿ', ಭಿಕ್ಷೆ ಬೇಡಿ ತಂದಿದ್ದ ಆಹಾರ ಪದಾರ್ಥಗಳನ್ನು ಹಂಚುತ್ತಿದ್ದ 'ದಿಲ್ ಬಹಾದ್ದೂರ'... ಎಲ್ಲರ ಬದುಕಿಗೂ ಹೆಸರಿಗೂ– ವಾಸ್ತವಕ್ಕೂ ತದ್ವಿರುದ್ಧ.

ಕಾಡಿನ ಕೂಸುಗಳಾದ ಇವರನ್ನು ಕಾಯ್ದೆಯ 'ಗುರಾಣಿ' ಬಳಸಿ ಹೊರಹಾಕಲಾಗಿದೆ. ಈವರೆಗೆ ತುತ್ತು ಅನ್ನ, ನೆರಳಿನ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಕನಿಷ್ಠ ಪಕ್ಷ ಈ ದೇಶದ ನಾಗರಿಕರು ಎಂದು ಹೇಳಿಕೊಳ್ಳಲು ಅವರ ಬಳಿ ದಾಖಲೆಯ ಒಂದೇ ಒಂದು ಕಾಗದದ ತುಂಡೂ ಇಲ್ಲ!

ನಾಗರಿಕ ಸೌಕರ್ಯಗಳು ಏನೆಂಬುದೇ ಈ ಜನರಿಗೆ ಗೊತ್ತಿಲ್ಲ. ಸದ್ಯದ ಸ್ಥಿತಿ ನೋಡಿದರೆ, ಅವರು 'ಕನಿಷ್ಠ ಮಾನವ ಹಕ್ಕು'ಗಳಿಂದಲೂ ವಂಚಿತರು ಎಂಬುದು ಸ್ಪಷ್ಟ. ಇಂಥ ದಯನೀಯ ಬದುಕು ಇಂದು– ನಿನ್ನೆ ಬಂದಿದ್ದಲ್ಲ. ಬರೋಬ್ಬರಿ 15 ವರ್ಷಗಳಿಂದ ಇದೇ ವ್ಯಥೆ.

2012ರಲ್ಲಿ ಅರಣ್ಯ ಕಾಯ್ದೆ ತಿದ್ದುಪಡಿ ಆದ ಬಳಿಕ ಹಕ್ಕಿಪಿಕ್ಕಿ ಜನರನ್ನು ಕಾಡಿನಿಂದ ಹೊರಗೆ ಅಟ್ಟಲಾಯಿತು. ಆದರೆ ಪುನರ್ವಸತಿ, ಆಹಾರ, ನೀರು, ಬಟ್ಟೆ ಸೇರಿ ಕನಿಷ್ಠ ಸೌಲಭ್ಯಗಳನ್ನೂ ನೀಡಲಿಲ್ಲ. 'ಅರಣ್ಯ ಪ್ರದೇಶ ಗುಡಿಸಲು ಮುಕ್ತವಾಗಿದೆ' ಎಂದು ಅಧಿಕಾರಿಗಳು ಸುಳ್ಳು ವರದಿ ಸಲ್ಲಿಸಿದ್ದೇ ಇದಕ್ಕೆ ಕಾರಣ.

ಕಾಡಿನಿಂದ ಹೊರಬಂದವರಿಗೆ 'ಆಧಾರ್ ಕಾರ್ಡ್' ಮಾಡಿಸಲು ಹೋದಾಗ ತಮಗೆ ಇದರಿಂದ ಅಪಾಯ ಆಗುತ್ತದೆ ಎಂದು ಹೆದರಿ; ಈ ಜನ ಕಾಡಿಗೆ ಓಡಿಹೋಗಿ ಎರಡು ವರ್ಷ ಅವಿತರು. ಹಲವರ ಮೇಲೆ ಅಕ್ರಮವಾಗಿ ಅರಣ್ಯ ಪ್ರವೇಶ, ಪ್ರಾಣಿ ಬೇಟೆ, ಮರಮುಟ್ಟು ಕದ್ದ ಆರೋಪದಡಿ ಪ್ರಕರಣ ದಾಖಲಿಸಲಾಯಿತು. ನಂತರ ಅನಿವಾರ್ಯವಾಗಿ ಕಾಡು ಬಿಟ್ಟು ಹೊರಬಂದರು ಎನ್ನುವ ಮಾಹಿತಿ ದೊರಕುತ್ತದೆ.

ಜಿಲ್ಲೆಯ ಹಲಕರ್ಣಿ ಗ್ರಾಮದ ಸುತ್ತಮುತ್ತ ಸುಮಾರು 250 ಕುಟುಂಬಗಳ 600 ಜನರಿದ್ದಾರೆ. ಇವರಿಗೆ ನಿಗದಿತ ನೆಲೆ ಇಲ್ಲ. ಸರ್ಕಾರಿ ಜಾಗದಲ್ಲಿ ನೆಲೆಸಿದರೆ ಅಧಿಕಾರಿಗಳು ಎತ್ತಂಗಡಿ ಮಾಡಿಸುತ್ತಾರೆ. ಖಾಸಗಿ ಜಮೀನಿನಲ್ಲಿ ಗುಡಿಸಲು ಹಾಕಿದರೆ, ಮಾಲೀಕರು ಓಡಿಸುತ್ತಾರೆ.

ಈ 15 ವರ್ಷಗಳ ಅವಧಿಯಲ್ಲಿ ಕಾಪ್ರೋಲಿ, ಹಲಸಿ, ಸಿಂಧೋಳಿ, ಶಿವಠಾಣ, ಲೋಂಡಾ, ಪಾರವಾಡ, ಮಾರೆಗುಂಜಿ, ಜಾಂಬೋಟಿ, ವರ್ಕಡ, ಲೋಂಡಾ, ಬೀಡಿ, ಹುಲಿಕೊತ್ತಲ, ರಾಮನಗರ, ಹೆಮ್ಮಡಗಾ, ಮೇಡಾ, ಕುಂಬರವಾಡ, ಬೀದರಬಾವಿ, ಹೊನಕಲ್, ಲಾಲವಾಡಿ, ಚಾಪಗಾಂವ ಹೀಗೆ ವಸತಿಗಾಗಿ ಒಂದು ಊರಿನಿಂದ ಇನ್ನೊಂದು ಊರಿಗೆ ಅಲೆದಾಡಿದ್ದಾರೆ.

ದುಡಿಮೆಗೆ ಗರ, ಅನ್ನಕ್ಕೆ ಬರ: ತೋಳುಗಳಲ್ಲಿ ದುಡಿಯುವ ಶಕ್ತಿ ಇದ್ದರೂ ಕೆಲಸ ಕೊಡುವವರಿಲ್ಲ. ಕಟ್ಟಡ ಕಾಮಗಾರಿ ಬಿಟ್ಟರೆ ನಾಗರಿಕ ಸಮಾಜದ ಯಾವ ಉದ್ಯೋಗಗಳೂ ಇವರಿಗೆ ಬರುವುದಿಲ್ಲ. ಬಹುಪಾಲು ಪುರುಷರು ಗೊಂಬೆಗಳು, ಬಲೂನುಗಳು, ಹಬ್ಬದ ಸಂದರ್ಭಗಳಲ್ಲಿ ಪ್ಲಾಸ್ಟಿಕ್ ಮುಖವಾಡಗಳನ್ನು ಮಾರಾಟ ಮಾಡುತ್ತಾರೆ. ಮಹಿಳೆಯರು ಪ್ಲಾಸ್ಟಿಕ್ ಆರಿಸುವುದು ಅಥವಾ ಭಿಕ್ಷೆ ಬೇಡುವುದಕ್ಕೆ ಸೀಮಿತ.

ಒಬ್ಬರ ಹೊಟ್ಟೆಗೆ ಒಂದು ಹೊತ್ತು ಬೇಕಾದ ಕನಿಷ್ಠ ಆಹಾರವೂ ಇವರಿಗೆ ದೊರಕುತ್ತಿಲ್ಲ. ಭಿಕ್ಷೆಯಿಂದ ಬಂದಿದ್ದನ್ನು ಕುಟುಂಬದವರು ಹಂಚಿಕೊಳ್ಳುತ್ತಾರೆ. ಇಲ್ಲದಿದ್ದರೆ ಕಾಡಿಗೆ ಹೋಗಿ ಹಂದಿ ಅಥವಾ ಹಕ್ಕಿಗಳನ್ನು ಬೇಟೆಯಾಡಿ ತರಬೇಕು. ಈಗ ಕಾಡು ಪ್ರವೇಶ ನಿಷೇಧಿಸಿದ್ದರಿಂದ ಹೊಟ್ಟೆಗೂ ತಣ್ಣೀರ ಬಟ್ಟೆಯೇ ಗತಿ.

ಗುರುತಿನಚೀಟಿ ಇಲ್ಲದ ಕಾರಣ ಸರ್ಕಾರದ 'ಗ್ಯಾರಂಟಿ' ಯೋಜನೆಗಳಿಂದಲೂ ವಂಚಿತರಾಗಿದ್ದಾರೆ. 50ಕ್ಕೂ ಹೆಚ್ಚು ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿವೆ. ಮೈಮೇಲೆ ಸರಿಯಾದ ಬಟ್ಟೆ ಇಲ್ಲದೇ ಮಳೆ–ಚಳಿಯಿಂದ ರೋಗಗ್ರಸ್ಥವಾಗಿವೆ.

ಕೇಸ್ ಹಾಕುವುದಕ್ಕೂ ದಾಖಲೆ ಇಲ್ಲ!: ಅಚ್ಚರಿಯೆಂದರೆ; ಅವರ ಮೇಲೆ ಪ್ರಕರಣ ದಾಖಲಿಸುವುದಕ್ಕೂ ಬೇಕಾದ ದಾಖಲೆಗಳು ಇಲ್ಲ. ಕಾಡಿನ ವಸ್ತುಗಳ ಕಳವಿನ ಆರೋಪ ಹೊತ್ತ ಕೆಲವರ ಪ್ರಕರಣಗಳನ್ನು ನ್ಯಾಯಾಲಯ ಖುಲಾಸೆ ಮಾಡಿದೆ.

'ಕಾಡು ಹಂದಿ ಬೇಟೆ ಆಡಿದ್ದಕ್ಕೆ ಎಂದು ನನಗೆ 12 ದಿನ ಜೈಲಿನಲ್ಲಿ ಹಾಕಿದ್ದರು. ಆದರೆ, ನನ್ನ ಹೆಸರು, ವಿಳಾಸ, ದಾಖಲೆ ಯಾವುದೂ ಸ್ಪಷ್ಟವಿಲ್ಲ ಎಂದು ಪರಿಗಣಿಸಿ ಬಿಡುಗಡೆ ಮಾಡಿದರು. ಈ ದೇಶದಲ್ಲಿ ಹುಟ್ಟಿದ ದನಗಳಿಗೂ ಒಂದು ಮನೆ, ಕಾಯಂ ವಿಳಾಸ ಎಂಬುದಿದೆ. ನಮಗೆ ಅದೂ ಇಲ್ಲ' ಎಂದು ನೋವು ತೋಡಿಕೊಂಡರು ದಯಾನಂದ ಹಕ್ಕಿಪಿಕ್ಕಿ.

ಪ್ರತ್ಯೇಕ ಭಾಷೆ, ವೇಷ, ಸಂಸ್ಕೃತಿ

ಹಕ್ಕಿಪಿಕ್ಕಿಗಳಿಗೆ ಅವರದ್ದೇ ಆದ ಭಾಷೆ ಇದೆ. ಹಾಡುಗಳಿವೆ. ವಿಶೇಷ ವೇಷಭೂಷಣ, ಸಂಸ್ಕೃತಿ ಇದೆ. ಹಿಂದಿನ ಕಾಲದಲ್ಲಿ ಕಾಡಲ್ಲಿ ಇದ್ದಾಗ ಮರದ ತೊಗಟೆಗಳು, ಪ್ರಾಣಿ ಚರ್ಮಗಳನ್ನು ಸುತ್ತಿಕೊಂಡು ಹಕ್ಕಿಪುಕ್ಕಗಳಿಂದ ಕಿರೀಟ ಮಾಡಿಕೊಂಡು ತೊಡುತ್ತಿದ್ದರು. ಈಗಲೂ ಕೆಲವರು ಸಾಂಪ್ರದಾಯಿಕ ಉಡುಗೆ ಇಟ್ಟುಕೊಂಡಿದ್ದಾರೆ. ಪ್ರತಿ ವರ್ಷ ದೀಪಾವಳಿ ಹಾಗೂ ಹೋಳಿ ಹುಣ್ಣಿಮೆಯ ಹಬ್ಬಗಳನ್ನು ಆಚರಿಸುವಾಗ, ಸಾಂಪ್ರದಾಯಿಕ ಉಡುಗೆ ಧರಿಸುತ್ತಾರೆ.

ಕಾಡಲ್ಲಿದ್ದಾಗ ವನರಾಜ, ಖನ್ನರಾಜ, ಕುಮ್ಮಿ, ಕೆಂಪಿ, ಸಿಂಹದಮರಿ, ಕರಿಹುಲಿ ಎಂಬ ಹೆಸರುಗಳನ್ನು ಇಟ್ಟುಕೊಳ್ಳುತ್ತಿದ್ದರು. ಈಗ ಹೊರಜಗತ್ತಿಗೆ ಬಂದ ಮೇಲೆ ತಮ್ಮ ಕಿವಿಗೆ ಬಿದ್ದ ಹೆಸರುಗಳನ್ನು ಮಕ್ಕಳಿಗೆ ಇಡುತ್ತಿದ್ದಾರೆ.

'ಆವ್ರೋಲೆ ಓ ಬಾಯೆ. ಆವ್ರೋಲೆ.
ಅಪನೆ ಮಳೆಯಲಿ...
ಹಾರು ಮಳೆ ಬೋಲೇಲೆ.
ಕಷ್ಟಾವ್ರೋಲೆ ದುಃಖಾವ್ರೋಲೆ.
ಅಪನೆ ಖಾರು ಮಳೆ ಸಂತೋಷಾತು ಖುಷೀಲಿ
ಝೂಡಿಮ ರಹೇಲಿ...'

ಹಕ್ಕಿಪಿಕ್ಕಿ ಜನರು ಕಾಡಿನ ಶೈಲಿಯಲ್ಲಿ ನಿತ್ಯ ಹಾಡುವ ಹಾಡಿದು. 'ಓ ಸಹೋದರಿಯರೆ ಕೂಡಿ ಹಾಡೋಣ ಬನ್ನಿ, ಕಷ್ಟವಿರಲಿ ಸುಖವಿರಲಿ ಹಂಚಿಕೊಳ್ಳೋಣ ಬನ್ನಿ, ಊಟವಿಲ್ಲ ನೀರು ಇಲ್ಲ ಒಗ್ಗಟ್ಟಾಗಿ ಇರೋಣ ಬನ್ನಿ, ಮಳೆಯಾಗಲಿ ಬೆಳೆ ಬರಲಿ ಎಂದು ಹಾರೈಸೋಣ ಬನ್ನಿ...' ಎಂಬುದು ಇದರ ಕನ್ನಡಾನುವಾದ.



ಉರಿ ಬಿಸಿಲಿನಲ್ಲೇ ಜೋಳಿಗೆ ತೂಗಿ ಸಂಭ್ರಮಿಸಿದ ಹಕ್ಕಿಪಿಕ್ಕಿ ಪುಟಾಣಿಗಳು

ಸಮೀಕ್ಷೆಯಿಂದ ಹೊರಗೆ: ರಾಜ್ಯದಲ್ಲಿ ಹಕ್ಕಿಪಿಕ್ಕಿ ಜನರ ಸಂಖ್ಯೆ 12 ಸಾವಿರಕ್ಕೂ ಹೆಚ್ಚಿದೆ ಎಂದು 2011ರ ಗಣತಿಯಲ್ಲಿ ದಾಖಲಾಗಿದೆ. ಆದರೆ, ರಾಜ್ಯ ಸರ್ಕಾರ ಈಚೆಗೆ ನಡೆಸಿದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಇವರನ್ನು ಕೈಬಿಡಲಾಗಿದೆ. ಬೇರೆ ಕಡೆ ಪರಿಗಣಿಸಲಾಗಿದೆ. ಅದೇ ರೀತಿ ತಮ್ಮನ್ನೂ ಸಮೀಕ್ಷೆಗೆ ಒಳಪಡಿಸಬೇಕು ಎಂದು ಈ ಜನ ಸಾಂಪ್ರದಾಯಿಕ ವೇಷದಲ್ಲಿ ಹೋರಾಟ ನಡೆಸಿದರೂ ಜಿಲ್ಲಾಡಳಿತ ಕಣ್ಣು ತೆರೆಯಲಿಲ್ಲ, ಕಿವಿಗೊಡಲಿಲ್ಲ. ಈ ಬಾರಿಯೂ ಅವರು ಸಮೀಕ್ಷೆಯಿಂದ ಹೊರಗುಳಿದರು.

ತಮ್ಮನ್ನೂ ಪ್ರಜೆಗಳೆಂದು ಗುರುತಿಸಬೇಕು, ಬದುಕುವ ಹಕ್ಕು ನೀಡಬೇಕು ಎಂದು ಈ ಜನ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಪ್ರತಿಭಟನೆ ಮಾಡುತ್ತಲೇ ಬಂದಿದ್ದಾರೆ. ಈ ಪ್ರತಿಭಟನೆಗೂ ಈಗ ದಶಕವಾಗಿದೆ. ಪ್ರತಿಫಲ ಸಿಕ್ಕಿಲ್ಲ.

ಯಾರಿಗಾದರೂ ಅನಾರೋಗ್ಯ ಉಂಟಾದರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯೂ ಸಿಗುವುದಿಲ್ಲ. ಬೇರೊಬ್ಬರ ಮನೆಯ ವಿಳಾಸ ಹಾಗೂ ಆಧಾರ್ ಕಾರ್ಡ್‌ಗಳ ಪ್ರತಿ ಕೊಟ್ಟು ಅವರು ಚಿಕಿತ್ಸೆ ಪಡೆಯುವ ಅನಿವಾರ್ಯತೆ ಇದೆ.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ, ರಾಜ್ಯ ಸಂಯೋಜಕರೂ ಆದ ರಾಜಶೇಖರ ಹಿಂಡಲಗಿ ಇವರ ಬೆನ್ನಿಗೆ ನಿಂತಿದ್ದಾರೆ. 'ಇವರು ಮತದಾರರ ಪಟ್ಟಿಯಲ್ಲೂ ಇಲ್ಲ. ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಇವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸದ್ಯ ಕೇಂದ್ರ ಸರ್ಕಾರ ನಡೆಸಿರುವ ಜನಗಣತಿಯಲ್ಲಾದರೂ ಇವರನ್ನು ಪರಿಗಣಿಸಬೇಕು. ಮತದಾನ ಹಕ್ಕು ನೀಡಬೇಕು' ಎಂದು ರಾಜಶೇಖರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಕೂಡ ಕೊಟ್ಟಿದ್ದಾರೆ.

ಇದೇ ಸಮುದಾಯ ಶಿವಮೊಗ್ಗ, ದಾವಣಗೆರೆ, ಕೋಲಾರ, ಬೆಂಗಳೂರು ಗ್ರಾಮಾಂತರ, ಮೈಸೂರು ಜಿಲ್ಲೆಗಳಲ್ಲೂ ಇದೆ. ಅವರನ್ನು ಪರಿಶಿಷ್ಟ ಪಂಗಡ ಅಲೆಮಾರಿ (ಕ್ರಮ ಸಂಖ್ಯೆ-3) ಸಮುದಾಯ ಎಂದು ಜಾತಿ ಪಟ್ಟಿಯಲ್ಲಿ ಗುರುತಿಸಲಾಗಿದೆ. ಕೆಲ ಸೌಲಭ್ಯ ನೀಡಲಾಗಿದೆ. ಆಧಾರ್ ಕಾರ್ಡ್, ಪಡಿತರ ಕಾರ್ಡುಗಳಿವೆ. ಮತದಾನ ಕೂಡ ಮಾಡುತ್ತಾರೆ.

ಖಾನಾಪುರ ತಾಲ್ಲೂಕಿನ ಕಾಡಂಚಿನ ಗುಂಜಿ ಗ್ರಾಮಗಳಲ್ಲಿ ಕಾತ್ಕರಿ ಸಮುದಾಯದ 30 ಕುಟುಂಬಗಳಿವೆ. ಇವರಿಗೆ ಕೇಂದ್ರ ಸರ್ಕಾರ 2014ರಲ್ಲಿಯೇ 2.26 ಎಕರೆ ಜಾಗ ಮಂಜೂರು ಮಾಡಿದೆ. 'ಬೆಗ್ಗರ್ಸ್ ಕಾಲೊನಿ' ಎಂದು ಅದಕ್ಕೆ ನಾಮಕರಣ ಮಾಡಿದೆ. ತಮ್ಮದೇ ಮಣ್ಣಿನಲ್ಲಿ ಈಗ ತಾವೇ ನಿರ್ಗತಿಕರಾಗಿದ್ದಾರೆ. ಅತ್ತ ಕಾಡೂ ಇಲ್ಲ, ಇತ್ತ ನಾಡೂ ಇಲ್ಲ.

ಹಕ್ಕಿಪಿಕ್ಕಿ ಸಮುದಾಯದಂತೆಯೇ ಕಾತ್ಕರಿಗಳು ಕೂಡ ಕಾಡಿನಿಂದ ಹೊರದಬ್ಬಿಸಿಕೊಂಡವರು. ಮಂಗಗಳನ್ನು ಬೇಟೆಯಾಡಿ ತಿನ್ನುವುದು ಈ ಜನರ ವಿಶೇಷ ಆಹಾರ.

ಖಾನಾಪುರ ಕಾಡಲ್ಲಿರುವ ಗುಂಜಿ, ಬಾಳಗುಂದ, ಮುಂದವಾಡ, ಗೋದಳಿ, ಚನ್ನಿವಾಡಿ, ನಾಗರಗಾಳಿ, ಕುಟನಗರ, ಬಾಚೊಳ್ಳಿ ಮತ್ತಿತರ ನೆಲೆಗಳಲ್ಲಿ ಇವರು ಹಂಚಿ ಹೋಗಿದ್ದಾರೆ. ಅಂದಾಜು 500 ಜನ ಇರುವುದಾಗಿ ಅವರೇ ಲೆಕ್ಕ ಹಾಕಿದ್ದಾರೆ. ಸದ್ಯ ಬಾಚೊಳ್ಳಿ ಗ್ರಾಮದ ಹೊರವಲಯದಲ್ಲಿ 50 ಮಂದಿ ಗುಡಿಸಲು ಹಾಕಿಕೊಂಡು ನೆಲೆಸಿದ್ದಾರೆ. ಇವರು 'ಕಾತೋಡಿ' ಭಾಷೆ ಮಾತ್ರ ಮಾತನಾಡಬಲ್ಲರು. ಭಿಕ್ಷೆ ಬೇಡಲು ಎಷ್ಟು ಬೇಕೋ ಅಷ್ಟು ಮಾತ್ರ ಕನ್ನಡ ಬರುತ್ತದೆ.

ಕಾಡು ಪ್ರವೇಶ ನಿಷೇಧಿಸಿದ ಮೇಲೆ ಮಂಗಗಳ ಬೇಟೆ ಕಷ್ಟವಾಗಿದೆ. ಇಲ್ಲಿರುವ ಬಹುಪಾಲು ಜನರ ಮೇಲೆ ಮಂಗ ಬೇಟೆಯಾಡಿದ ಪ್ರಕರಣಗಳಿವೆ. ಆದರೆ ನೋಟಿಸ್ ಕೊಡುವುದಕ್ಕೆ ಅಧಿಕಾರಿಗಳ ಬಳಿ ಇವರ ವಿಳಾಸವೇ ಇಲ್ಲ. ಈಗಲೂ ಈ ಜನ ಊಟಕ್ಕೆ ಏನೂ ಸಿಗದೇ ಇದ್ದಾಗ ಕಾಡಲ್ಲಿ ಹೋಗಿ ಸಿಕ್ಕಿದ್ದನ್ನು ಬೇಟೆಯಾಡಿಕೊಂಡು ಬರುತ್ತಾರೆ. ಇವರಲ್ಲಿ 18 ಪುಟಾಣಿ ಮಕ್ಕಳೂ ಇವೆ. ಇವರಿಗೇ ಒಂದು ಅಂಗನವಾಡಿ, ಶಾಲೆ ತೆರೆಯಬಹುದು.

ಅಷ್ಟು ಜನರಿದ್ದಾರೆ. ಇದೂವರೆಗೆ ಯಾರೊಬ್ಬರೂ ಕಣ್ಣೆತ್ತಿ ಇವರ ಕಷ್ಟ ನೋಡಿಲ್ಲ.

ಹೋರಾಟಗಾರ ರಾಜಶೇಖರ ಹಿಂಡಲಗಿ ಅವರು 11 ಮಕ್ಕಳನ್ನು ಅಂಗನವಾಡಿಗೆ ಸೇರಿಸಿದ್ದರು. ಅವರ ಹೆಸರಿನ ಮುಂದೆ ಜಾತಿ ಕಾಲಂನಲ್ಲಿ ಪರಿಶಿಷ್ಟ ಜಾತಿ–ಅಲೆಮಾರಿ– ಕಾತ್ಕರಿ ಎಂದು ಬರೆಸಿದ್ದರು. ಆದರೆ, ತಂದೆ–ತಾಯಿ ಅಲೆದಾಡಲು ಹೋಗುವ ಕಾರಣ ಚಿಣ್ಣರನ್ನು ಅಂಗನವಾಡಿಗೆ ಕಳಿಸಲೂ ಆಗುತ್ತಿಲ್ಲ.

ಕಾತ್ಕರಿ ಜನರೊಂದಿಗೇ ಕಾಡುಬಿಟ್ಟು ಬಂದ 'ದತ್ತು' ಎನ್ನುವವರು ಉದ್ಯಮಿಯಾಗಿದ್ದಾರೆ. ನೀಲಗಿರಿ ಮರಗಳನ್ನು ಕತ್ತರಿಸಿ ದಾಂಡೇಲಿಯ ಕಾರ್ಖಾನೆಗೆ ಸಾಗಿಸುವ ಗುತ್ತಿಗೆದಾರ ಆಗಿದ್ದಾರೆ. ಇಲ್ಲಿರುವ ಎಲ್ಲ ಜನರೂ ಅವರ ಬಳಿ ಕೂಲಿಕಾರರು. ದತ್ತು ಅವರು ಜೀವನಕ್ಕೆ ಬೇಕಾದ ದಾಖಲೆಪತ್ರಗಳು, ಸ್ವಂತ ಮನೆ, ಆಸ್ತಿ ನೋಂದಣಿ ಕೂಡ ಮಾಡಿಕೊಂಡಿದ್ದಾರೆ. ದುಡ್ಡಿದ್ದವರಿಗೆ ಮಾತ್ರ ಬೆಲೆ ಎಂಬುದನ್ನು ಗ್ರಾಮ ಪಂಚಾಯಿತಿ ದಾಖಲೆ ಸಮೇತ ತೋರಿಸಿದೆ.

'ಹಾರ್ದಿ' ಸಮುದಾಯಕ್ಕೆ ಸ್ಮಶಾನವೂ ಇಲ್ಲ: ಕಲಬುರಗಿ ಜಿಲ್ಲೆಯಲ್ಲಿರುವ 'ಪಾರ್ದಿ' ಸಮುದಾಯವೂ ಸೌಕರ್ಯಗಳಿಂದ ವಂಚಿತವಾಗಿದೆ. ಜಾತ್ರೆಗಳಲ್ಲಿ ಆಟಿಕೆ ಸಾಮಾನು, ಬಲೂನ್ ಮಾರಾಟ ಮಾಡುತ್ತ, ಇಟ್ಟಿಗೆ ಭಟ್ಟಿಗಳಲ್ಲಿ ಕೂಲಿ ಕೆಲಸ ಮಾಡುತ್ತ ಬದುಕು ನಡೆಸುತ್ತಿದ್ದಾರೆ. ಯಾರಾದರೂ ನಿಧನರಾದರೆ ಹುಗಿಯಲು ಸ್ಮಶಾನ ಗತಿ ಇಲ್ಲ.

ದಶಕಗಳಿಂದ ತಾಲ್ಲೂಕಿನ ಸಿಂದಗಿ ಗ್ರಾಮದಲ್ಲಿಯೇ ನೆಲೆಸಿದ್ದರು. ಆದರೆ, ಗ್ರಾಮಸ್ಥರೊಂದಿಗೆ ವೈಮನಸ್ಸು ಮೂಡಿದ್ದರಿಂದ ಹೊಡೆದಾಟವಾಗಿ ಇದೀಗ ಪ್ರಕರಣ ಹೈಕೋರ್ಟ್‌ನಲ್ಲಿದೆ. ಇದರಿಂದಾಗಿ ಊರು ಬಿಟ್ಟು ಕಲಬುರಗಿ ಹೊರವಲಯದಲ್ಲಿ ಗುಡಿಸಲು ಹಾಕಿಕೊಂಡಿದ್ದಾರೆ.

ಶಕಾಪುರ ತಾಂಡಾ, ಹಡಗಿಲ ಹಾರುತಿ, ರಾಜೋಳ, ಭೀಮಾಶಂಕರ ತಾಂಡಾದಲ್ಲಿರುವ ಈ ಜನಾಂಗದವರಿಗೆ ಕುಡಿಯುವ ನೀರು, ಶೌಚಾಲಯ, ಮನೆ ಎಂಬುದು ಇನ್ನೂ ಕನ್ನಡಿಯೊಳಗಿನ ಗಂಟು. ತಮ್ಮ ಪೂರ್ವಿಕರು ವಾಸವಾಗಿದ್ದ ಸಿಂದಗಿ ಗ್ರಾಮದಲ್ಲಿಯೇ ಸರ್ಕಾರಿ ಜಾಗ ಗುರುತಿಸಿ ಅಲ್ಲಿ ಮನೆಗಳನ್ನು ನಿರ್ಮಿಸಿಕೊಟ್ಟರೆ ನಮ್ಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಅವರು.

ತುಮಕೂರು ಜಿಲ್ಲೆಯಲ್ಲಿ 675 ಮಂದಿ ಹಕ್ಕಿಪಿಕ್ಕಿ, 4,286 ಜನ ಶಿಳ್ಳೆಕ್ಯಾತರು, 2,310 ಹಂದಿಜೋಗಿ, 8,274 ಕೊರಮ ಹಾಗೂ ಇತರೆ ಸಮುದಾಯ ಸೇರಿದಂತೆ 20 ಸಾವಿರಕ್ಕೂ ಹೆಚ್ಚು ಅಲೆಮಾರಿಗಳು ನೆಲೆಸಿದ್ದಾರೆ. ಇದರಲ್ಲಿ ಕನಿಷ್ಠ ಶೇ 10ರಷ್ಟು ಜನರಿಗೂ ಸ್ವಂತ ಸೂರಿಲ್ಲ.

ನಗರದ ವಿವಿಧೆಡೆ ಹಂಚಿ ಹೋಗಿದ್ದ ಹಕ್ಕಿಪಿಕ್ಕಿ ಸಮುದಾಯದ ಜನರಿಗೆ ನಗರ ಹೊರವಲಯದ ಅಮಲಾಪುರದ ಬಳಿ ಎರಡು ಎಕರೆಯಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ. 2018ರಲ್ಲಿ ಜಾಗ ನೀಡಿದ್ದು, ಇದುವರೆಗೆ ಮನೆ, ನೀರು ಒಳಗೊಂಡಂತೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಹಕ್ಕಿಪಿಕ್ಕಿ ಸಮುದಾಯದ ನೂರಾರು ಜನ ಗುಡಿಸಲಿನಲ್ಲಿ ಬದುಕು ಕಳೆಯುತ್ತಿದ್ದಾರೆ.

ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದ ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ಉಳಿದವರಿಗೆ ದೊರಕುತ್ತಿರುವ ಸೌಲಭ್ಯ ದೊರೆತರೆ ಮಾತ್ರ ನಿಜವಾದ ಸಾಮಾಜಿಕ ನ್ಯಾಯ ದೊರಕಿದಂತಾಗುತ್ತದೆ.

ಪರಿಕಲ್ಪನೆ: ಯತೀಶ್‌ಕುಮಾರ್ ಜಿ.ಡಿ
ಪೂರಕ ಮಾಹಿತಿ: ಮನೋಜಕುಮಾರ್ ಗುದ್ದಿ, ಜಿ.ಎಚ್.ವೆಂಕಟೇಶ, ಗವಿಸಿದ್ದಪ್ಪ ಬ್ಯಾಳಿ, ಸುಧೀರ್‌ಕುಮಾರ್ ಎಚ್.ಕೆ, ಚಿದಂಬರಪ್ರಸಾದ್, ಸಿದ್ದು ಆರ್.ಜಿ.ಹಳ್ಳಿ.



ಖಾನಾಪುರ ತಾಲ್ಲೂಕಿನ ಕಾಡಂಚಿನ ಗುಂಜಿ ಗ್ರಾಮದಲ್ಲಿರುವ ಕಾತ್ಕರಿ ಸಮುದಾಯದ ಜನ

ಎಣ್ಣೆ ಮಾರಾಟದಿಂದ ವಿದೇಶದತ್ತ

ಮೈಸೂರು, ಶಿವಮೊಗ್ಗ, ಹಾಸನ ಹಾಗೂ ತುಮಕೂರು ಭಾಗದಲ್ಲಿರುವ ಎಷ್ಟೋ ಹಕ್ಕಿಪಿಕ್ಕಿಗಳು ತಲೆಗೂದಲಿಗೆ ಬಳಸುವ ಆಯುರ್ವೇದಿಕ್ ಎಣ್ಣೆ (ಹೇರ್ ಆಯಿಲ್) ತಯಾರಿಸುತ್ತಾರೆ. ಗಿಡಮೂಲಿಕೆ ಔಷಧ, ಎಣ್ಣೆ ಮಸಾಜ್ ವೃತ್ತಿಯಲ್ಲೂ ಪರಿಣತರಾದ ಇವರು ವಿದೇಶಗಳಲ್ಲೂ ಉದ್ಯೋಗ ಕಂಡುಕೊಂಡಿದ್ದಾರೆ.

ಪ್ರಾಣಿ, ಪಕ್ಷಿಗಳ ಬೇಟೆಯಾಡಿ ಬದುಕುತ್ತಿದ್ದವರು ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ದುಬೈ, ಆಫ್ರಿಕಾ ಖಂಡದ ಹಲವು ದೇಶಗಳಿಗೆ ತೆರಳಿ ಆದಾಯ ಗಳಿಸುತ್ತಿದ್ದಾರೆ. ಊರಿನಲ್ಲಿ ಉತ್ತಮ ಮನೆಗಳನ್ನೂ ಕಟ್ಟಿಕೊಂಡಿದ್ದಾರೆ. ಹಾಗೆಂದು ಎಲ್ಲರಿಗೂ ವಿದೇಶದ ಅನುಭವ ಸಿಹಿಯಾಗಿಲ್ಲ. ಸಾಲ ಮಾಡಿ ಪ್ರವಾಸಿ ವಿಸಾದಲ್ಲಿ ತೆರಳಿದವರು ವ್ಯಾಪಾರವಿಲ್ಲದೇ, ವಿವಿಧ ಸಂಕಷ್ಟಗಳಿಗೆ ಸಿಲುಕಿದವರು ಇದ್ದಾರೆ.

ಅರಸು ಕಾಲದ ಊರು: ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನಲ್ಲಿ ಪಕ್ಷಿರಾಜಪುರ ಇದೆ. ದೇವರಾಜ ಅರಸು ಕಾಲದಲ್ಲಿ, 1956ರಂದು ಅಲೆಮಾರಿ ಗುಂಪಿನ ಹಕ್ಕಿಪಿಕ್ಕಿ ಸಮುದಾಯಕ್ಕೆಂದು ನಿರ್ಮಿಸಿದ ಊರಿದು. ಪಕ್ಷಿರಾಜಪುರ 1, 2 ಹಾಗೂ 3 ಎಂದು ವಿಸ್ತಾರಗೊಂಡಿದೆ. ಸುಮಾರು 1,000 ಮನೆಗಳು, 2,500ಕ್ಕೂ ಅಧಿಕ ಜನ ವಾಸಿಸುತ್ತಿದ್ದಾರೆ. ಸಮೀಪದ ಶಂಕರಪುರದಲ್ಲೂ ವಾಸಿಸುತ್ತಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಶಿಕಾರಿಪುರದ ಹಕ್ಕಿಪಿಕ್ಕಿ ಸಮುದಾಯದ ಜನ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ದುಡಿದ ಬಹುಪಾಲು ಹಣ ಔಷಧ, ಮಾತ್ರೆಗಳಿಗೆ ಖರ್ಚು ಮಾಡುವಂತಾಗಿದೆ. 300 ಕುಟುಂಬಗಳು, 800ಕ್ಕೂ ಹೆಚ್ಚು ಜನಸಂಖ್ಯೆ ಇಲ್ಲಿದೆ.

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅಂಗಡಿ-ಹಳ್ಳಿಯಲ್ಲಿ 40 ಹಕ್ಕಿಪಿಕ್ಕಿ ಕುಟುಂಬಗಳಿದ್ದು, ಆಫ್ರಿಕಾದ ಕಾಡುಗಳಿಗೆ ಹೋಗಿ ಗಿಡಮೂಲಿಕೆಗಳನ್ನು ತಂದು, ಗ್ರಾಮದ ರಸ್ತೆ ಬದಿಗಳಲ್ಲಿ ಕೇಶತೈಲ ಮಾರುತ್ತಾರೆ.

ಶಿವಮೊಗ್ಗ ಹೊರವಲಯದ ಶ್ರೀರಾಮಪುರ, ಅಂಬೇಡ್ಕರ್ ನಗರ, ತಾಲ್ಲೂಕಿನ ಸದಾಶಿವಪುರ ಹಾಗೂ ಶಿಕಾರಿಪುರ ತಾಲ್ಲೂಕಿನ ಅರೇಕೊಪ್ಪ ಹಕ್ಕಿಪಿಕ್ಕಿ ಸಮುದಾಯದ ನೆಲೆಗಳು. ಆಫ್ರಿಕಾ ಖಂಡದ ದೇಶಗಳವರೆಗೆ ಇವರ ವಹಿವಾಟು ವಿಸ್ತರಿಸಿದೆ. ವರ್ಷದ ಹೆಚ್ಚಿನ ಅವಧಿ ಅಲ್ಲೇ ಇರುತ್ತಾರೆ. ಸದಾಶಿವ-ಪುರದಲ್ಲಿ 650ಕ್ಕೂ ಹೆಚ್ಚು ಹಕ್ಕಿಪಿಕ್ಕಿ ಕುಟುಂಬಗಳಿವೆ. ಇದು ಈಗ ಸುಸಜ್ಜಿತ ಗ್ರಾಮದ ಮನ್ನಣೆ ಪಡೆದಿದೆ.

ಶಿವಮೊಗ್ಗ ಹೊರವಲಯದ ಶ್ರೀರಾಮಪುರ ಹಾಗೂ ಅಂಬೇಡ್ಕರ್ ಕಾಲೊನಿಯಲ್ಲಿ ಪರಿಸ್ಥಿತಿ ಪೂರಾ ಭಿನ್ನ. ಇಲ್ಲಿರುವ 250 ಕುಟುಂಬಗಳಲ್ಲಿ ಬಡತನವೇ ಹಾಸುಹೊಕ್ಕಂತಿದೆ.

ಯೋಜನೆಗಳ ಅರಿವೂ ಇಲ್ಲ

ಹಾರ್ದಿ ಜನರಿಗೆ ಶಾಶ್ವತ ನೆಲೆ ಕಲ್ಪಿಸುವಂತೆ ನೀಡಲಾದ ಮನವಿಗಳು ಕಸದ ಬುಟ್ಟಿ ಸೇರಿವೆ. ನಮ್ಮ ಜನರಿಗೆ ಅರಿವಿನ ಕೊರತೆಯಿಂದಾಗಿ ಸಾಲಸೌಲಭ್ಯಗಳ ಮಾಹಿತಿಯೂ ಇಲ್ಲ. ಪ್ರಯೋಜನ ಪಡೆಯಲು ಬೇಕಾದ ದಾಖಲೆಗಳಾದ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಚೀಟಿಯೂ ಇಲ್ಲ.

ಶಾಮಸಿಂಗ್ ಖೇಮಲಿಂಗ ಕಾಳೆ, ಬುಡಕಟ್ಟು ಮಹಾಸಭಾದ ಮುಖಂಡ, ಕಲಬುರಗಿ

ಹಕ್ಕಿಪಿಕ್ಕಿಯವರನ್ನು ಒಂದೇ ಕಡೆ ಕರೆಯಿಸಿ, ಸಮೀಕ್ಷೆ ಮಾಡುತ್ತೇವೆ. ಮೂಲ ಹಕ್ಕಿಪಿಕ್ಕಿಗಳು ಯಾರೆಂದು ದಾಖಲೆ ಸಮೇತ ಪಟ್ಟಿ ಮಾಡಿದರೆ ಸರ್ಕಾರಿ ಸೌಕರ್ಯ ಒದಗಿಸಲು ಸಾಧ್ಯವಾಗುತ್ತದೆ. ಅವರ ಸಮಸ್ಯೆ ಆಲಿಸಿದ್ದೇನೆ.

ಮೊಹಮ್ಮದ್ ರೋಷನ್, ಜಿಲ್ಲಾಧಿಕಾರಿ, ಬೆಳಗಾವಿ

ಹಕ್ಕಿಪಿಕ್ಕಿ ಹಾಗೂ ಕಾತ್ಕರಿ ಜನರ ಬದುಕು ದಯನೀಯವಾಗಿದೆ. ಹಕ್ಕಿಗಾಗಿ, ಸಾಕಷ್ಟು ಬಾರಿ ಹೋರಾಟ ಮಾಡಿದ್ದೇವೆ. ಸ್ಪಂದನೆ ಸಿಕ್ಕಿಲ್ಲ. ಈಚೆಗೆ ಕೆಲವರಿಗೆ ಪಡಿತರ ಧಾನ್ಯ ಮಾತ್ರ ನೀಡುತ್ತಿದ್ದಾರೆ

ರಾಜಶೇಖರ ಹಿಂಡಲಗಿ, ಸಂಚಾಲಕ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ

ದಿನವೂ ಪ್ಲಾಸ್ಟಿಕ್ ಮುಖವಾಡ, ಗೊಂಬೆಗಳನ್ನು ಮಾರಲು ನಡೆದು ಹಳ್ಳಿಗಳಿಗೆ ಹೋಗುತ್ತೇನೆ. ಏನೂ ಮಾರಾಟವಾಗದಿದ್ದರೆ ಭಿಕ್ಷೆ ಬೇಡುತ್ತೇನೆ. ನಮ್ಮ ಬದುಕೇ ಹೀಗೆ. ಮಕ್ಕಳಿಗಾದರೂ ಒಂದು ಹೊತ್ತಿನ ಊಟ ಸಿಗಲಿ ಎಂಬುದೇ ನನ್ನಾಸೆ.

ಕಾವ್ಯಶ್ರೀ ಸಿಂಹದಮರಿ, ಹಕ್ಕಿಪಿಕ್ಕಿ ಮಹಿಳೆ, ಖಾನಾಪುರ

ದಕ್ಷಿಣ ಕರ್ನಾಟಕ ಭಾಗದಲ್ಲಿ ನಮ್ಮ ಸಮುದಾಯದ ಹಲವರು ಹಣ ಗಳಿಸಿದ್ದಾರೆ. ಆದರೆ, ನಾವು ಇನ್ನೂ ಭಿಕ್ಷೆ ಬೇಡುತ್ತಿದ್ದೇವೆ. ಸರ್ಕಾರ ನೆಲೆ ಕಲ್ಪಿಸಿದರೆ ದುಡಿದು ಬದುಕುತ್ತೇವೆ.

ದಯಾನಂದ ಜಯಂತ, ಹಕ್ಕಿಪಿಕ್ಕಿ ಆದಿವಾಸಿ, ಖಾನಾಪುರ

ಹಕ್ಕಿಪಿಕ್ಕಿ ಜನರಿಗಾಗಿ ನಿರ್ಮಿಸಿದ ಊರು ಪಕ್ಷಿರಾಜಪುರ. ಅನೇಕರು ಶಾಲಾ ಶಿಕ್ಷಣ ಹಂತಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಾರೆ. ಇಷ್ಟು ವರ್ಷದಲ್ಲಿ ಒಬ್ಬರಿಗೆ ಮಾತ್ರ ಕಾನ್‌ಸ್ಟೆಬಲ್ ಹುದ್ದೆ ಸಿಕ್ಕಿದೆ. ಶಿಕ್ಷಣದ ಜಾಗೃತಿ ಅಗತ್ಯವಿದೆ.

ನಂಜುಂಡಸ್ವಾಮಿ, ಸೋಣಿ, ಹಕ್ಕಿಪಿಕ್ಕಿ ಮುಖಂಡರು, ಮೈಸೂರು

ಗುಂಡಣ್ಣ



25 ವರ್ಷಗಳ ಹಿಂದೆ

ಗುರುವಾರ, 31-5-2001

● **ಪೌರ ಸಂಸ್ಥೆಗೆ ಮೀಸಲಾತಿ: ಇಂದು ಅಧಿಸೂಚನೆ ಪ್ರಕಟ**

ಬೆಂಗಳೂರು, ಮೇ30– ಇತ್ತೀಚೆಗೆ ಚುನಾವಣೆ ನಡೆದ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳ ಮೇಯರ್, ಉಪಮೇಯರ್, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳ ಆಯ್ಕೆಗೆ ಮೀಸಲಾತಿ ನಿಗದಿ ಪಡಿಸಿ ಸರ್ಕಾರ ನಾಳೆ ಅಧಿಸೂಚನೆ ಹೊರಡಿಸಲಿದೆ.

ಮೀಸಲಾತಿ ನಿಗದಿಗೆ ರಚಿಸಿದ್ದ ಸಚಿವ ಸಂಪುಟದ ಉಪ ಸಮಿತಿ ಅಧ್ಯಕ್ಷ, ಅರಣ್ಯ ಸಚಿವ ಕೆ.ಎಚ್.ರಂಗನಾಥ್ ಸಮಿತಿ ವರದಿಯನ್ನು ಇಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ನಾಳೆ ಪ್ರಕಟವಾಗುವ ಉಪ ಸಮಿತಿಯ ಶಿಫಾರಸುಗಳಲ್ಲಿ ಅಲ್ಪಸ್ವಲ್ಪ ಬದಲಾವಣೆಗಳಾಗಬಹುದೆಂದು ಹೇಳಲಾಗಿದೆ.

75 ವರ್ಷಗಳ ಹಿಂದೆ

ಗುರುವಾರ, 31-5-1951

● **ಹೆಚ್ಚು ನಿರಂಕುಶಾಧಿಕಾರಗಳಿಂದ ಹಾನಿ ಶತಸ್ಸಿದ್ಧ**

ನವದೆಹಲಿ ಮೇ, 30– ಸೆಲೆಕ್ಟ್ ಸಮಿತಿಯು ವರದಿ ಮಾಡಿದ ರಾಜ್ಯಾಂಗ (ಪ್ರಥಮ ತಿದ್ದುಪಡಿ) ಮಸೂದೆಯ ಬಗ್ಗೆ ಪಾರ್ಲಿಮೆಂಟಿನಲ್ಲಿ ಚರ್ಚೆ ಪುನಃ ಪ್ರಾರಂಭವಾದಾಗ, ಆಚಾರ್ಯ ಕೃಪಲಾನಿಯವರು ತೀವ್ರವಾಗಿ ಟೀಕಿಸುತ್ತಾ, ನ್ಯಾಯದ ಬುನಾದಿಯನ್ನೇ ಬದಲಾಯಿಸಬೇಕಾದಾಗ, ಜನತೆಯ ಅಭಿಪ್ರಾಯಕ್ಕೆ ಗಮನ ಕೊಡುವುದು ಅಗತ್ಯ ಎಂದು ತಿಳಿಸಿದರು.

'ಜಮಿನ್ದಾರಿ ನಿರ್ಮೂಲನಕ್ಕಾಗಿ, ಆ ಬಗ್ಗೆ ತಿದ್ದುಪಡಿ ತರುವುದು ಸಾಧು. ಅದರೊಂದಿಗೆ ವಾಕ್ ಸ್ವಾತಂತ್ರ್ಯ ಖೋತಾ ಮಾಡುವ ತಿದ್ದುಪಡಿ ತರಲಾಗಿದೆ. ಇಂದಿನ ಸರ್ಕಾರ ಮಾತ್ರ ಅಂಥ ಚಮತ್ಕಾರ ಮಾಡಲು ಅರ್ಹ' ಎಂದರು.

ದಿನ ಭವಿಷ್ಯ

ವಿದ್ಯಾಶಂಕರ ಸೋಮಯಾಜಿ. ಕಮ್ಮರಡಿ

31 ಮೇ 2026 ಭಾನುವಾರ ಶ್ರೀ ಪರಾಭವ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ತಿಥಿ: ಅಧಿಕ ಜ್ಯೇಷ್ಠ ಶುಕ್ಲ ಪೂರ್ಣಿಮ ಗಂ 14-15 **ನಕ್ಷತ್ರ:** ಅನುರಾಧ **ಗಂ.** 16-12 **ಯೋಗ:** ಶಿವ ಗಂ 5-25 **ಕರಣ:** ಬವ ಗಂ. 14-15, ವೃಷಭ ಮಾಸದ 17 ನೇ ದಿನ. **ಮಳೆ ನಕ್ಷತ್ರ:** ರೋಹಿಣಿ 2 ನೇ ಪಾದ. **ರಾಹುಕಾಲ:** ಸಾಯಂಕಾಲ 04-30 - 06-00 **ಸೂರ್ಯೋದಯ:** 06-06 **ಸೂರ್ಯಾಸ್ತ:** 06-50 **ಮುಸ್ಲಿಂ ದಿನಾಂಕ:** 14 ದುಲ್ ಹಿಜ್ಜಾ **ಅದೃಷ್ಟ ಸಂಖ್ಯೆ:** 4, 11

ಮೇಷ: ಯೋಗ್ಯತೆ ಇಲ್ಲದ ವ್ಯಕ್ತಿಗೆ ಉದಾರತೆ ತೋರುವುದರಿಂದ ನಿಮ್ಮ ದಡ್ಡತನದ ಪ್ರದರ್ಶನ ಆಗುವುದು. ಕಲಿತ ವಿದ್ಯೆಯನ್ನು ಬಳಸಿಕೊಳ್ಳುವ ಬಗ್ಗೆ ನಿಮ್ಮ ಪ್ರಯತ್ನವಿರಲಿ. ಪತ್ರಿಕೋದ್ಯಮದವರಿಗೆ ಕೆಲಸದ ಹೊರೆ ಹೆಚ್ಚುವುದು.

ವೃಷಭ: ಸಾಂಸಾರಿಕ ಸಮಸ್ಯೆಗಳಿಗೆ ಮನೆಯ ಹೊರಗಿನವರ ಬಳಿ ಸಲಹೆ ಕೇಳುವುದು ನಿಮ್ಮ ಪ್ರತಿಷ್ಠೆಗ ದಕ್ಕೆ ತರುವುದರಿಂದ ನೀವೇ ಅದಕ್ಕೆ ಪರಿಹಾರ ಹುಡುಕಿಕೊಳ್ಳಿ. ನಿಮ್ಮ ಕಾರ್ಯತಂತ್ರಗಳಿಗೆ ಎದುರಾಳಿಯ ಸೋಲುವುದು ಖಚಿತ.

ಮಿಥುನ: ಔಷಧ ವ್ಯಾಪಾರಿಗಳಿಗೆ ಆದಾಯದ ಉತ್ತಮವಾದ ಇನ್ನೊಂದು ಮೂಲ ಸಿಗುವಂತಾಗುವುದು. ಮಕ್ಕಳ ಮೇಲೆ ಯಾವುದೇ ರೀತಿಯ ಒತ್ತಡ ಹೇರಬೇಡಿ. ರಾಜಕೀಯ ವ್ಯಕ್ತಿಗಳಿಗೆ ಅಧಿಕಾರಿಗಳ ಭಯ ಉಂಟಾಗಲಿದೆ.

ಕರ್ಕಾಟಕ: ನೀವು ಶುಭ ಸಮಾಚಾರಗಳನ್ನು ಕೇಳುವುದಲ್ಲದೆ ಪ್ರಯತ್ನಿಸಿದ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಪಡೆಯುವಿರಿ. ಫಲ ಪುಷ್ಪಗಳ ವ್ಯಾಪಾರಿಗಳಿಗೆ ಅಧಿಕ ಲಾಭ ಇರುವುದು. ಆರೋಗ್ಯದಲ್ಲಿ ಏರುಪೇರಾದರೆ ಆತಂಕ ಬೇಡ.

ಸಿಂಹ: ಸಮಯಕ್ಕೆ ಸರಿಯಾದ ಆಹಾರ ಸೇವನೆಯಿಂದಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯಾವುದೇ ವಾದ ವಿವಾದಗಳು ನಡೆದರೂ ಈ ದಿನದ ನಿಮ್ಮ ಕಾರ್ಯ ಸಾಧನೆಗೆ ಅಡ್ಡಿಯಾಗದು. ಖರ್ಚಿನಲ್ಲಿ ಹಿಡಿತವಿರಲಿ.

ಕನ್ಯಾ: ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆಗಳು ಅನುಭವಕ್ಕೆ ಬಂದಲ್ಲಿ ತಡಮಾಡದೆ ವೈದ್ಯರನ್ನು ಭೇಟಿ ಮಾಡಿ. ರೇಷ್ಮೆ ಉತ್ಪಾದಕರು ಆದಾಯದಲ್ಲಿ ಸುಧಾರಣೆ ಕಾಣುವಿರಿ. ಕಪ್ಪು ವಸ್ತ್ರ ಈ ದಿನ ಶುಭವನ್ನು ಉಂಟುಮಾಡಲಿದೆ.

ತುಲಾ: ಹಿಂದಿನ ನಿಮ್ಮ ಸೋಲು ನಿಮ್ಮನ್ನು ಬಾಧಿಸುತ್ತಿದ್ದರೂ ಮರಳಿ ಪ್ರಯತ್ನ ಮಾಡುವುದರಿಂದ ಜಯಶಾಲಿಯಾಗಬಹುದು. ಶತ್ರುಗಳ ಬಾಧೆ ದೂರಾಗಿ ನಿಮ್ಮ ಯೋಜನೆಗಳು ಈಡೇರಲಿದೆ. ಕಾರ್ಮಿಕ ವರ್ಗದ ಬೇಡಿಕೆ ಈಡೇರಲಿದೆ.

ವೃಶ್ಚಿಕ: ದಲ್ಲಾಳಿಗಳಿಗೆ ಮತ್ತು ವೃತ್ತಿ ವ್ಯಾಪಾರಗಳಲ್ಲಿ ಮುನ್ನುಗ್ಗಿ ಕೆಲಸ ಮಾಡುವವರಿಗೆ ನಿಮ್ಮ ಕನಸುಗಳು ನನಸಾಗಲಿದೆ. ಹಕ್ಕಿಯಂತೆ ಹಾರಾಡುವ ಆಸೆ ತಪ್ಪಲ್ಲ, ಆದರೆ ಸಾಧಕಬಾಧಕಗಳನ್ನು ಅರಿತುಕೊಂಡು ಹೆಜ್ಜೆ ಇಟ್ಟರೆ ಕ್ಷೇಮ.

ಧನು: ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿರುವವರಿಗೆ ಈ ದಿನ ಅನಿರೀಕ್ಷಿತ ರೀತಿಯಲ್ಲಿ ಫಲಿತಾಂಶ ದೊರೆಯಲಿದೆ. ಸ್ವಾದಿಷ್ಟ ಭೋಜನದ ಯೋಗ ಈ ದಿನ ನಿಮಗೆ ಪ್ರಾಪ್ತವಾಗುವುದು. ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯಿರಿ.

ಮಕರ: ದೇವರ ದಯೆಯಿಂದ ಮತ್ತು ನಿಮಗಿರುವ ಜನಬಲದಿಂದಾಗಿ ಕೆಲಸದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವಿರಿ. ಹರಿತವಾದ ವಸ್ತುಗಳಿಂದ ಅನಾಹುತಗಳಾಗುವ ಸಂಭವವಿದೆ ಎಚ್ಚರಿಕೆಯಿಂದ ಇರುವುದು ಉತ್ತಮ.

ಕುಂಭ: ಯಾವುದೇ ಒಪ್ಪಂದಗಳಿಗೆ ಒಪ್ಪಿಕೊಳ್ಳುವ ಮೊದಲು ಕೂಲಂಕಶವಾಗಿ ಯೋಚಿಸಿ ತೀರ್ಮಾನಿಸಿ. ಇನ್ನೊಬ್ಬರನ್ನು ಹೀಯಾಳಿಸುವುದು ಅಥವಾ ಅಪಹಾಸ್ಯ ಮಾಡುವುದು ನಿಮ್ಮ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ.

ಮೀನ: ಮನೆಯ ಹಿರಿಯರೊಬ್ಬರ ಮಧ್ಯಸ್ಥಿಕೆಯಿಂದ ನೆಂಟಸ್ತಿಕೆಯಲ್ಲಿಯೇ ನಿಮಗೆ ಉತ್ತಮವಾದ ಸಂಬಂಧವು ಕೂಡಿ ಬರುವುದು. ಈ ದಿನದ ನಿಮ್ಮ ಕೆಲಸ ಕಾರ್ಯಗಳು ನಿಮ್ಮ ಯೋಚನೆಯ ವಿರುದ್ಧವಾಗಿ ನಡೆಯಲಿದೆ.

ಪದಬಂಧ 1419


ವಿದ್ಯಾ ವಿನಯ್

ಎಡದಿಂದ ಬಲಕ್ಕೆ

1.ಯಾಗದಲ್ಲಿ ಬಲಿ ಕೊಡುವ ಪ್ರಾಣಿ (4)
3.ಗಡಕ್ಕನೆ ಬಂದೆರಗಿದ ಗಂಡು ಬೆಕ್ಕು (3)
4.ಬಾಯಿಯ ಮೂಲೆ (4)
6.ರಸಿಕನ ಹುಣ್ಣಿನಿಂದ ಬರುತ್ತಿರುವ ಕೀವು (3)
7.ಅನಿರೀಕ್ಷಿತ ಘಟನೆ (4)
8. ಸಮಾಧಾನವು ಉಲ್ಟಾ ಆಗಿಬಿಟ್ಟಿದೆಯಲ್ಲಾ?(3)
9.ಪಟದಲ್ಲಿನ ದಾರ ಹಿಡಿದರೆ ಈ ಪೇಚಾಟ! (4)
10.ಹತ್ತಿಯ ಬಟ್ಟೆ ತಿರುಮುರುವಾಗಿದೆ (3)
12. ಗಟ್ಟಿಗಿತ್ತಿಯು ಗಣಿಯೊಳಗಿದ್ದಾಳಲ್ಲಾ (4)
14.ಯಂತ್ರಗಳ ಕಾರ್ಯಾಗಾರ (3)
15.ಕೊನೆಗೆ ಒಜ್ಜೆಯಾಗಿರುವ ದೌತ್ಯ! (4)

ಮೇಲಿಂದ ಕೆಳಕ್ಕೆ

1.ವನಿತೆಯ ಸರಿಸಿರುವ ಪರದೆ (4)
2.ಶುನಕದ ಬಳಿಯಿರುವ ಗಿಣಿ (2)
3.ಗರ ಬಡಿದವನು ಪ್ರವೇಶಿಸಿರುವ ಕಾಡು (3)
5.ಕೊಪ್ಪರಿಗೆಯು ಉಲ್ಟಾ ಆಗಿದೆಯಲ್ಲಾ? (3)
7.ಆ ಮನೆ ಮುಂದೆ ಬಂದಿರುವ ಗಜ (2)
8.ದಿಟ್ಟತನದಿಂದ ನುಡಿದ ಸತ್ಯ (2)
9.ಉತ್ತರದವರ ಮಂಚ (3)
10.ಪರಸ್ಪರ ಸಹಾಯ (4)
11.ರತಿಪತಿಯಿಂದ ಮೂಡಿದ ಆಸೆ (3)
13.ರಾಜನ ಹೆಂಡತಿಯಿಲ್ಲಿ ತಿರುಗಿದ್ದಾಳಲ್ಲಾ! (2)



1418ನೇ ಪದಬಂಧದ ಉತ್ತರ

ಎಡದಿಂದ ಬಲಕ್ಕೆ: 1.ಸತ್ಯಾಗ್ರಹಿ 3.ಶಿಲುಬೆ 5.ತರುಕ 7.ಒಯ್ಯಾರ 8.ಸಮೂಹಗಾನ 11.ಗಲಾಟೆ 12.ನಡುಕ 15.ಚರಪು 16.ಕೆನೆಹಾಲು

ಮೇಲಿಂದ ಕೆಳಕ್ಕೆ: 1.ಸಮ್ಮತಿ 2.ಹಿಮ 3.ಶಿಶಿರ 4.ಬೆಸುಗೆ 6.ಕಳಸ 7.ಒಣಹರಟೆ 9.ನವೀನ 10.ಪ್ರಪಂಚ 11.ಗಲ್ಲಿಂಪು 13.ಕನಲು 14.ಅಂಕೆ

ಸುಡೊಕು 6802

ಹೀಗೆ ಆಡಿ: ಮನೆಗಳನ್ನು 1ರಿಂದ 9ರವರೆಗಿನ ಅಂಕಿಗಳಿಂದ ತುಂಬಿ. ಮೇಲಿನಿಂದ ಕೆಳಕ್ಕೆ, ಎಡದಿಂದ ಬಲಕ್ಕೆ ಪ್ರತಿ ಸಾಲಿಗೂ ಇದೇ ನಿಯಮ. ದೊಡ್ಡ ಚೌಕದ ಒಳಗಿನ ಮಧ್ಯಮ ಚೌಕದ ಮನೆಗಳನ್ನೂ ತುಂಬಬೇಕು. ಯಾವ ಅಂಕಿಯೂ ಯಾವುದೇ ಸಾಲು, ಮಧ್ಯಮ ಚೌಕದಲ್ಲಿ ಪುನರಾವರ್ತನೆ ಆಗಬಾರದು.

				5			2	1
3		5	2		1	7	9	
	1	6		9				5
5		7			9	1		
	6			2			8	
9		8	6			5		2
1		2		8			6	
			5		6	2		3
6		3		4			5	

6801 ಸುಡೊಕು

6	3	4	2	9	7	1	5	8
9	1	2	5	3	8	4	6	7
8	5	7	4	6	1	3	2	9
2	9	3	7	8	4	6	1	5
1	4	8	9	5	6	7	3	2
5	7	6	1	2	3	8	9	4
3	6	9	8	4	5	2	7	1
7	8	5	6	1	2	9	4	3
4	2	1	3	7	9	5	8	6

Printed and published by B A Ravi on behalf of The Printers (Mysore) Private Ltd., at The Printers (Mysore) Private Ltd, Plot Nos. 7-12, Kumbalgodu Industrial Area, Bengaluru-560 074. News Editor (Responsible for selection of news under the PRB Act): Praveen Kulkarni. Editorial Office: 75, Mahatma Gandhi Road, Bengaluru-560 001. E-mail: editorpv@prajavani.co.in. Phone: 080-45557333, Editorial: 080-45557251, Circ: 080-45557204, Advt: 080-45557163/080-45557164. Also printed at Hubballi-Dharwad, Mangaluru, Kalaburagi, Davanagere, Mysuru and Hosapete.

ಸಿಯುಇಟಿ–ಯುಜಿ ಪರೀಕ್ಷೆ ವಿಳಂಬ

ತಾಂತ್ರಿಕ ದೋಷದಿಂದ ಪರೀಕ್ಷೆ ಬರೆಯದ 3,765 ಅಭ್ಯರ್ಥಿಗಳು • ವಿಷಾದ ವ್ಯಕ್ತಪಡಿಸಿದ ಎನ್‌ಟಿಎ, ಟಿಸಿಎಸ್

ನವದೆಹಲಿ (ಪಿಟಿಐ): ನೀಟ್‌–ಯುಜಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಸಿಬಿಎಸ್‌ಇ ಪರೀಕ್ಷೆಯಲ್ಲಿ ಒಎಸ್‌ಎಂ ಗೊಂದಲದ ಕುರಿತು ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಹೊತ್ತಿನಲ್ಲಿಯೇ ಈಗ ಸಿಯುಇಟಿ–ಯುಜಿ ಪರೀಕ್ಷೆಯಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. 3,765 ಅಭ್ಯರ್ಥಿಗಳು ಸಿಯುಇಟಿ–ಯುಜಿ ಪರೀಕ್ಷೆಯಿಂದ ವಂಚಿತರಾಗಿದ್ದಾರೆ.

‘ವಿಶ್ವವಿದ್ಯಾಲಯಗಳಲ್ಲಿನ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾಗುವ 2026ರ ಸಾಮಾನ್ಯ ಪ್ರವೇಶ ಪರೀಕ್ಷೆಯು (ಸಿಯುಇಟಿ–ಯುಜಿ) ತಾಂತ್ರಿಕ ದೋಷಗಳ ಕಾರಣ ದೇಶದ ವಿವಿಧ ಭಾಗಗಳಲ್ಲಿ ಶನಿವಾರ ತಡವಾಗಿ ಆರಂಭವಾಯಿತು’ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಹೇಳಿದೆ.

ಬೆಳಿಗ್ಗೆ 9 ಗಂಟೆ ಮತ್ತು ಮಧ್ಯಾಹ್ನ 3 ಗಂಟೆಗೆ ಪರೀಕ್ಷೆಗಳು ಆರಂಭವಾಗಬೇಕಿದ್ದವು. ಆದರೆ, 1ರಿಂದ 2 ತಾಸು ತಡವಾಗಿ ಪರೀಕ್ಷೆಗಳು ಆರಂಭವಾಗಿವೆ. ‘ವಿದ್ಯಾರ್ಥಿಗಳು, ಪೋಷಕರಿಗೆ ಆದ ಅನನುಕೂಲಕ್ಕಾಗಿ ವಿಷಾದವಿದೆ’ ಎಂದೂ ಎನ್‌ಟಿಎ ಹೇಳಿಕೆಯಲ್ಲಿ ತಿಳಿಸಿದೆ.

‘ದೋಷಗಳನ್ನು ಸರಿಪಡಿಸಿ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಗಳು ತಡವಾಗಿ ಆರಂಭವಾಗಿದ್ದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಯವನ್ನೂ ನೀಡಲಾಗಿದೆ. ಮಧ್ಯಾಹ್ನ 3 ಗಂಟೆಗೆ ನಡೆಯಬೇಕಿದ್ದ ಪರೀಕ್ಷೆಯು 4ಕ್ಕೆ ಆರಂಭವಾಯಿತು. ಬೆಳಿಗ್ಗೆ ನಡೆದ ಪರೀಕ್ಷೆಯನ್ನು ಬರೆಯಲು ಪೂರ್ಣ ಸಮಯ ನೀಡಲಾಯಿತು’ ಎಂದು ಹೇಳಿದೆ.

2025ರಿಂದ ಸಿಯುಇಟಿ–ಯುಜಿ ಪರೀಕ್ಷೆಯನ್ನು ಆನ್‌ಲೈನ್‌ಗೊಳಿಸಲಾಗಿದೆ. ಪರೀಕ್ಷೆಯ ಎಲ್ಲ ತಾಂತ್ರಿಕ ವಿಚಾರಗಳ ಜವಾಬ್ದಾರಿಗಳನ್ನು ಟಿಸಿಎಸ್ ಕಂಪನಿಗೆ ವಹಿಸಲಾಗಿದೆ.

ಯಾವಾಗಲೂ ಒಂದಿಲ್ಲೊಂದು ಸಮಸ್ಯೆ

2022ರಿಂದ ಆರಂಭವಾಗಿರುವ ಈ ಪರೀಕ್ಷೆಯು ದೇಶದಲ್ಲಿಯೇ ಎರಡನೇ ಅತಿ ದೊಡ್ಡ ಪ್ರವೇಶ ಪರೀಕ್ಷೆಯಾಗಿದೆ. ಆದರೆ, ಇದು ಆರಂಭವಾಗಿ ಇಲ್ಲಿವರೆಗೂ ಒಂದಿಲ್ಲೊಂದು ಸಮಸ್ಯೆಯಿಂದ ಕೂಡಿದೆ.

ಕೊನೇ ಕ್ಷಣದಲ್ಲಿ ಪರೀಕ್ಷಾ ಕೇಂದ್ರ ಬದಲು, ಲಾಗಿನ್ ಆಗದಿರುವ ಸಮಸ್ಯೆಗಳು ಕಂಡುಬರುತ್ತಲೇ ಇವೆ. ತಾಂತ್ರಿಕ ಸಮಸ್ಯೆಯ ಕಾರಣ ಕೆಲವು ಕೇಂದ್ರಗಳಲ್ಲಿ ಪರೀಕ್ಷೆಯನ್ನೇ ರದ್ದು ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ನೀಡುವ ಪ್ರವೇಶ ಚೀಟಿಯಲ್ಲಿ ವಿವರಗಳು ತಪ್ಪಾಗಿದ್ದು, ಪರೀಕ್ಷಾ ದಿನಾಂಕವೇ ತಪ್ಪಾಗಿ ಮುದ್ರಿತವಾಗಿ, ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ.

ದೇಶಕ್ಕೆ ಒಬ್ಬ ವಿದ್ಯಾವಂತ ಪ್ರಧಾನ ಮಂತ್ರಿಯ ಅಗತ್ಯವಿದೆ
ಅರವಿಂದ ಕೇಜ್ರಿವಾಲ್, ಎಎಪಿ ರಾಷ್ಟ್ರೀಯ ಸಂಚಾಲಕ

ಬೆಳಿಗ್ಗೆ ನಡೆಯಬೇಕಿದ್ದ ಪರೀಕ್ಷೆಗಳು ಸಣ್ಣ ತಾಂತ್ರಿಕ ಸಮಸ್ಯೆಯಿಂದ 2 ತಾಸು ತಡವಾಗಿ ಆರಂಭವಾದವು. ಅನನುಕೂಲಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇವೆ
ಕೆ. ಕೃತಿವಾಸನ್, ಸಿಇಒ, ಟಿಸಿಎಸ್ ಕಂಪನಿ

‘ಒಂದೂ ಪರೀಕ್ಷೆಯನ್ನು ಪ್ರಾಮಾಣಿಕವಾಗಿ ನಡೆಸಿಲ್ಲ’


ರಾಹುಲ್ ಗಾಂಧಿ

ನೀಟ್, ಸಿಬಿಎಸ್‌ಇ, ಎಸ್‌ಎಸ್‌ಸಿ ಮತ್ತು ಇವತ್ತು ಸಿಯುಇಟಿ. ನಾಲ್ಕು ಪರೀಕ್ಷೆಗಳು– ಒಂದು ಕೋಟಿ ವಿದ್ಯಾರ್ಥಿಗಳು. ಒಂದೂ ಪರೀಕ್ಷೆಯನ್ನೂ ಪ್ರಾಮಾಣಿಕವಾಗಿ ನಡೆಸಿಲ್ಲ. ತಮ್ಮನ್ನು ತಾವು ವಿಶ್ವಗುರು ಎಂದು ಕರೆಸಿಕೊಳ್ಳುತ್ತಾರೆ. ಆದರೆ, ಒಂದೇ ಒಂದು ಪರೀಕ್ಷೆಯನ್ನೂ ಸರಿಯಾಗಿ ನಡೆಸುತ್ತಿಲ್ಲ. ಮೋದಿ ಅವರು ದೇಶದ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶ ಮಾಡಿದ್ದಾರೆ. ಯಾವ ಪೀಳಿಗೆಯವರ ಭವಿಷ್ಯವನ್ನು ನಾಶ ಪಡಿಸುತ್ತಿದ್ದೀರೊ ಅದೇ ಪೀಳಿಗೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತದೆ.
ರಾಹುಲ್ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ

‘ಮತ್ತೊಂದು ಪರೀಕ್ಷಾ ಗೊಂದಲ?’

ದೆಹಲಿ, ನೊಯ್ಡಾ, ಅಂಬಾಲಾ, ವಾರಾಣಸಿ, ಬೆಂಗಳೂರು, ಕಾನ್ಪುರ ಮತ್ತು ಇತರೆ ಕೆಲವು ನಗರಗಳಲ್ಲಿ ಸಿಯುಇಟಿ–ಯುಜಿ ಪರೀಕ್ಷೆಗಳು ತಡವಾಗಿ ಆರಂಭವಾದ ಬಗ್ಗೆ ವರದಿಗಳಾಗುತ್ತಿವೆ. ಕೆಲವು ವಿದ್ಯಾರ್ಥಿಗಳಿಗೆ ಬೆಳಿಗ್ಗೆ 9.30ಕ್ಕೆ ಪರೀಕ್ಷೆ ಬರೆಯಲು ಅವಕಾಶ ಸಿಕ್ಕರೆ, ಕೆಲವರಿಗೆ 11.30ಕ್ಕೆ ಸಿಕ್ಕಿದೆ
ಸೌರಭ್ ಭಾರದ್ವಾಜ್, ಎಎಪಿ ದೆಹಲಿ ಘಟಕದ ಅಧ್ಯಕ್ಷ

‘ಪರೀಕ್ಷಾ ಕೇಂದ್ರದಲ್ಲಿ ಸರಿಯಾಗಿ ಏನನ್ನೂ ಹೇಳಲಿಲ್ಲ’

‘ವಿದ್ಯಾರ್ಥಿಗಳನ್ನು ಎರಡರಿಂದ ನಾಲ್ಕು ತಾಸುಗಳವರೆಗೆ ಕಾಯುವಂತೆ ಮಾಡಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಯಾರೂ ಏನನ್ನೂ ಸರಿಯಾಗಿ ಹೇಳುತ್ತಿಲ್ಲ. ಯಾವುದೇ ವ್ಯವಸ್ಥೆ ಮಾಡಿರಲಿಲ್ಲ. ವಿದ್ಯಾರ್ಥಿಗಳು ಮತ್ತು ಪೋಷಕರು ವಿಪರೀತ ಸೆಕೆಯಲ್ಲಿ ಬಳಲುತ್ತಿದ್ದರು. ರಾಷ್ಟ್ರೀಯ ಮಟ್ಟದ ಪರೀಕ್ಷೆಯೊಂದು ಈ ರೀತಿ ನಡೆಯುವುದು ಸರಿಯಲ್ಲ’ ಎಂದು ದೆಹಲಿಯ ಪೋಷಕರೊಬ್ಬರು ‘ಎಕ್ಸ್’ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮತ್ತೊಮ್ಮೆ ಪರೀಕ್ಷೆಗೆ ಅವಕಾಶ’

ತಡವಾಗಿ ಪರೀಕ್ಷೆಗಳು ಆರಂಭವಾದ ಬಳಿಕ ಹಲವು ಅಭ್ಯರ್ಥಿಗಳು (ಶೇ 95ರಷ್ಟು) ಪರೀಕ್ಷೆ ಬರೆದಿದ್ದಾರೆ. 3,765 ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದರು. ಬಯೋಮೆಟ್ರಿಕ್ ನೋಂದಣಿಯನ್ನೂ ಮಾಡಿಸಿಕೊಂಡಿದ್ದರು. ಆದರೆ, ಪರೀಕ್ಷೆ ತಡವಾಗಿ ಆರಂಭವಾಗಿದ್ದರಿಂದ ಪರೀಕ್ಷೆ ಬರೆಯದೇ ಹೊರಹೋದರು. ಇದನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ. ಇವರಿಗಾಗಿಯೇ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುವುದು. ತಾಂತ್ರಿಕ ದೋಷ ಕಾಣಿಸಿಕೊಂಡ ಬಗ್ಗೆ ವಿಶ್ಲೇಷಣೆ ನಡೆಸಿ, ತಕ್ಷಣವೇ ವರದಿ ನೀಡುವಂತೆ ಟಿಸಿಎಸ್‌ಗೆ ಹೇಳಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ತಿಳಿಸಿದೆ.

ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಮೇಲೆ ಹಲ್ಲೆ

ಕೋಲ್ಕತ್ತ (ಪಿಟಿಐ): ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ, ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ಶನಿವಾರ ಹಲ್ಲೆ ನಡೆಸಲಾಗಿದೆ.

ಪಶ್ಚಿಮ ಬಂಗಾಳ ವಿಧಾನಸಭಾ ಫಲಿತಾಂಶದ ಬಳಿಕ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರನ್ನು ಭೇಟಿಯಾಗಲು ರಾಜಧಾನಿಯ ಸೋನಾರ್‌ಪುರ ಪ್ರದೇಶಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಅಭಿಷೇಕ್ ಅವರು ಸ್ಥಳಕ್ಕೆ ಬರುತ್ತಿದ್ದಂತೆಯೇ ಸುತ್ತುವರಿದ ಅಪರಿಚಿತ ವ್ಯಕ್ತಿಗಳು ಶೂ, ಮೊಟ್ಟೆ ಹಾಗೂ ಕಲ್ಲುತೂರಾಟ ನಡೆಸಿದರು. ಕೆಲವರು ಅವರ ಅಂಗಿ ಹಿಡಿದು ಎಳೆದಾಡಿದರು. ನಂತರ, ಹಲ್ಲೆ ನಡೆಸಿ ‘ಕಳ್ಳ, ಕಳ್ಳ’ ಎಂದು ಘೋಷಣೆ ಕೂಗಿದರು. ತಕ್ಷಣವೇ ಭದ್ರತಾ ಸಿಬ್ಬಂದಿ ಅವರನ್ನು ಸುತ್ತುವರಿದು ಅಲ್ಲಿಂದ ಹೊರ ಕರೆತಂದರು. ಈ ವೇಳೆ ಅವರು ತಲೆಗೆ ಹೆಲ್ಮೆಟ್ ಧರಿಸಿದ್ದು, ಅಂಗಿಯ ಮೇಲೆ ಮೊಟ್ಟೆ ಎಸೆದ ದೃಶ್ಯಗಳು ಟಿವಿ ವಾಹಿನಿಗಳಲ್ಲಿ ಬಿತ್ತರಗೊಂಡಿದೆ.

‘ಅವರು ನನಗೆ ಏನು ಮಾಡಿದ್ದಾರೆ ಎಂಬುದನ್ನು ನೀವೇ ನೋಡಿ. ಇದು ಪೂರ್ವಯೋಜಿತ. ಸ್ಥಳದಲ್ಲಿ ಯಾವುದೇ ಪೊಲೀಸರು ಇರಲಿಲ್ಲ. ಅವರು ನನ್ನನ್ನು ಹತ್ಯೆ ಮಾಡಲು ನಿರ್ಧರಿಸಿದ್ದರು. ಸಂತ್ರಸ್ತರ ಕುಟುಂಬಸ್ಥರಿಗೆ ಪೊಲೀಸ್ ರಕ್ಷಣೆ ಒದಗಿಸುವ ತನಕ ನಾನು ಈ ಜಾಗ ಬಿಟ್ಟು ಕದಲುವುದಿಲ್ಲ’ ಎಂದು ಅಭಿಷೇಕ್ ತಿಳಿಸಿದರು.


ಸೋನಾರ್‌ಪುರದಲ್ಲಿ ಸಂತ್ರಸ್ತರನ್ನು ಭೇಟಿಯಾಗಲು ತೆರಳಿದ್ದ ಅಭಿಷೇಕ್ ಬ್ಯಾನರ್ಜಿ ಮೇಲೆ ಅಪರಿಚಿತರು ಮೊಟ್ಟೆ ತೂರಿದರು –ಪಿಟಿಐ ಚಿತ್ರ

ಅಭಿಷೇಕ್ ಭೇಟಿ ಮಾಡಲು ತೆರಳಿದ ಕುಟುಂಬದ ಸದಸ್ಯರ ಮನೆ ಹೊರಗೆ ಸ್ಥಳೀಯ ಮಹಿಳೆಯರು ಪೊರಕೆ, ಬಡಿಗೆ, ಮೊಟ್ಟೆ ಹಿಡಿದು ನಿಂತಿದ್ದರು.

ಯಾವ ಕಾರಣಕ್ಕಾಗಿ ಇಲ್ಲಿಗೆ ಅವರು ಭೇಟಿ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿ ಘೋಷಣೆಗಳನ್ನು ಕೂಗಿದರು.

‘ಅವರು ಭೇಟಿ ನೀಡಲು ಬಯಸಿದ ಮನೆಯೂ ಕಳ್ಳನಿಗೆ ಸೇರಿದ್ದಾಗಿದೆ. ಒಬ್ಬ ಕಳ್ಳ ಮತ್ತೊಬ್ಬ ಕಳ್ಳನ ಮನೆಗೆ ಭೇಟಿ ನೀಡುತ್ತಿದ್ದಾರೆ’ ಎಂದು ಸ್ಥಳದಲ್ಲಿದ್ದ ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

‘ನಿರ್ಭಯಾಳ ಮೇಲೆ ಅತ್ಯಾಚಾರ ಎಸಗಿ ಹತ್ಯೆ ನಡೆಸಿದ್ದ ವೇಳೆ ಅಭಿಷೇಕ್ ಎಲ್ಲಿದ್ದರು? ಎಷ್ಟು ಸಲ ಭೇಟಿ ನೀಡಿದ್ದರು? ನಮಗೆ ಈ ಕುರಿತು ಉತ್ತರ ಬೇಕಿದೆ’ ಎಂದು ಮತ್ತೊಬ್ಬ ಮಹಿಳೆ ಅಸಮಾಧಾನ ಹೊರಹಾಕಿದರು.

‘ಸಿಬಿಎಸ್‌ಇ ಪೋರ್ಟಲ್ ಮೇಲೆ ಸೈಬರ್ ದಾಳಿ’

ನವದೆಹಲಿ (ಪಿಟಿಐ): ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ಮರುಮೌಲ್ಯಮಾಪನ ಪೋರ್ಟಲ್‌ನ ಪಾವತಿ ವ್ಯವಸ್ಥೆಯ ಮೇಲೆ ಸೈಬರ್ ದಾಳಿ ನಡೆದಿದ್ದು, ಸುಮಾರು 50 ವಿದ್ಯಾರ್ಥಿಗಳು ಅನಧಿಕೃತವಾಗಿ ಪ್ರವೇಶ ಪಡೆದಿದ್ದಾರೆ.

‘ಪೋರ್ಟಲ್ ಅನ್ನು ಹ್ಯಾಕ್ ಮಾಡಲಾಗಿದೆ. ಈ ಪಾವತಿ ವ್ಯವಸ್ಥೆಯು ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಸಂಬಂಧಿಸಿದ್ದಾಗಿತ್ತು. ಪೋರ್ಟಲ್ ಸಾರ್ವಜನಿಕ ಬಳಕೆಗೆ ಮುಕ್ತವಾದಾಗ ಇದು ಸಂಭವಿಸಿದೆ’ ಎಂದು ಮೂಲಗಳು ತಿಳಿಸಿವೆ.

ತಾಂತ್ರಿಕ ಸಮಸ್ಯೆಯಿಂದಾಗಿ ಪೋರ್ಟಲ್‌ನಲ್ಲಿ ಶುಲ್ಕದ ಬಗ್ಗೆಯೂ ವ್ಯತ್ಯಾಸವಾಗಿದೆ. ಕೆಲ ಸಂದರ್ಭಗಳಲ್ಲಿ, ಪಾವತಿಸಬೇಕಾದ ಮೊತ್ತವು ₹1ರಿಂದ ₹68 ಸಾವಿರದವರೆಗೆ ಏರಿಳಿತವಾಗಿದೆ.

‘ವಿನೋದಕ್ಕಾಗಿ ಅಥವಾ ದುರುದ್ದೇಶದಿಂದ ಮೊದಲು ₹1 ತೋರಿಸಿ ನಂತರ ₹67 ಸಾವಿರದಿಂದ ₹68 ಸಾವಿರ ತೋರಿಸಲಾಗಿದೆ. ಸ್ವಲ್ಪ ಸಮಯದವರೆಗೆ ಪೋರ್ಟಲ್ ಕಾರ್ಯನಿರ್ವಹಿಸುತ್ತಿರಲಿಲ್ಲ ಎನಿಸುತ್ತದೆ. ಪೋರ್ಟಲ್‌ಗೆ ಲಾಗಿನ್ ಆದ 50 ವಿದ್ಯಾರ್ಥಿಗಳ ಮೊತ್ತಕ್ಕೆ ಸಂಬಂಧಿಸಿದಂತೆ ಸಮಸ್ಯೆ ಉಂಟಾಗಿದೆ. ಅವರು ಈ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾರ್ವಜನಿಕ ವಲಯದ ನಾಲ್ಕು ಬ್ಯಾಂಕ್‌ಗಳಾದ ಎಸ್‌ಬಿಐ, ಕೆನರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರ ಅನ್ನು ಹೆಚ್ಚುವರಿ ಪಾವತಿ ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗಿದೆ.

‘ಐಐಟಿ ಮದ್ರಾಸ್ ಮತ್ತು ಐಐಟಿ ಕಾನ್ಪುರದ ತಜ್ಞರು ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಕಾರ್ಪೊರೇಷನ್ ಆಫ್ ಇಂಡಿಯಾ ಜತೆಗೂಡಿ ಪರಿಶೀಲಿಸುತ್ತಿದ್ದು, ಪೋರ್ಟಲ್ ಮತ್ತು ಪಾವತಿ ಗೇಟ್‌ವೇಯನ್ನು ಬಲಪಡಿಸುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.



ಸಿಬಿಎಸ್‌ಇ ಒಎಸ್‌ಎಂ ವ್ಯವಸ್ಥೆಯ ಅಕ್ರಮವನ್ನು ಖಂಡಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ನವದೆಹಲಿಯ ಸಿಬಿಎಸ್‌ಇ ಕೇಂದ್ರ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ

‘ವಿವಾದಿತ ಕಂಪನಿಗೆ ಹೊಣೆ’

ಹೈದರಾಬಾದ್: ‘ಕೋಎಂಪ್ಟ್’ ಕಂಪನಿ ಮೇಲಿನ ಗಂಭೀರ ಆರೋಪಗಳನ್ನು ನಿರ್ಲಕ್ಷಿಸಿ ಸಿಬಿಎಸ್‌ಇ 12ನೇ ತರಗತಿಯ ಡಿಜಿಟಲ್ ಮೌಲ್ಯಮಾಪನ ಕಾರ್ಯವನ್ನು ಆ ಕಂಪನಿಗೆ ವಹಿಸಿದೆ ಎಂದು ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಆರೋಪಿಸಿದ್ದಾರೆ.

‘ಕೋಎಂಪ್ಟ್’ ಕಂಪನಿಯು ತೆಲಂಗಾಣದಲ್ಲಿ ‘ಗ್ಲೋಬರೆನಾ’ ಹೆಸರಿನಲ್ಲಿ ಕೆಲಸ ಮಾಡಿತ್ತು. 12ನೇ ತರಗತಿ ಪರೀಕ್ಷೆ ಫಲಿತಾಂಶಗಳ ಎಡವಟ್ಟಿನ ನಂತರ ಅಂದಿನ ಬಿಆರ್‌ಎಸ್ ಸರ್ಕಾರವು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ಸಮಿತಿಯ ವರದಿಗಳ ಆಧಾರದ ಮೇಲೆ, ಸಂಬಂಧಪಟ್ಟ ಅಧಿಕಾರಿಗಳನ್ನು ವಜಾಗೊಳಿಸಿತ್ತು. ‘ಗ್ಲೋಬರೆನಾ’ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇಲ್ಲ. ದೇಶದ ಶಿಕ್ಷಣ ವ್ಯವಸ್ಥೆಯು ಮಾಫಿಯಾದ ಹಿಡಿತದಲ್ಲಿ ಸಂಪೂರ್ಣವಾಗಿ ಸಿಲುಕಿದೆ
ಅರವಿಂದ್ ಕೇಜ್ರಿವಾಲ್, ಎಎಪಿ ರಾಷ್ಟ್ರೀಯ ಸಂಚಾಲಕ

ಸಿಬಿಐ ತನಿಖೆಗೆ ಕಾಂಗ್ರೆಸ್ ಆಗ್ರಹ

ನವದೆಹಲಿ (ಪಿಟಿಐ): ‘ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು’ ಎಂದು ಕಾಂಗ್ರೆಸ್ ಶನಿವಾರ ಒತ್ತಾಯಿಸಿದೆ.

‘ಪರೀಕ್ಷೆಯ ಯೋಜನೆ ಹಾಗೂ ಅನುಷ್ಠಾನದಲ್ಲಿ ಅಸಮರ್ಥತೆ, ಭ್ರಷ್ಟಾಚಾರ ಮತ್ತು ಉದಾಸೀನತೆಯ ಆಶ್ಚರ್ಯಕರ ಮಿಶ್ರಣ ಕಂಡುಬಂದಿದೆ’ ಎಂದು ಆರೋಪಿಸಿದೆ.

ಸಿಬಿಎಸ್‌ಇ 12ನೇ ತರಗತಿ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ಹಾಗೂ ದಿನಪತ್ರಿಕೆಯೊಂದು ನಡೆಸಿದ ಎರಡು ತನಿಖೆಗಳ ಬಗ್ಗೆ ಗಮನ ಸೆಳೆದಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ‘ಇವು 12ನೇ ತರಗತಿ ಬೋರ್ಡ್ ಪರೀಕ್ಷೆಗೆ ಆನ್–ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ವ್ಯವಸ್ಥೆಯನ್ನು ಪರಿಚಯಿಸುವಲ್ಲಿ ಸಿಬಿಎಸ್‌ಇಯ ಉದ್ದೇಶ ಮತ್ತು ಸನ್ನದ್ಧತೆಯ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿವೆ’ ಎಂದು ಹೇಳಿದ್ದಾರೆ.

‘ಈ ಸಮಸ್ಯೆ ಬಗ್ಗೆ ಪ್ರಧಾನಿ ಮೋದಿ ಅವರೇ ಖುದ್ದಾಗಿ ಗಮನಿಸುತ್ತಿದ್ದಾರೆ ಎಂದು ಸಾಲಿಸಿಟರ್ ಜನರಲ್ ತಿಳಿಸಿದ್ದಾರೆ. ಹೀಗಾಗಿ, ಆ ಸಮಸ್ಯೆಯ ಕುರಿತು ಪ್ರಧಾನಿಯವರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಉತ್ತರ ಬಯಸುತ್ತಿದ್ದಾರೆ’ ಎಂದು ರಮೇಶ್ ಅವರು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ 10 ಪ್ರಶ್ನೆಗಳನ್ನು ಕೇಳಿದ್ದಾರೆ.

‘ಬೋರ್ಡ್ ಪರೀಕ್ಷೆಗಳಿಗೆ 74 ದಿನಗಳು ಇರುವಾಗ, ಸಿಬಿಎಸ್‌ಇ ಒಎಸ್‌ಎಂ ವ್ಯವಸ್ಥೆಯನ್ನು ಜಾರಿಗೆ ತರಲು ಏಕೆ ಅಷ್ಟೊಂದು ಪಟ್ಟು ಹಿಡಿದಿತ್ತು? ದೆಹಲಿಯ ಐದು ಶಾಲೆಗಳಲ್ಲಿ ನಡೆಸಿದ ಒಎಸ್‌ಎಂ ವ್ಯವಸ್ಥೆಯ ಪ್ರಾಯೋಗಿಕ ಪರಿಶೀಲನೆ ವೇಳೆ, ತಾಂತ್ರಿಕ, ಕಾರ್ಯಾಚರಣೆ ಮತ್ತು ಮೌಲ್ಯಮಾಪನಕ್ಕೆ ಸಂಬಂಧಿಸಿದ ಕನಿಷ್ಠ 36 ಸಮಸ್ಯೆಗಳನ್ನು ಸಿಬಿಎಸ್‌ಇ ಗುರುತಿಸಿತ್ತು. ಬೋರ್ಡ್ ಪರೀಕ್ಷೆಗಳಿಗೂ ಮೊದಲು ಈ ಸಮಸ್ಯೆಗಳನ್ನು ಏಕೆ ಪರಿಹರಿಸಲಿಲ್ಲ’ ಎಂದು ಪ್ರಶ್ನಿಸಿದ್ದಾರೆ.

ಐಎಸ್‌ಐ ಜತೆ ನಂಟು 8 ಮಂದಿ ಬಂಧನ

ನವದೆಹಲಿ (ಪಿಟಿಐ): ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆ ನಂಟು ಹೊಂದಿದ ಆರೋಪದ ಮೇಲೆ ನೇಪಾಳದ ಒಬ್ಬ ಪ್ರಜೆಯೂ ಸೇರಿದಂತೆ 8 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಶಂಕಿತರು ರಾಜಧಾನಿ ದೆಹಲಿ, ಮುಂಬೈ, ಪಂಜಾಬ್, ಚಂಡೀಗಢದ ಸೇರಿದಂತೆ ದೇಶದ ಪ್ರಮುಖ ಸಂಸ್ಥೆಗಳು, ಪೊಲೀಸ್, ಭದ್ರತಾ ಪಡೆಗಳ ಕಚೇರಿ, ರೈಲು ನಿಲ್ದಾಣ, ಉದ್ಯಾನ ಹಾಗೂ ಸೇತುವೆಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು.

ಭೂಗತ ಲೋಕದ ಪಾತಕಿ ಶಹಜಾದ್ ಭಟ್ಟಿ ನಿರ್ದೇಶನದಂತೆ ವಿಧ್ವಂಸಕ ಕೃತ್ಯವೆಸಗಲು ಸಂಚು ನಡೆಸಿದ್ದರು. ಬಂಧಿತರಿಂದ ಪಾಕಿಸ್ತಾನ ನಿರ್ಮಿತ ನಾಲ್ಕು ಹ್ಯಾಂಡ್ ಗ್ರೆನೇಡ್‌ಗಳು, 2 ಪಿಸ್ತೂಲ್‌ಗಳು, 24 ಜೀವಂತ ಗುಂಡುಗಳು, ಕದ್ದ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ದೆಹಲಿ ಪೊಲೀಸ್ ವಿಶೇಷ ಆಯುಕ್ತ (ವಿಶೇಷ ಘಟಕ) ಅನಿಲ್ ಶುಕ್ಲಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

3 ಬಾಲಕರ ಸಾವು

ಧಾರವಾಡ: ತಾಲ್ಲೂಕಿನ ಸಿಂಗನಹಳ್ಳಿಯ ಕರೆಮ್ಮನ ಕೆರೆಯಲ್ಲಿ ಶನಿವಾರ ಈಜಲು ಹೋಗಿದ್ದ ಅನ್ವರ್ ಇಬ್ರಾಹಿಂ ವಟ್ನಾಳ್ (13), ಮೆಹಬೂಬ ಸುಭಾನಿ ವಟ್ನಾಳ್ (16) ಸುಭಾನಿ ಬಾಗೊಜಿಕೊಪ್ಪ (12) ಎಂಬ ಬಾಲಕರು ಮೃತಪಟ್ಟಿದ್ದಾರೆ.

ಅನ್ವರ್ ಮತ್ತು ಮೆಹಬೂಬ ಇಬ್ಬರೂ ಸಿಂಗನಹಳ್ಳಿಯವರು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ನೇಗಿನಹಾಳ್ ಗ್ರಾಮದ ಸುಭಾನಿ ತಾಯಿಯ ಜತೆ ಸಿಂಗನಹಳ್ಳಿಗೆ ಬಂದಿದ್ದಾಗ ದುರ್ಘಟನೆ ನಡೆದಿದೆ.

‘ವಿಭಾಗ, ಜಿಲ್ಲಾ ಮಟ್ಟದಲ್ಲಿ ಲೋಕಾ ಬಲಪಡಿಸಿ’

ಪ್ರಜಾವಾಣಿ ವಾರ್ತೆ

ಯಾದಗಿರಿ: ‘ವಿಭಾಗೀಯ ಹಾಗೂ ಜಿಲ್ಲಾ ಮಟ್ಟದಲ್ಲಿ ಲೋಕಾಯುಕ್ತ ವ್ಯವಸ್ಥೆ ಬಲಪಡಿಸಲು ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಿಕೊಳ್ಳುವ ಚಿಂತನೆಯನ್ನು ಸರ್ಕಾರದ ಮುಂದೆ ಇರಿಸಲಾಗುವುದು’ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ತಿಳಿಸಿದರು.

ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದರಿಂದ ಲೋಕಾಯುಕ್ತ ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು. ಸರ್ಕಾರ ಸ್ಪಂದಿಸಿದರೆ ಜಿಲ್ಲೆ ಮಟ್ಟದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವುದು ಸಾಧ್ಯ’ ಎಂದು ಹೇಳಿದರು.

‘ಸಂಸ್ಥೆಯ ಪೊಲೀಸ್ ವಿಭಾಗವೂ ಬದಲಾಗಬೇಕಿದೆ. ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮೇಲೆ ನೀಡದೇ ಪ್ರಾಮಾಣಿಕವಾಗಿ ಕಟ್ಟಾಳುಗಳಾಗಿ ಕೆಲಸ ಮಾಡುವವರನ್ನು ನೇಮಕ ಮಾಡಿಕೊಳ್ಳುವ ಸ್ವತಂತ್ರ ಹಕ್ಕನ್ನು ಲೋಕಾಯುಕ್ತ ಸಂಸ್ಥೆಗೇ ಕೊಡಬೇಕು’ ಎಂದು ಅವರು ಪ್ರತಿಪಾದಿಸಿದರು.

‘ಕಲಬುರಗಿ ಲೋಕಾಯುಕ್ತ ಎಸ್‌ಪಿ ಅವರು ಐದು ಜಿಲ್ಲೆಗಳ ಪ್ರಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹದ್ದು ಬಹಳಷ್ಟು ಕಡೆ ಇದೆ. ಇದಕ್ಕೆ ಪರಿಹಾರವಾಗಿ ಲೋಕಾಯುಕ್ತ ಎಸ್‌ಪಿ, ಡಿವೈಎಸ್‌ಪಿ ಹುದ್ದೆಗಳಿಗೆ ನಿವೃತ್ತ ಮಿಲಿಟರಿ ಅಧಿಕಾರಿಗಳನ್ನು ಅಥವಾ ಆ ಹುದ್ದೆಗಳಿಗೆ ಸಮನಾದವರನ್ನು ನೇಮಿಸಿಕೊಳ್ಳುವ ಬಗ್ಗೆ ಕುರಿತು ಸರ್ಕಾರಕ್ಕೆ ಸಲಹೆ ನೀಡಲಾಗುವುದು’ ಎಂದರು.

ನೋಟಿಸ್ ನೀಡದೆ ವಜಾ: ಆಕ್ರೋಶ

ಕೊಪ್ಪಳ: ಬೆಂಗಳೂರಿನಲ್ಲಿ ಪಕ್ಷದ ವತಿಯಿಂದ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತ ಸಭೆಗೆ ಗೈರಾಗಿದ್ದಕ್ಕೆ ಕಾಂಗ್ರೆಸ್‌ನ ಪ್ರಮುಖರನ್ನು ಹುದ್ದೆಯಿಂದ ಅಮಾನತು ಮಾಡಿರುವುದಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯರಾದ ಗಂಗಾವತಿಯ ಎಚ್.ಆರ್. ಶ್ರೀನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಎಚ್‌.ಆರ್. ಶ್ರೀನಾಥ್

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಯಾವುದೇ ನೋಟಿಸ್ ನೀಡದೆ ಪಕ್ಷದ ಹಿರಿಯರನ್ನು ಅವರಿದ್ದ ವಿವಿಧ ಹುದ್ದೆಗಳಿಂದ ಅಮಾನತು ಮಾಡಲಾಗಿದೆ. ಅನೇಕ ಮಾಜಿ ಸಂಸದರು, ಮಾಜಿ ಸಚಿವರು, ಮಾಜಿ ಶಾಸಕರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಇತರ ಹುದ್ದೆಗಳಿಂದ ವಜಾ ಮಾಡಲಾಗಿದೆ. ಕನಿಷ್ಠ ನೋಟಿಸ್ ಕೂಡ ನೀಡದೆ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಏಕಪಕ್ಷೀಯವಾಗಿ ಈ ರೀತಿ ನಡೆದುಕೊಂಡಿದ್ದಾರೆ’ ಎಂದು ಬೇಸರ ಹೊರಹಾಕಿದ್ದಾರೆ.

‘ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿಲ್ಲ. ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರೆ ತೆಗೆದು ಹಾಕಬಹುದಿತ್ತು. ಸಭೆಗೆ ಬಾರದ ನೆಪ ಮಾಡಿ ನನ್ನನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಲಾಗಿದೆ. ವರಿಷ್ಠರಿಗೆ ಸುರ್ಜೇವಾಲಾ ವಿರುದ್ಧ ದೂರು ನೀಡಲಾಗುವುದು’ ಎಂದು ತಿಳಿಸಿದ್ದಾರೆ.

ಕೊಲೆ ಪ್ರಕರಣ: ಸಾಮೂಹಿಕ ಅಂತ್ಯಕ್ರಿಯೆ

ವಿಜಯಪುರ: ಚಡಚಣ ತಾಲ್ಲೂಕಿನ ಗೋವಿಂದಪುರದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬರ್ಬರವಾಗಿ ಹತ್ಯೆಯಾದ ಆರು ಜನರನ್ನು ಶನಿವಾರ ಸಾಮೂಹಿಕವಾಗಿ ಅಂತ್ಯಕ್ರಿಯೆ ಮಾಡಲಾಯಿತು.

ಚಡಚಣ ಪಟ್ಟಣದ ಸಾರ್ವಜನಿಕ ರುದ್ರಭೂಮಿಯಲ್ಲಿ ನಿರಾಳೆ ಕುಟುಂಬದ ಐವರಿಗೆ ಅಗ್ನಿ ಸ್ಪರ್ಶ ಮಾಡಲಾಯಿತು. ಶಬ್ಬೀರ್ ಅತ್ತಾರ ಅವರನ್ನು ಮುಸ್ಲಿಂ ಕಬರಸ್ಥಾನದಲ್ಲಿ ಪ್ರತ್ಯೇಕವಾಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ನಿರಾಳೆ ಕುಟುಂಬದವರು, ಗ್ರಾಮಸ್ಥರು ಸೇರಿ ಸಾವಿರಾರು ಜನರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.

12 ಆರೋಪಿಗಳ ವಿರುದ್ಧ ಪ್ರಕರಣ: ಕೊಲೆ ಪ್ರಕರಣದ ಸಂಬಂಧ 12 ಆರೋಪಿಗಳ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ. ಆರೋಪಿಗಳಾದ ಕಲ್ಲನಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ಈಶ್ವರಪ್ಪ ಪಾಟೀಲ, ಪ್ರಕಾಶ ಪಾಟೀಲ, ಪ್ರಶಾಂತ ಪಾಟೀಲ, ಸಿದ್ದರಾಮ ಪಾಟೀಲ, ಲಾಯಪ್ಪ ಬಿರಾದಾರ, ಚಿದಾನಂದ ಟಕ್ಕಳಕಿ, ಮಾಸಿದ್ದ ಬಿರಾದಾರ, ಶ್ರೀಮಂತ ಬಿರಾದಾರ, ಸಣ್ಣಕರೆಪ್ಪ ಅರಕೇರಿ ಮತ್ತು ಅಪ್ಪಸಾಬ್ ಬೋವಿ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಳಗಾವಿ ಉತ್ತರ ವಲಯ ಐಜಿಪಿ ಸಂದೀಪ್ ಪಾಟೀಲ, ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸ್ಥಳದಲ್ಲೇ ಮೊಕ್ಕಾಂ ಹೂಡಿ ಭದ್ರತೆ ಕೈಗೊಂಡಿದ್ದರು.

ಹಲವೆಡೆ ಬೆಳೆ ಹಾನಿ • ನೆಲಕಚ್ಚಿದ ನೂರಾರು ವಿದ್ಯುತ್ ಕಂಬ, ಮರ

ಆರು ಜಿಲ್ಲೆಗಳಲ್ಲಿ ಮಳೆ ಬಿರುಸು

ಪ್ರಜಾವಾಣಿ ವಾರ್ತೆ

ಬೆಂಗಳೂರು: ರಾಜ್ಯದ ಹಾಸನ, ಚಿಕ್ಕಮಗಳೂರು, ಮೈಸೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು ಜಿಲ್ಲೆಗಳ ವಿವಿಧೆಡೆ ಶುಕ್ರವಾರ ರಾತ್ರಿ ಹಾಗೂ ಶನಿವಾರ ಉತ್ತಮ ಮಳೆಯಾಗಿದೆ.

ಹಾಸನ ಜಿಲ್ಲೆಯ ಅರಸೀಕೆರೆ, ಜಾವಗಲ್ ಹಾಗೂ ಸುತ್ತಮುತ್ತ ಶುಕ್ರವಾರ ಮಧ್ಯರಾತ್ರಿ ಬಿರುಗಾಳಿ, ಜೋರು ಮಳೆಯಿಂದಾಗಿ ತೆಂಗು, ಬಾಳೆ, ಅಡಿಕೆ ಬೆಳೆ ನೆಲಕಚ್ಚಿವೆ.

ಜಾವಗಲ್‌ನಲ್ಲಿ ಭಾರಿ ಮಳೆ–ಗಾಳಿಗೆ 15ಕ್ಕೂ ಹೆಚ್ಚು ವಿದ್ಯುತ್ ಕಂಬ ಉರುಳಿದರೆ, ಅರಸೀಕೆರೆ ತಾಲ್ಲೂಕಿನ ಸಲುಪರಹಳ್ಳಿ, ಉಂಡಿಗನಾಳುವಿನಲ್ಲಿ ಅಡಿಕೆ ಬೆಳೆಗೆ ಹಾನಿಯಾಗಿದೆ. ಮುದ್ದನಹಳ್ಳಿಯಲ್ಲಿ 200ಕ್ಕೂ ಹೆಚ್ಚು ಬಾಳೆಗಿಡಗಳಿಗೆ ಹಾನಿಯಾಗಿದೆ.

ಮೈಸೂರು ಜಿಲ್ಲೆಯಾದ್ಯಂತ ಗುಡುಗು–ಸಿಡಿಲು ಸಹಿತ ಮಳೆಯಾಗಿದ್ದು, ನಂಜನಗೂಡು ತಾಲ್ಲೂಕು ದಾಸನೂರಿನಲ್ಲಿ ಗರಿಷ್ಠ ಅಂದರೆ 5.2 ಸೆಂ.ಮೀ. ಮಳೆ ಯಾಗಿದೆ. ಎಚ್.ಡಿ. ಕೋಟೆ ತಾಲ್ಲೂಕು ಹಂಪಾಪುರ ಹೋಬಳಿಯ ಎಂ.ಕನ್ನೇನಹಳ್ಳಿಯಲ್ಲಿ ಸಿಡಿಲು ಬಡಿದು ಹಸು ಮೃತಪಟ್ಟಿತು.

ಚಿಕ್ಕಮಗಳೂರು ನಗರದಲ್ಲಿ ಶುಕ್ರವಾರ ಮಧ್ಯರಾತ್ರಿ ಬಿರುಗಾಳಿ ಸಹಿತ ಮಳೆ ಅಬ್ಬರಿಸಿದೆ. ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಕಂಬ, ಮರ ಉರುಳಿವೆ. ಕೆಲ ಮನೆಗಳ ಚಾವಣಿ ಶೀಟ್‌ಗಳು ಹಾರಿಹೋಗಿವೆ. ಶನಿವಾರ ಇಡೀ ದಿನ ನಗರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿ ಬಿರುಗಾಳಿ ಸಹಿತ ಮಳೆಗೆ 70ಕ್ಕೂ ಹೆಚ್ಚು ಕಂಬಗಳು ಬಿದ್ದಿವೆ. ಹೂವಿನ ತೋಟಗಳು ಬಿರುಗಾಳಿಗೆ ಸಿಲುಕಿ ಹಾಳಾಗಿವೆ. ಕೆಜಿಎಫ್ ತಾಲ್ಲೂಕಿನಲ್ಲಿ ಬೆಳೆ ಹಾನಿಯಾಗಿದೆ.

ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನಲ್ಲಿ ಗಾಳಿ ಸಹಿತ ಮಳೆಗೆ ನೂರಾರು ತೆಂಗು, ಅಡಿಕೆ, ಬಾಳೆ, ದಾಳಿಂಬೆ ಗಿಡ, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. 15ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಹುಳಿಯಾರು ಹೋಬಳಿ ಬೋರನಕಣಿವೆ ಪ್ರೌಢಶಾಲೆ ಅಡುಗೆ ಮನೆ ಚಾವಣಿ ಹಾರಿಹೋಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಲಿನ ಪ್ರದೇಶಗಳಲ್ಲಿ ಶನಿವಾರ ಸಂಜೆ ಸುರಿದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಬೆಂಗಳೂರು– ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯಗೊಂಡಿತು.


ಹಾಸನ ಜಿಲ್ಲೆಯ ಜಾವಗಲ್ ಗ್ರಾಮದಿಂದ ದೊಡ್ಡಘಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿ ನೆಲಕ್ಕುರುಳಿದ ವಿದ್ಯುತ್ ಕಂಬ

ಮುಂಬೈ ಧಾರಣೆ (ಶೇಂಗಾ)	
30-05-2026	
ಜಾವಾ 70/80(ಹೊಸ)	11300-11400
ಜಾವಾ 80/90(ಹೊಸ)	10600-10700
ದಪ್ಪ ಮಧ್ಯಪ್ರದೇಶ (ಹೊಸ)	8500-8600
ದಪ್ಪ ಗುಜರಾತ್ (ಹೊಸ)	9400-9500
ಶೇಂಗಾ ಎಣ್ಣೆ (10 ಕೆಜಿಗೆ)	
ಕಚ್ಚಾ (ತೆರಿಗೆ ಬಿಟ್ಟು)	1650 (1650)
ಒಂದು ವಾರದ ಡೆಲಿವರಿ	1645 (1645)
ಪಾಮ್ ವಾರದ ಡೆಲಿವರಿ	1488 (1488)
ಸೂರ್ಯಕಾಂತಿ ಎಣ್ಣೆ ಕಚ್ಚಾ	1555 (1555)
ಚಿನ್ನ- ಬೆಳ್ಳಿ (ಜಿಎಸ್‌ಟಿ ಸೇರಿಲ್ಲ)	
ಅಪರಂಜಿ ಚಿನ್ನ 10 ಗ್ರಾಂ	1,55,700 (1,56,400)
ಬೆಳ್ಳಿ ಕೆ.ಜಿಗೆ	2,63,000 (2,63,500)

ಆವರಣದಲ್ಲಿ ಹಿಂದಿನ ವಹಿವಾಟಿನ ಧಾರಣೆ

ಮುಂಬೈ ಖಾದ್ಯ ತೈಲ (ಆವರಣದಲ್ಲಿ ಕಳೆದ ವಹಿವಾಟಿನ ದರ) (10 ಕೆ.ಜಿಗೆ)

ಶೇಂಗಾ (ರಿಫೈನ್ಡ್)	₹1640 (1640)
ಸೋಯಾ (ರಿಫೈನ್ಡ್)	₹1520 (1520)
ಸೂರ್ಯಕಾಂತಿ (ರಿಫೈನ್ಡ್)	₹1660 (1660)
ಪಾಮೋಲಿನ್	₹1490 (1490)

ಎನ್.ಆರ್.ಪುರ ರಬ್ಬರ್ (ಪ್ರತಿ ಕೆ.ಜಿಗೆ)

ಆರ್‌ಎಸ್‌ಎಸ್-4	₹251
ಆರ್‌ಎಸ್‌ಎಸ್-5	₹244
ಗುಡ್ ಲಾಟ್	₹209

ಹತ್ತಿಗೆ ಆಮದು ಸುಂಕ ವಿನಾಯಿತಿ

ಅಕ್ಟೋಬರ್ 30ರವರೆಗೆ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ತೀರ್ಮಾನ

ನವದೆಹಲಿ (ಪಿಟಿಐ): ಹತ್ತಿಯ ಆಮದು ಮೇಲಿನ ಎಲ್ಲ ಸುಂಕಗಳಿಗೆ ಅಕ್ಟೋಬರ್ 30ರವರೆಗೆ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿರುವುದು ದೇಶದ ಜವಳಿ ಉದ್ಯಮಕ್ಕೆ ಅಗತ್ಯ ಪ್ರಮಾಣದಲ್ಲಿ ಹತ್ತಿಯ ಲಭ್ಯತೆಯನ್ನು ಖಾತರಿಪಡಿಸಲಿದೆ ಎಂದು ಕೇಂದ್ರ ಜವಳಿ ಸಚಿವಾಲಯ ಹೇಳಿದೆ.

ಅಲ್ಲದೆ, ಸುಂಕ ವಿನಾಯಿತಿ ಕ್ರಮದಿಂದಾಗಿ ಕಚ್ಚಾ ವಸ್ತುಗಳ ಬೆಲೆ ಕಡಿಮೆ ಇರಲಿದೆ, ದೇಶದ ಜವಳಿ ಉತ್ಪನ್ನಗಳ ಸ್ಪರ್ಧಾತ್ಮಕತೆಯು ಹೆಚ್ಚಲಿದೆ ಎಂದು ಸಚಿವಾಲಯ ಹೇಳಿದೆ.



ಪ್ರಾತಿನಿಧಿಕ ಚಿತ್ರ

> **ಹತ್ತಿಯ ಆಮದು ಸುಂಕ ವಿನಾಯಿತಿ ಕ್ರಮವು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ನೆರವು ನೀಡಲಿದೆ. ಇವು ಹತ್ತಿ ಮತ್ತು ನೂಲಿನ ಬೆಲೆ ಏರಿಕೆಯಿಂದ ಸಮಸ್ಯೆ ಎದುರಿಸುತ್ತಿದ್ದವು.**
> **ಎ. ಶಕ್ತಿವೇಲ್,** ಎಇಪಿಸಿ ಅಧ್ಯಕ್ಷ

ಸುಂಕ ವಿನಾಯಿತಿಯು ಬಹಳ ಅಗತ್ಯವಾಗಿದ್ದ ಕ್ರಮವಾಗಿತ್ತು ಎಂದು ಉದ್ಯಮದ ಪ್ರಾತಿನಿಧಿಕ ಸಂಘಟನೆಗಳು ಹೇಳಿವೆ. 'ಕೇಂದ್ರದ ಕ್ರಮವು ದೇಶದ ಜವಳಿ ಮತ್ತು ಸಿದ್ಧ ಉಡುಪುಗಳ ಉದ್ಯಮಕ್ಕೆ ಹತ್ತಿಯ ಲಭ್ಯತೆ ಹೆಚ್ಚು ಮಾಡಲಿದೆ' ಎಂದು ಉಡುಪುಗಳ ರಫ್ತು ಉತ್ತೇಜನಾ ಮಂಡಳಿ (ಎಇಪಿಸಿ) ಹೇಳಿದೆ. ಆಮದು ಸುಂಕ ವಿನಾಯಿತಿಯು ಜೂನ್ 1ರಿಂದ ಅನ್ವಯ ಆಗಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಅಧಿಸೂಚನೆಯಲ್ಲಿ ಹೇಳಿದೆ.

ಈಗ ಕೇಂದ್ರ ತೆಗೆದುಕೊಂಡಿರುವ ಕ್ರಮವು ದೇಶದ ರೈತರ ಹಿತಾಸಕ್ತಿಯನ್ನೂ ಮಾರುಕಟ್ಟೆ ಸ್ಥಿರತೆಯನ್ನೂ ರಕ್ಷಿಸುವಂತೆ ಇದೆ ಎಂದು ಜವಳಿ ಸಚಿವಾಲಯ ಅಭಿಪ್ರಾಯಪಟ್ಟಿದೆ.

'ಹತ್ತಿಯ ಆಮದಿನ ಮೇಲೆ ಶೇ 11ರಷ್ಟು ಸುಂಕ ವಿಧಿಸಲಾಗುತ್ತಿತ್ತು. ಈ ಕ್ರಮವು ಭಾರತದ ಜವಳಿ ಮತ್ತು ಸಿದ್ಧ ಉಡುಪು ಉದ್ಯಮಕ್ಕೆ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿಕೊಳ್ಳಲು ಅಗತ್ಯವಾಗಿ ಪರಿಣಮಿಸಿತ್ತು. ಏಕೆಂದರೆ ಏಷ್ಯಾದ ನಮ್ಮ ಪ್ರತಿಸ್ಪರ್ಧಿ ದೇಶಗಳು ಸುಂಕ ರಹಿತವಾಗಿ ಹತ್ತಿ ಆಮದು ಮಾಡಿ ಕೊಳ್ಳುತ್ತಿದ್ದವು' ಎಂದು ಜವಳಿ ಉದ್ದಿಮೆಗಳ ಒಕ್ಕೂಟದ (ಸಿಐಟಿಐ) ಅಧ್ಯಕ್ಷ ಅಶ್ವಿನ್ ಚಂದ್ರನ್ ಹೇಳಿದ್ದಾರೆ.

ಸುದ್ದಿ 2 ನಿಮಿಷ

ಚೀನಾದೊಂದಿಗೆ ಅಮೆರಿಕ ಸ್ಥಿರ ಸಮತೋಲನ: ಪೀಟ್ ಹೆಗ್ಸೆತ್

ಸಿಂಗಪುರ (ಎಎಫ್‌ಪಿ): 'ಏಷ್ಯಾ ವಲಯದಲ್ಲಿ ಚೀನಾದೊಂದಿಗೆ ಅಮೆರಿಕವು ಸ್ಥಿರ ಸಮತೋಲನವನ್ನು ಬಯಸುತ್ತದೆ' ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿದ್ದಾರೆ.

ಇಲ್ಲಿ ನಡೆದ ಏಷ್ಯಾ ರಕ್ಷಣಾ ಶೃಂಗಸಭೆಯಲ್ಲಿ ಅವರು ಚೀನಾದ ಬಗ್ಗೆ ಅಳೆದು ತೂಗಿ ಮಾತನಾಡಿದರು.

'ಏಷ್ಯಾ ಮತ್ತು ಏಷ್ಯಾ ವಲಯದಾಚೆಗೆ ಚೀನಾದ ಮಿಲಿಟರಿ ಚಟುವಟಿಕೆಗಳ ವಿಸ್ತರಣೆಯ ಬಗ್ಗೆ ನಾವು ಎಚ್ಚರದಿಂದ ಇದ್ದೇವೆ' ಎಂದು ಹೆಗ್ಸೆತ್ ಹೇಳಿದರು.

'ಚೀನಾ ನೆರೆಹೊರೆಯ ರಾಷ್ಟ್ರಗಳ ಮೇಲೆ ತನ್ನ ಪ್ರಾಬಲ್ಯವನ್ನು ಏಷ್ಯಾ ವಲಯದಲ್ಲಿ ಹೇರಲು ಅಥವಾ ಇಲ್ಲಿನ ಭದ್ರತೆಯನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ' ಎಂದ ಹೆಗ್ಸೆತ್, ರಕ್ಷಣಾ ವೆಚ್ಚ ಹೆಚ್ಚಿಸುವಂತೆಯೂ ಏಷ್ಯಾದ ಮಿತ್ರ ರಾಷ್ಟ್ರಗಳಿಗೆ ಸಲಹೆ ನೀಡಿದರು.

45 ದೇಶಗಳ ರಕ್ಷಣಾ ಅಧಿಕಾರಿಗಳು, ತಜ್ಞರು ಈ ಸಭೆಯಲ್ಲಿ ಭಾಗವಹಿಸಿದ್ದರು. ಕಳೆದ ವರ್ಷ ಏಷ್ಯಾ ರಕ್ಷಣಾ ಶೃಂಗಸಭೆಯಲ್ಲಿ ಹೆಗ್ಸೆತ್ ಚೀನಾದ ಬಗ್ಗೆ ನೀಡಿದ್ದ ಹೇಳಿಕೆಗೆ ಈ ಬಾರಿಯ ಹೇಳಿಕೆ ವ್ಯತಿರಿಕ್ತವಾಗಿದೆ. ಚೀನಾದ ಮಿಲಿಟರಿ ಸಾಮರ್ಥ್ಯ ವಿಸ್ತರಣೆ ಹಾಗೂ ಗಡಿಯಲ್ಲಿ ನಡೆಯುತ್ತಿರುವ ಮೂಲ ಸೌಕರ್ಯ ಅಭಿವೃದ್ಧಿಯು ಏಷ್ಯಾದಲ್ಲಿ ಹೊಸ ಉದ್ವಿಗ್ನತೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಹೆಗ್ಸೆತ್ ಹೇಳಿಕೆ ಮಹತ್ವ ಪಡೆದುಕೊಂಡಿದೆ.



ಭಾರಿ ಮಳೆಗೆ 28 ಮಂದಿ ಸಾವು

ಲಖನೌ: ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಗುರುವಾರ ರಾತ್ರಿ ಮತ್ತು ಶುಕ್ರವಾರ ಸುರಿದ ಬಿರುಗಾಳಿಸಹಿತ ಭಾರಿ ಮಳೆಯಿಂದಾಗಿ 28 ಮಂದಿ ಮೃತಪಟ್ಟಿದ್ದು, ಅಪಾರ ಹಾನಿ ಉಂಟಾಗಿದೆ.

ನೂರಾರು ಮರಗಳು ಉರುಳಿದ್ದು, ಅನೇಕ ಮನೆಗಳು ಕುಸಿದಿವೆ. ಜನಜೀವನ ಅಸ್ತವ್ಯಸ್ತವಾಗಿದೆ. ವ್ಯಾಪಕ ಬೆಳೆ ಹಾನಿಯಾಗಿದೆ.

ಬುಂದೇಲಖಂಡ್ ಪ್ರದೇಶದಲ್ಲಿ ಅತಿ ಹೆಚ್ಚು ಸಾವು–ನೋವು ಸಂಭವಿಸಿದೆ. ಮನೆಗಳ ಕುಸಿತದಿಂದ ಹತ್ತು ಜನರು ಮೃತಪಟ್ಟಿದ್ದಾರೆ. ಮಥುರಾ, ಉನ್ನಾವೊ, ಫತೇಹಪುರ ಜಿಲ್ಲೆಗಳಲ್ಲಿ ತಲಾ ಒಬ್ಬರು ಹಾಗೂ ಕೌಶಂಬಿ ಜಿಲ್ಲೆಯಲ್ಲಿ ನಾಲ್ವರು ಅಸುನೀಗಿದ್ದಾರೆ.

ದೇವರಿಯಾ ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟರೆ, ಸಹರಾನ್‌ಪುರ ಜಿಲ್ಲೆಯ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿ ಇಬ್ಬರು ಮಹಿಳೆಯರು ಕೊಚ್ಚಿ ಹೋಗಿದ್ದಾರೆ.

ತೆಂಗಿನಕಾಯಿ ಬೆಲೆ ಕುಸಿತ

● ಹಮೀದ್ ಪಡುಬಿದ್ರಿ

ಪಡುಬಿದ್ರಿ (ಉಡುಪಿ): ಮಧ್ಯ ಏಷ್ಯಾದಲ್ಲಿನ ಯುದ್ಧದ ಬಿಕ್ಕಟ್ಟಿನ ಪರಿಣಾಮವು ತೆಂಗು ರಫ್ತು ವ್ಯವಹಾರದ ಮೇಲೆಯೂ ಆಗಿದೆ. ತೆಂಗಿನಕಾಯಿಗೆ ಬೇಡಿಕೆ ಕುಸಿದು ಬೆಲೆ ಇಳಿಕೆಯಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾದ ಅನಿಶ್ಚಿತತೆ, ರಫ್ತು ವ್ಯವಹಾರದಲ್ಲಿನ ಮಂದಗತಿಯಿಂದ ಮಾರುಕಟ್ಟೆ ಕುಸಿತ ಕಂಡಿದೆ. ಪರಿಣಾಮವಾಗಿ ಸ್ಥಳೀಯ ಮಟ್ಟದಲ್ಲೂ ಖರೀದಿ ಪ್ರಮಾಣ ಇಳಿಕೆಯಾಗಿದೆ.

ಮಾರ್ಚ್-ಏಪ್ರಿಲ್, ಆಗಸ್ಟ್-ಸೆಪ್ಟೆಂಬರ್ ಹಾಗೂ ಡಿಸೆಂಬರ್-ಜನವರಿ ಅವಧಿಯಲ್ಲಿ ಕೊಯ್ಲು ಪ್ರಮಾಣ ಹೆಚ್ಚಾಗುವುದರಿಂದ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ತೆಂಗಿನಕಾಯಿ ಆವಕವಾಗುತ್ತದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಇಲ್ಲಿನ ರೈತರು ಮುಖ್ಯವಾಗಿ ತಾಜಾ ತೆಂಗಿನಕಾಯಿ ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ.

ಕಳೆದ ವರ್ಷ ತೆಂಗಿನಕಾಯಿಗೆ ಉತ್ತಮ ಬೆಲೆ ಇತ್ತು. ಪ್ರತಿ ಕೆ.ಜಿ.ಗೆ 58ರಿಂದ 60ರ ವರೆಗೆ ಏರಿಕೆಯಾಗಿತ್ತು. ಇತ್ತೀಚಿನ ದಿನಗಳಲ್ಲಿ ದಿನೇ ದಿನೇ ಬೆಲೆ ಕುಸಿಯುತ್ತಿದ್ದು, ಪ್ರಸ್ತುತ ದರ ₹28 ಆಸುಪಾಸಿನಲ್ಲಿದೆ.

ರೈತರು ಬೆಲೆ ಏರಿಕೆಯಾಗುವ ನಿರೀಕ್ಷೆಯಲ್ಲಿ ಕಾಯಿಗಳನ್ನು ಮಾರಾಟ ಮಾಡದೆ ಮನೆಗಳಲ್ಲೇ ಸಂಗ್ರಹಿಸಿಟ್ಟಿರುವುದು ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ.

'ಈ ಬೆಲೆಗೆ ಮಾರಾಟ ಮಾಡಿದರೆ ಖರ್ಚೂ ಮರಳಿ ಬರುವುದಿಲ್ಲ' ಎಂದು ತೆಂಗು ಬೆಳೆಗಾರ ಪ್ರಾಣೇಶ್ ಹೆಜಮಾಡಿ ಹೇಳಿದರು.

'ಉಡುಪಿ ಜಿಲ್ಲೆಯಲ್ಲಿ 16,303 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಸುಮಾರು 98 ಸಾವಿರ ರೈತರು ತೆಂಗು ಕೃಷಿಯನ್ನು ಅವಲಂಬಿಸಿದ್ದಾರೆ' ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ 'ಪ್ರಜಾವಾಣಿ'ಗೆ ತಿಳಿಸಿದರು.

ಚಿಲ್ಲರೆ ಹಣದುಬ್ಬರ ಹೆಚ್ಚಳ ಸಾಧ್ಯತೆ

ಕೇಂದ್ರ ಹಣಕಾಸು ಸಚಿವಾಲಯದ ವರದಿಯಲ್ಲಿ ಉಲ್ಲೇಖ

ನವದೆಹಲಿ (ಪಿಟಿಐ/ರಾಯಿಟರ್ಸ್): ಮುಂಗಾರು ಮಳೆಯು ವಾಡಿಕೆಗಿಂತ ಕಡಿಮೆ ಇರಬಹುದು, ಅರ್ಥ ವ್ಯವಸ್ಥೆಯಲ್ಲಿನ ಚಟುವಟಿಕೆಗಳು ಮಂದಗತಿಗೆ ತಿರುಗಬಹುದು ಎಂಬ ಅಂದಾಜು ಇರುವ ಸಂದರ್ಭದಲ್ಲಿ, ಚಿಲ್ಲರೆ ಹಣದುಬ್ಬರ ಪ್ರಮಾಣವು ಹೆಚ್ಚಳ ಕಾಣಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯವು ಅಂದಾಜು ಮಾಡಿದೆ.

ಶನಿವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಸಚಿವಾಲಯವು, 'ಮುಂದಿನ ತಿಂಗಳುಗಳಲ್ಲಿ ಬೇಡಿಕೆಗಳ ಮೇಲೆಯೂ ಪರಿಣಾಮ ಉಂಟಾಗಬಹುದು' ಎಂದು ಹೇಳಿದೆ.

ಆದರೂ ದೇಶದ ಅರ್ಥವ್ಯವಸ್ಥೆಯ ಮೂಲಭೂತ ಅಂಶಗಳು ಬಹುಮಟ್ಟಿಗೆ ಸದೃಢವಾಗಿವೆ. ತಯಾರಿಕೆ ಹಾಗೂ ಸೇವಾ ವಲಯದ ಪಿಎಂಐ ಸೂಚ್ಯಂಕ ಏರಿಕೆ ಕಾಣುತ್ತಿದೆ. ಕಾರ್ಮಿಕ ಮಾರುಕಟ್ಟೆಯಲ್ಲಿ ಸ್ಥಿರತೆ ಇದೆ. ವಿದೇಶಿ ವಿನಿಮಯ ಮೀಸಲು ಮೊತ್ತವು ಬಾಹ್ಯ ಆಘಾತಗಳಿಂದ ರಕ್ಷಣೆ ನೀಡುವಂತಿದೆ ಎಂದು ಮಾಸಿಕ ಆರ್ಥಿಕ ಅವಲೋಕನ ವರದಿಯಲ್ಲಿ ಸಚಿವಾಲಯ ಹೇಳಿದೆ.

ಮುಖ್ಯಾಂಶಗಳು

- ಇಂಧನ, ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಹಣದುಬ್ಬರ ಹೆಚ್ಚಳ
- ಗ್ರಾಮೀಣ ಪ್ರದೇಶಗಳಲ್ಲಿ ಬೇಡಿಕೆ ತಗ್ಗುವ ಸಾಧ್ಯತೆ
- ಜಾಗತಿಕ ಪ್ರಭಾವಗಳಿಂದ ಪೂರ್ತಿಯಾಗಿ ತಪ್ಪಿಸಿ ಕೊಳ್ಳಲು ಭಾರತಕ್ಕೆ ಆಗದು

ಪಶ್ಚಿಮ ಏಷ್ಯಾದಲ್ಲಿ ಯುದ್ಧ ಶುರುವಾದ ನಂತರದಲ್ಲಿ ಜಾಗತಿಕ ಪರಿಸ್ಥಿತಿ ಹೆಚ್ಚು ಸವಾಲಿನದ್ದಾಗಿದೆ. ಕಚ್ಚಾ ತೈಲದ ಬೆಲೆಯು ಜಾಸ್ತಿ ಆಗಿದೆ, ಹಣಕಾಸಿನ ಪರಿಸ್ಥಿತಿ ಬಿಗಿಗೊಂಡಿದೆ. ಪ್ರಮುಖ ಅರ್ಥವ್ಯವಸ್ಥೆಗಳ ಬೆಳವಣಿಗೆಯ ವೇಗವು ಬಲ ಕಳೆದುಕೊಂಡಿದೆ. ಈ ಎಲ್ಲವುಗಳ ಪರಿಣಾಮದಿಂದ ಭಾರತವು ಪೂರ್ತಿಯಾಗಿ ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂದು ವರದಿ ಹೇಳಿದೆ.

ಕಚ್ಚಾವಸ್ತುಗಳ ಬೆಲೆಯಲ್ಲಿನ ಹೆಚ್ಚಳ ಹಾಗೂ ಈಚೆಗೆ ಇಂಧನ ಬೆಲೆ ಏರಿಕೆಯು ಸರಕು ಸಾಗಣೆ ಬೆಲೆ ಏರಿಕೆ, ಇಂಧನ ಮತ್ತು ಆಹಾರ ವಸ್ತುಗಳ ಬೆಲೆ ಏರಿಕೆಯ ರೂಪದಲ್ಲಿ ಗ್ರಾಹಕರಿಗೆ ಹಂತ ಹಂತವಾಗಿ ವರ್ಗಾವಣೆ ಆಗುತ್ತದೆ ಎಂಬುದನ್ನು ಹೇಳುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಳೆಯ ಕೊರತೆ ಗಣನೀಯ ಮಟ್ಟದಲ್ಲಿ ಆಗುವುದು ಹಾಗೂ ಈಗಿನ ಜಾಗತಿಕ ಬಿಕ್ಕಟ್ಟಿನ ಪರಿಸ್ಥಿತಿಯು ಆಹಾರ ವಸ್ತುಗಳ ಬೆಲೆ ಏರಿಕೆಗೆ ದಾರಿ ಮಾಡಿಕೊಡಬಹುದು. ಆ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿನ ಬೇಡಿಕೆಯನ್ನು ಹಾಗೂ ಒಟ್ಟಾರೆ ಆರ್ಥಿಕ ಬೆಳವಣಿಗೆಯನ್ನು ದುರ್ಬಲಗೊಳಿಸಬಹುದು ಎನ್ನಲಾಗಿದೆ.

ಜೂನ್‌ನಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 5ರ ಮಟ್ಟವನ್ನು ತಲುಪಬಹುದು ಎಂದು ಅರ್ಥಶಾಸ್ತ್ರಜ್ಞರು ಅಂದಾಜು ಮಾಡಿದ್ದಾರೆ.

ಮೊಟ್ಟೆ ಧಾರಣೆ (ಎನ್‌ಇಸಿಸಿ)

ಬೆಂಗಳೂರು		
	100 ಕ್ಕೆ	₹620
	12 ಕ್ಕೆ	₹86
ಮೈಸೂರು:	100 ಕ್ಕೆ	₹630

ರಾಮನಗರ ರೇಷ್ಮೆಗೂಡು

ಮಿಶ್ರತಳಿ(ಸಿ.ಬಿ)	₹280-625
ದ್ವಿತಳಿ (ಬಿ.ವಿ)	₹333-866

'ನೌಕಾಪಡೆ ಥಿಯೇಟರ್ ಕಮಾಂಡ್ ಅಗತ್ಯ'

ಪಶ್ಚಿಮ ಏಷ್ಯಾ ಯುದ್ಧದಿಂದಾಗಿ ಹೊಸ ಸವಾಲು: ಅಡ್ಮಿರಲ್ ದಿನೇಶ್ ತ್ರಿಪಾಠಿ ಹೇಳಿಕೆ

ಪ್ರಜಾವಾಣಿ ವಾರ್ತೆ/ಪಿಟಿಐ

ನವದೆಹಲಿ: 'ಪಶ್ಚಿಮ ಏಷ್ಯಾ ಸಂಘರ್ಷವು ಹೊಸ ಸವಾಲುಗಳನ್ನು ಒಡ್ಡುತ್ತಿದೆ. ಅವುಗಳನ್ನು ಸಮರ್ಥವಾಗಿ ಎದುರಿಸಲು ನೌಕಾಪಡೆಗಾಗಿಯೇ ಪ್ರತ್ಯೇಕ 'ಥಿಯೇಟರ್ ಕಮಾಂಡ್' ಸ್ಥಾಪಿಸುವ ಅಗತ್ಯ ಇದೆ' ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ.ತ್ರಿಪಾಠಿ ಶನಿವಾರ ಹೇಳಿದ್ದಾರೆ.

ಸಾಗರ ಗಡಿಗಳ ಭದ್ರತೆಯು ಇಂಧನ ಹಾಗೂ ರಾಷ್ಟ್ರೀಯ ಸುರಕ್ಷತೆಯೊಂದಿಗೆ ನೇರ ನಂಟು ಹೊಂದಿದೆ ಎಂಬುದು ಪಶ್ಚಿಮ ಏಷ್ಯಾ ಯುದ್ಧದಿಂದ ಸಾಬೀತಾಗಿದೆ. ಹೀಗಾಗಿ, ಮೂರು ಸಶಸ್ತ್ರ ಪಡೆಗಳು ಹಾಗೂ ಕರಾವಳಿ ಪಡೆಗಳ ಶಸ್ತ್ರಾಸ್ತ್ರಗಳು ಹಾಗೂ ಸಿಬ್ಬಂದಿ ಒಳಗೊಂಡ 'ನೌಕಾಪಡೆ ಥಿಯೇಟರ್ ಕಮಾಂಡ್' ರಚಿಸುವುದರಿಂದ ನೌಕಾಪಡೆಯ ಯುದ್ಧ ಸಾಮರ್ಥ್ಯ ಹೆಚ್ಚಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಈ ಮಾತು ಹೇಳಿರುವ ಅವರು, 'ಥಿಯೇಟರ್ ಕಮಾಂಡ್ ರಚನೆಯಿಂದ ಕಾರ್ಯಾಚರಣೆ ಸಾಮರ್ಥ್ಯ ಹೆಚ್ಚಾಗಬೇಕು. ಕೇವಲ ಸಂಘಟನಾತ್ಮಕವಾಗಿ ಪುನರ್ ರಚನೆ ಆಗಬಾರದು ಎಂದಿದ್ದಾರೆ.

ಸೇನೆ, ನೌಕಾಪಡೆ ಮತ್ತು ವಾಯುಪಡೆಗಳನ್ನು ಒಂದೇ 'ಕಮಾಂಡ್' ಅಡಿಯಲ್ಲಿ ತಂದು ಮಿಲಿಟರಿ ಕಾರ್ಯಾಚರಣೆಯನ್ನು ಸಂಯೋಜಿಸುವುದು 'ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡ್' ರಚನೆಯ ಗುರಿ.

'ನೌಕಾಪಡೆಯು ತನ್ನ ಯುದ್ಧ ಸನ್ನದ್ಧತೆ ಹೆಚ್ಚಿಸುವುದಕ್ಕಾಗಿ ಎ.ಐ, ಕ್ವಾಂಟಮ್ ಟೆಕ್ನಾಲಜಿ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಿದೆ' ಎಂದರು.

2–3 ವರ್ಷಗಳಲ್ಲಿ ಅಸ್ತಿತ್ವಕ್ಕೆ: ದ್ವಿವೇದಿ

ಬಹು ನಿರೀಕ್ಷಿತ 'ಥಿಯೇಟರ್ ಕಮಾಂಡ್'ಗಳನ್ನು ಇನ್ನು 2–3 ವರ್ಷಗಳಲ್ಲಿ ರಚಿಸಲಾಗುವುದು ಎಂದು ಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶನಿವಾರ ಹೇಳಿದರು.

ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ(ಎನ್‌ಡಿಎ)ಯಲ್ಲಿ ನಡೆದ 150ನೇ ನಿರ್ಗಮನ ಪಥಸಂಚಲನ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,'ಥಿಯೇಟರ್ ಕಮಾಂಡ್'ಗಳ ರಚನೆ ಕಾರ್ಯ ನಡೆಯುತ್ತಿದೆ. ನೂತನ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು(ಸಿಡಿಎಸ್) ಈ ಕಾರ್ಯಕ್ಕೆ ವೇಗ ನೀಡುವ ವಿಶ್ವಾಸ ಇದೆ' ಎಂದು ಹೇಳಿದರು.

ಈ ಕುರಿತ ಸಮಗ್ರ ವರದಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಸಲ್ಲಿಸಲಾಗಿದ್ದು, ವಿವಿಧ ಭಾಗೀದಾರರಿಂದ ವರದಿಯ ಪರಿಶೀಲನೆ ನಡೆಯುತ್ತಿದೆ ಎಂದರು. ಸಿಡಿಎಸ್ ಅನಿಲ್ ಚೌಹಾಣ್ ಅವರು ಶನಿವಾರ ನಿವೃತ್ತರಾಗಿದ್ದಾರೆ. ನೂತನ ಸಿಡಿಎಸ್ ಆಗಿ ನೇಮಕಗೊಂಡಿರುವ ಲೆಫ್ಟಿನೆಂಟ್ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರು ಭಾನುವಾರ ಅಧಿಕಾರ ವಹಿಸಿಕೊಳ್ಳುವರು.

> **ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ಸೇನಾ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿರುವುದನ್ನು ನೌಕಾಪಡೆ ಗಮನಿಸುತ್ತಿದ್ದು, ಎಲ್ಲ ಬೆದರಿಕೆಗಳಿಗೆ ಉತ್ತರ ಕೊಡಲು ಸನ್ನದ್ಧವಾಗಿದೆ**
> **ಅಡ್ಮಿರಲ್ ದಿನೇಶ್ ಕೆ.ತ್ರಿಪಾಠಿ, ನೌಕಾಪಡೆ ಮುಖ್ಯಸ್ಥ**

'ಸಿಂಧೂರ 2.0'ಗೆ ಭಾರತ ಸನ್ನದ್ಧ: ಸೇನಾ ಮುಖ್ಯಸ್ಥ

ಪುಣೆ (ಪಿಟಿಐ): 'ಅಗತ್ಯವಿದ್ದಲ್ಲಿ ಸಿಂಧೂರ ಕಾರ್ಯಾಚರಣೆ 2.0ಗೆ ನಮ್ಮ ಸಶಸ್ತ್ರ ಪಡೆಗಳು ಸಂಪೂರ್ಣ ಸನ್ನದ್ಧಗೊಂಡಿವೆ' ಎಂದು ಸೇನಾ ಮುಖ್ಯಸ್ಥ ಜನಲರ್ ಉಪೇಂದ್ರ ದ್ವಿವೇದಿ ಅವರು ಶನಿವಾರ ಹೇಳಿದರು.

ಪುಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಯುದ್ಧಕ್ಕಾಗಿ ಮೂರೂ ಪಡೆಗಳು ಸಮನ್ವಯತೆ ಸಾಧಿಸಿವೆ. ಸದ್ಯ ಯುದ್ಧವು ತಾತ್ಕಾಲಿಕವಾಗಿ ನಿಂತಿರಬಹುದು. ಮೂರು ಪಡೆಗಳು ತೀವ್ರ ತಯಾರಿ ನಡೆಸಿದ್ದು, ಯುದ್ಧ ನಡೆದರೆ ಅದಕ್ಕೆ ಸಿದ್ಧವಾಗಿವೆ' ಎಂದರು.

ಪಹಲ್ಗಾಮ್‌ನಲ್ಲಿ 26 ಜೀವಗಳನ್ನು ಬಲಿಪಡೆದ ಭಯೋತ್ಪಾದಕರ ದಾಳಿಗೆ ಪ್ರತೀಕಾರವಾಗಿ ಭಾರತವು 'ಸಿಂಧೂರ' ಕಾರ್ಯಾಚರಣೆ ನಡೆಸಿತು. ಈ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಆದರೆ ಈಗ ಯುದ್ಧವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ' ಎಂದು ಹೇಳಿದರು.

'ಭವಿಷ್ಯದ ಯುದ್ಧಗಳು ಭೂಮಿ, ನೆಲ ಹಾಗೂ ವಾಯುದಾಳಿಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಬದಲಾಗಿ ಬಾಹ್ಯಾಕಾಶ, ಸೈಬರ್ ಸೇರಿದಂತೆ ಹಲವು ಕ್ಷೇತ್ರಗಳಿಂದ ಪ್ರಭಾವಿತವಾಗಿರುತ್ತದೆ. ಭವಿಷ್ಯದ ಸಂಘರ್ಷಗಳಲ್ಲಿ ಸಾರ್ವಜನಿಕ ನಂಬಿಕೆ ಮತ್ತು ರಾಷ್ಟ್ರೀಯ ಒಗ್ಗಟ್ಟು ನಿರ್ಣಾಯಕ ಅಂಶಗಳಾಗಿರುತ್ತವೆ' ಎಂದೂ ಹೇಳಿದರು.

'ಬ್ರಹ್ಮೋಸ್: ವಿಯೆಟ್ನಾಂ ಜೊತೆ ಒಪ್ಪಂದ ಪೂರ್ಣ'



ಸಿಂಗಪುರ(ಪಿಟಿಐ): ಬ್ರಹ್ಮೋಸ್ ಕ್ಷಿಪಣಿಗಳನ್ನು ವಿಯೆಟ್ನಾಂ ಖರೀದಿಸಲಿದ್ದು, ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇಂಡೊನೇಷ್ಯಾ ಜೊತೆಗಿನ ಒಪ್ಪಂದವು ಅಂತಿಮ ಹಂತದಲ್ಲಿದೆ ಎಂದು ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಶನಿವಾರ ಹೇಳಿದರು.

'ಶಾಂಗ್ರಿ–ಲಾ' ಸಂವಾದದಲ್ಲಿ ಪಾಲ್ಗೊಳ್ಳುವ ಸಂಬಂಧ ಸಿಂಗಪುರಕ್ಕೆ ಭೇಟಿ ನೀಡಿರುವ ಅವರು, 'ಭಾರತ ತಯಾರಿಸುವ ಬ್ರಹ್ಮೋಸ್ ಕ್ಷಿಪಣಿಗಳನ್ನು ಖರೀದಿಸಲು ಯಾವ ದೇಶಗಳು ಆಸಕ್ತಿ ತೋರಿವೆ' ಎಂಬ ಸುದ್ದಿಗಾರರ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದರು.

'ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಗಳನ್ನು ಖರೀದಿಸಲು ಆಸಕ್ತಿ ತೋರಿದ ಮೊದಲ ದೇಶ ಫಿಲಿಪ್ಪೀನ್ಸ್. 375 ಡಾಲರ್ ಮೊತ್ತದ(ಅಂದಾಜು ₹3,500 ಕೋಟಿ) ಈ ಒಪ್ಪಂದಕ್ಕೆ 2022ರಲ್ಲಿ ಸಹಿ ಹಾಕಲಾಗಿದೆ. ಇಂಡೊನೇಷ್ಯಾ ಜೊತೆ ಮಾರ್ಚ್‌ನಲ್ಲಿ ಮಾತುಕತೆ ಆರಂಭವಾಗಿದ್ದು, ಒಪ್ಪಂದ ಅಂತಿಮ ಹಂತದಲ್ಲಿದೆ' ಎಂದು ಹೇಳಿದರು.

ಬ್ರಹ್ಮೋಸ್ ಖರೀದಿಗೆ ವಿಯೆಟ್ನಾಂ ಮುಂದಾಗಿದೆ ಎಂಬ ವರದಿಗಳಿದ್ದವು. ಈಗ, ಸಿಂಗ್ ಅವರಿಂದ ಈ ಕುರಿತು ಮೊದಲ ಬಾರಿಗೆ ಅಧಿಕೃತ ಹೇಳಿಕೆ ಹೊರಬಿದ್ದಿದೆ. ಈ ಎರಡು ದೇಶಗಳೊಂದಿಗೆ ಎಷ್ಟು ಮೊತ್ತದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬುದು ಬಹಿರಂಗವಾಗಿಲ್ಲ.

ತಣ್ಣೀರುಬಾವಿಯಲ್ಲಿ ಇಂಡಿಯನ್ ಓಪನ್ ಆಫ್ ಸರ್ಫಿಂಗ್

ಸಾನ್ವಿ ಫೈನಲ್‌ಗೆ; ರಮೇಶ ಬೂದಿಹಾಳ ಸೆಮಿಗೆ

ಪ್ರಜಾವಾಣಿ ವಾರ್ತೆ

ಮಂಗಳೂರು: ಕನ್ನಡಿಗ, ಕೇರಳದಲ್ಲಿ ನೆಲೆಸಿರುವ ರಮೇಶ ಬೂದಿಹಾಳ ಅವರು ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಚಾಂಪಿಯನ್‌ಷಿಪ್‌ನ ಪುರುಷರ ಮುಕ್ತ ವಿಭಾಗದಲ್ಲಿ ಶನಿವಾರ ಸೆಮಿಫೈನಲ್ ಪ್ರವೇಶಿಸಿದರು.

ಭಾರತ ಸರ್ಫಿಂಗ್ ಫೆಡರೇಷನ್, ನಗರದ ಮಂತ್ರ ಸರ್ಫ್ ಕ್ಲಬ್ ಮತ್ತು ಸರ್ಫಿಂಗ್ ಸ್ವಾಮಿ ಫೌಂಡೇಷನ್ ಸಹಯೋಗದಲ್ಲಿ ತಣ್ಣೀರುಬಾವಿ ಕಡಲಿನಲ್ಲಿ ಆಯೋಜಿಸಿರುವ ಚಾಂಪಿಯನ್‌ಷಿಪ್‌ನ 18 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಮಂಗಳೂರಿನ ಸಾನ್ವಿ ಹೆಗ್ಡೆ ಮತ್ತು ತಮಿಳುನಾಡಿನ ಕಮಲಿ ಮೂರ್ತಿ ಫೈನಲ್‌ಗೆ ಲಗ್ಗೆ ಇಟ್ಟರು.

ಶನಿವಾರ ಅಲೆಗಳ ಅಬ್ಬರ ತುಸು ಜೋರಾಗಿತ್ತು. ಈ ಸವಾಲನ್ನು ಕೆಚ್ಚೆದೆಯಿಂದ ಎದುರಿಸಿದ ರಮೇಶ ಬೂದಿಹಾಳ ಕ್ವಾರ್ಟರ್ ಫೈನಲ್‌ನ ಮೊದಲ ಹೀಟ್ಸ್‌ನಲ್ಲಿ ಕಡಲಿಗೆ ಇಳಿದಿದ್ದರು. ಗರಿಷ್ಠ 7 ಪಾಯಿಂಟ್‌ಗಳೊಂದಿಗೆ ಒಟ್ಟು 14.83 ಸ್ಕೋರು ಗಳಿಸಿದ ಅವರು ನಿರಾಯಾಸವಾಗಿ ಸೆಮಿಫೈನಲ್‌ಗೆ ತಲುಪಿದರು. ಎರಡನೇ ಹೀಟ್ಸ್‌ನಲ್ಲಿ ಕಿಶೋರ್ ಕುಮಾರ್ ಗರಿಷ್ಠ 7.33 ಪಾಯಿಂಟ್‌ಗಳೊಂದಿಗೆ 11.80 ಸ್ಕೋರು ಮಾಡಿದರು. ಇದಕ್ಕೂ ಮೊದಲು ನಡೆದ ಎರಡನೇ ಸುತ್ತಿನ ಹೀಟ್ಸ್‌ನಲ್ಲಿ ಕಿಶೋರ್ 14.17 ಸ್ಕೋರು ಗಳಿಸಿದ್ದರು. ಈ ಸುತ್ತಿನಲ್ಲಿ ಬೂದಿಹಾಳ (13) 3ನೇ ಸ್ಥಾನದಲ್ಲಿದ್ದರು. ಶ್ರೀಕಾಂತ್ ಡಿ (13), ಅಜೀಶ್ ಅಲಿ (9.93), ಸಂಜಯ್ ಸೆಲ್ವಮಣಿ (9.57) ಮತ್ತು ಶಿವರಾಜ್ ಬಾಬು (8.76) ಕೂಡ ಸೆಮಿಫೈನಲ್ ಪ್ರವೇಶಿಸಿದರು.



ಪುರುಷರ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ ರಮೇಶ ಬುದಿಹಾಳ ಅಲೆಗಳನ್ನು ದಾಟಿದ ವಿಧಾನ ಚಿತ್ರ : ಫಕ್ರುದ್ದೀನ್ ಎಚ್


ಸಾನ್ವಿ ಫೈನಲ್‌ಗೆ: ಮಹಿಳೆಯರ ವಿಭಾಗದಲ್ಲಿ ಮೊದಲ ದಿನ ಸೆಮಿಫೈನಲ್ ಪ್ರವೇಶಿಸಿರುವ ಮಂಗಳೂರಿನ ಸಾನ್ವಿ ಹೆಗ್ಡೆ ಮತ್ತು ತಮಿಳುನಾಡಿನ ಕಮಲಿ ಮೂರ್ತಿ 18 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಶನಿವಾರ ಫೈನಲ್ ತಲುಪಿದರು. ಮಹಿಳಾ ವಿಭಾಗದಲ್ಲಿ 13.83 ಸ್ಕೋರು ಗಳಿಸಿದ್ದ ಕಮಲಿ 18 ವರ್ಷದೊಳಗಿನವರ ವಿಭಾಗದಲ್ಲಿ 12.44ರ ಸಾಧನೆ ಮಾಡಿದರು. ಆದ್ಯಾ ಸಿಂಗ್ (7.50) ಮತ್ತು ದಮಯಂತಿ ಶ್ರೀರಾಮ್ (4.27) ಕೂಡ ಫೈನಲ್‌ನಲ್ಲಿ ಸ್ಥಾನ ಗಳಿಸಿದ್ದಾರೆ.

ಟ್ರಯಲ್ಸ್: ವಿನೇಶ್‌ಗೆ ಸೆಮಿಫೈನಲ್‌ನಲ್ಲಿ ಸೋಲು

ನವದೆಹಲಿ (ಪಿಟಿಐ): ಅಲ್ಲಿ ಹರ್ಷೋದ್ಗಾರಗಳು ಕೇಳಿಬಂದವು. ಭಾವನಾತ್ಮಕ ಕ್ಷಣಗಳು ಎದುರಾದವು. ಅಮೋಘ ಪುನರಾಗಮನದ ನಿರೀಕ್ಷೆಗಳೂ ಇದ್ದವು. ಆದರೆ ಒಲಿಂಪಿಯನ್ ತಾರೆ ವಿನೇಶ್ ಫೋಗಟ್ ಅವರು ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನ 53 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಮೀನಾಕ್ಷಿ ಗೋಯತ್ ಅವರಿಗೆ 4-6ರಲ್ಲಿ ಸೋತರು. ಯಶಸ್ಸಿನೊಡನೆ ಸ್ಪರ್ಧಾತ್ಮಕ ಕುಸ್ತಿಗೆ ಮರಳುವ ಅವರ ಯತ್ನ ಶನಿವಾರ ನಿರಾಶೆಯೊಡನೆ ಅಂತ್ಯ ಕಂಡಿತು.

2024ರ ಪ್ಯಾರಿಸ್ ಒಲಿಂಪಿಕ್ಸ್ ಫೈನಲ್‌ನಿಂದ ಯಾತನೆಯಿಂದ ಹೊರಬಿದ್ದಿದ್ದ ಅವರು ಟ್ರಯಲ್ಸ್ ಮೂಲಕ ರಾಷ್ಟ್ರೀಯ ತಂಡಕ್ಕೆ ಮರಳುವ ತವಕದಲ್ಲಿದ್ದರು.

'ವಿಫಲಳೆಂಬ ಭಾವನೆ ಮೂಡಿಲ್ಲ': 'ವಿಫಲಳಾಗಿದ್ದೇನೆ ಎಂದು ನನಗೇನೂ ಅನಿಸಿಲ್ಲ. ನಾನು ಇಡೀ ವ್ಯವಸ್ಥೆ ವಿರುದ್ಧ ಸೆಣಸಾಡಿದೆ. ಪ್ರತಿಯೊಂದು ಹಂತದಲ್ಲೂ ಹೋರಾಡಬೇಕಾಯಿತು. ನನಗೆ ನ್ಯಾಯೋಚಿತ ಅವಕಾಶ ನೀಡಲಿಲ್ಲ. ನನ್ನ ವಿರುದ್ಧ ಸೆಣಸಾಡಿದ ಕುಸ್ತಿಪಟುಗಳ ವಿರುದ್ಧ ನನಗೇನೂ ದ್ವೇಷವಿಲ್ಲ. ಆದರೆ ನಾನು ಪುನರಾಗಮನ ಮಾಡುವೆ' ಎಂದು ವಿನೇಶ್ ಅವರು ಇಂದಿರಾ ಗಾಂಧಿ ಕ್ರೀಡಾಂಗಣದಿಂದ ನಿರ್ಗಮಿಸುವ ಮೊದಲು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.



ವಿನೇಶ್ ಫೋಗಟ್ ಪಿಟಿಐ ಚಿತ್ರ

ಪ್ಯಾರಿಸ್ ಒಲಿಂಪಿಕ್ಸ್ ಫೈನಲ್‌ನಲ್ಲಿ ಅನರ್ಹಗೊಂಡ ನಂತರ 31 ವರ್ಷ ವಯಸ್ಸಿನ ಕುಸ್ತಿ ತಾರೆ ಮೊದಲ ಬಾರಿ 'ಮ್ಯಾಟ್'ಗಿಳಿದಿದ್ದರು. ನಿಶು ಕುಮಾರಿ ವಿರುದ್ಧ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅವರು ಆರಂಭದ ಹಿನ್ನಡೆಯಿಂದ ಅಮೋಘವಾಗಿ ಚೇತರಿಸಿಕೊಂಡು ಜಯಗಳಿಸಿದರು. ಆದರೆ ಏಷ್ಯನ್ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತೆ ಮೀನಾಕ್ಷಿ ಗೋಯತ್ ಅವರ ವಿರುದ್ಧ ಸೋಲು ಭಾವನಾತ್ಮಕ ಕ್ಷಣಕ್ಕೆ ದಾರಿಯಾಯಿತು.

ಅವರು ಅಖಾಡಕ್ಕಿಳಿಯುವ ಮೊದಲೇ ನಾಟಕೀಯ ಬೆಳವಣಿಗೆಗಳಾದವು. 50 ಕೆ.ಜಿ. ವಿಭಾಗದಲ್ಲಿ ಮಾತ್ರ ಕಣಕ್ಕಿಳಿಯಲು ಅವಕಾಶ ನೀಡುವುದಾಗಿ ಅವರಿಗೆ 'ತೂಕ ಪಡೆಯುವ' ವೇಳೆ ಮತ್ತೆ ತಿಳಿಸಲಾಯಿತು. ಈ ತೂಕ ವಿಭಾಗದಲ್ಲಿ ಅವರು ಒಲಿಂಪಿಕ್ಸ್ ಸೇರಿ ಕೊನೆಯ ಕೆಲವು ಸೆಣಸಾಟಗಳಲ್ಲಿ ಭಾಗಿಯಾಗಿದ್ದರು.

ಇದನ್ನು ವಿನೇಶ್ ಪ್ರತಿಭಟಿಸಿದರು. ಭಾರತ ಕುಸ್ತಿ ಫೆಡರೇಷನ್ ತಮ್ಮ ವಿರುದ್ಧ ಮಸಲತ್ತು ನಡೆಸುತ್ತಿದೆ ಎಂದು ಆರೋಪಿಸಿದರು. ಕೊನೆಗೆ ಫೆಡರೇಷನ್ ಅಧ್ಯಕ್ಷ ಸಂಜಯ್ ಸಿಂಗ್ ಮಧ್ಯಪ್ರವೇಶಿಸಿ ಅವರಿಗೆ 53 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿಯಲು ಅವಕಾಶ ನೀಡಿದರು. 53.9 ಕೆ.ಜಿ. ತೂಗಿದ ಅವರು ಮೊದಲ ಸುತ್ತಿನಲ್ಲಿ ಜ್ಯೋತಿ ವಿರುದ್ಧ 7-1 ರಿಂದ ನಿರಾಯಾಸವಾಗಿ ಜಯಗಳಿಸಿದರು.

ವಿನೇಶ್ ಅವರ ವಿರುದ್ಧ ಅಮೋಘವಾಗಿ ಹೋರಾಡಿದ ನಿಶು ಆರಂಭದಲ್ಲೇ ನಾಲ್ಕು ಪಾಯಿಂಟ್ ಮುನ್ನಡೆ ಪಡೆದರು. 5-0 ಮುನ್ನಡೆ ಗಳಿಸಿದ್ದರು. ಬಳಿಕ ಪುಟಿದೆದ್ದ ವಿನೇಶ್ 7-6 ರಿಂದ ಹೋರಾಟವನ್ನು ಗೆದ್ದರು.

ಆದರೆ ಈ ತೀವ್ರ ಹೋರಾಟ ವಿನೇಶ್ ಅವರ ಮೇಲೆ ಪರಿಣಾಮ ಬೀರಿದಂತೆ ಕಂಡಿತು. ಮೀನಾಕ್ಷಿ ವಿರುದ್ಧ ಸೆಮಿಫೈನಲ್‌ನಲ್ಲಿ 4-6 ರಲ್ಲಿ ಸೋತು ಅಭಿಯಾನ ಅಂತ್ಯಗೊಳಿಸಿದರು.

ಅಡಿಕೆ ಧಾರಣೆ

ತೀರ್ಥಹಳ್ಳಿ			
ಬೆಟ್ಟೆ	54011-61929	ಸರಕು	60599-91070
ಇಡಿ	38368-54099	**ಚಿತ್ರದುರ್ಗ**	
ಗೊರಬಲು	35201-40355	ಆಪಿ	52559-52969
ಇತರೆ	31832-49987	ಬೆಟ್ಟೆ	37829-38269
ರಾಶಿ	39411-54319	ಕೆಂಪುಗೋಟು	32109-32510
		ರಾಶಿ	52039-52489

ಮುದ್ರೆ-ಮನೆ ಕಾಫಿ (50 ಕೆಜಿಗೆ)

ಎಪಿ	₹23,000
ಎಸಿ	₹14,000
ಆರ್‌ಪಿ	₹18,300
ಆರ್‌ಸಿ	₹9,750

ಇರಾನ್ ಯುದ್ಧ ಪುನರಾರಂಭ: ಡೊನಾಲ್ಡ್ ಟ್ರಂಪ್ ಬೆದರಿಕೆ

ವಾಷಿಂಗ್ಟನ್ (ಎಎಫ್‌ಪಿ): 'ಅನಿವಾರ್ಯವಾದರೆ, ಇರಾನ್ ಜತೆಗೆ ಯುದ್ಧವನ್ನು ಪುನರಾರಂಭಿಸಲು ಅಮೆರಿಕವು ಸರ್ವ ಸನ್ನದ್ಧವಾಗಿದೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.

ಇರಾನ್–ಅಮೆರಿಕ ಒಪ್ಪಂದ ವಿಷಯದಲ್ಲಿ ಅನಿಶ್ಚಿತತೆ ಮುಂದುವರಿದಿರುವ ಕಾರಣ, ಅಸಮಾಧಾನ ವ್ಯಕ್ತಪಡಿಸಿರುವ ಟ್ರಂಪ್, 'ಇರಾನ್ ಎಂದಿಗೂ ಅಣ್ವಸ್ತ್ರ ಅಭಿವೃದ್ಧಿಪಡಿಸಬಾರದು, ಶಾಂತಿ ಒಪ್ಪಂದವು ತಾನು ನಿಗದಿಪಡಿಸುವ ಕೆಂಪು ರೇಖೆಯೊಳಗೆ ಇರಬೇಕು' ಎಂದು ಹೇಳಿದ್ದಾರೆ.

ಈ ನಡುವೆ, ಇರಾನ್ ಜತೆಗೆ ಅಂತಿಮ ಒಪ್ಪಂದ ಮಾಡಿಕೊಳ್ಳುವ ವಿಷಯವಾಗಿ ಅಮೆರಿಕವು ತೀರಾ ಹತ್ತಿರದಲ್ಲಿದೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ. ಇನ್ನೊಂದೆಡೆ ಅಮೆರಿಕದ ಜತೆಗೆ ಅಂತಿಮ ಒಪ್ಪಂದಕ್ಕೆ ನಾವು ಒಪ್ಪಿಕೊಂಡಿಲ್ಲ' ಎಂದು ಇರಾನ್ ಹೇಳಿದೆ.

'ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಶುಕ್ರವಾರ ಶ್ವೇತಭವನದಲ್ಲಿ ಎರಡು ಗಂಟೆ ಸಭೆ ನಡೆಸಿದರೂ, ಅಂತಿಮವಾಗಿ ಟ್ರಂಪ್‌ಗೆ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ' ಎಂದು ಮೂಲಗಳು ಹೇಳಿವೆ.

> **ಅಮೆರಿಕ– ಇರಾನ್ ನಡುವೆ ಸಂದೇಶಗಳ ವಿನಿಮಯ ಮುಂದುವರಿದಿದೆ. ಆದರೆ, ಇದುವರೆಗೆ ಯಾವುದೇ ಅಂತಿಮ ಒಪ್ಪಂದ ಏರ್ಪಟ್ಟಿಲ್ಲ**
> **ಇಸ್ಮಾಯಿಲ್ ಬಕೈ,** ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ

ಸಿಂಗಪುರದಲ್ಲಿ ನಡೆದ ಏಷ್ಯಾ ರಕ್ಷಣಾ ಶೃಂಗಸಭೆಯಲ್ಲಿ ಮಾತನಾಡಿದ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, 'ಅಮೆರಿಕಗೆ ಅಗತ್ಯವೆನಿಸಿದರೆ ಯುದ್ಧವನ್ನು ಪುನರಾಂಭಿಸುತ್ತದೆ' ಎಂದು ಹೇಳಿದ್ದಾರೆ.

'ಸದಾ ಜಾಗರೂಕ ಮತ್ತು ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ' ಅಮೆರಿಕದ ಸೆಂಟ್ರಲ್ ಕಮಾಂಡ್, ಅಮೆರಿಕದ ಪಡೆಗಳಿಗೆ ಎಕ್ಸ್‌ನಲ್ಲಿ ಸಂದೇಶ ನೀಡಿದೆ.

ಲೆಬನಾನ್ ಮೇಲೆ ಇಸ್ರೇಲ್ ದಾಳಿ

ಇಸ್ರೇಲ್ ಪಡೆಗಳು ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿ, ಲೆಬನಾನ್ ಮೇಲೆ ದಾಳಿ ನಡೆಸುವುದನ್ನು ಮುಂದುವರಿಸಿದೆ. ಇಸ್ರೇಲ್ – ಲೆಬನಾನ್ ನಡುವೆ ಏಪ್ರಿಲ್ 17ರಿಂದ ಕದನ ವಿರಾಮ ಜಾರಿಯಲ್ಲಿದೆ. ಆದರೆ, ಕದನ ವಿರಾಮ ಉಲ್ಲಂಘಿಸಿ ಇಸ್ರೇಲ್ ಪಡೆ ದಾಳಿ ನಡೆಸುತ್ತಿದೆ ಎಂದು ಲೆಬನಾನ್ ಆರೋಪಿಸಿದೆ. ಉಭಯ ದೇಶಗಳ ನಡುವೆ ನಾಲ್ಕನೆಯ ಸುತ್ತಿನ ನೇರ ಮಾತುಕತೆಯು ಮುಂದಿನ ವಾರ ವಾಷಿಂಗ್ಟನ್‌ನಲ್ಲಿ ನಡೆಯಲಿದೆ.

ದೊಡ್ಡ ಆಲಹಳ್ಳಿಯಿಂದ ದೊಡ್ಡ ಸ್ಥಾನದವರೆಗೆ...



1 1962 ಮೇ 15
ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲ್ಲೂಕಿನ ದೊಡ್ಡಆಲಹಳ್ಳಿಯ ಕೆಂಪೇಗೌಡ ಹಾಗೂ ಗೌರಮ್ಮ ಅವರ ಮೊದಲ ಪುತ್ರನಾಗಿ ಜನನ

2 1980–81
ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘದ (ಎನ್‌ಎಸ್‌ಯುಐ) ಬೆಂಗಳೂರು ಘಟಕದ ಅಧ್ಯಕ್ಷನಾಗಿ ರಾಜಕೀಯ ಪ್ರವೇಶ. ವಿದ್ಯಾರ್ಥಿ ನಾಯಕನಾಗಿ ರಾಜಕೀಯ ಜೀವನ ಆರಂಭ



ಸ್ನೇಹಿತರೊಂದಿಗೆ ಶಿವಕುಮಾರ್ (ಬಲತುದಿ)


3 1985
ತಮ್ಮ 23ನೇ ವಯಸ್ಸಿನಲ್ಲಿಯೇ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ, ಪ್ರಭಾವಿ ನಾಯಕ ಎಚ್‌.ಡಿ.ದೇವೇಗೌಡ ವಿರುದ್ಧ ಸ್ಪರ್ಧೆ. 15,000 ಮತಗಳ ಅಂತರದಿಂದ ಸೋಲು. ದೇವೇಗೌಡ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಿದ ಕಾರಣಕ್ಕೆ, ಹಿರಿಯ ನಾಯಕರ ಗಮನ ಸೆಳೆದ ಯುವ ರಾಜಕಾರಣಿ

4 1987
ಸಾತನೂರು ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಗೆ ಸದಸ್ಯರಾಗಿ ಆಯ್ಕೆ

5 1989
ಸಾತನೂರು ಕ್ಷೇತ್ರದಿಂದ ಸ್ಪರ್ಧೆ. ಜನತಾ ಪಕ್ಷದ ಅಭ್ಯರ್ಥಿ ವಿರುದ್ಧ 30,945 ಮತಗಳ ಅಂತರದಿಂದ ಗೆಲುವು. ಮೊದಲ ಬಾರಿಗೆ ಶಾಸಕನಾಗಿ ವಿಧಾನಸಭೆ ಪ್ರವೇಶ

6 1991–92
ಅಂದಿನ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರ ಸಂಪುಟದಲ್ಲಿ ಬಂದಿಖಾನೆ ಸಚಿವ. 30ನೇ ವಯಸ್ಸಿಗೇ ಸಚಿವರಾದ ಹೆಗ್ಗಳಿಕೆ

7 1994
ಕಾಂಗ್ರೆಸ್‌ನಿಂದ ಟಿಕೆಟ್ ನಿರಾಕರಣೆ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆಲುವು



ಸಚಿವರಾಗಿ ಪ್ರಮಾಣವಚನ...

8 1999
ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ. ಭಾರಿ ಅಂತರದಿಂದ ಕುಮಾರಸ್ವಾಮಿ ವಿರುದ್ಧ ಗೆಲುವು. ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಸಂಪುಟದಲ್ಲಿ ನಗರಾಭಿವೃದ್ಧಿ ಮತ್ತು ಸಹಕಾರ ಸಚಿವರಾಗಿ ಕಾರ್ಯನಿರ್ವಹಣೆ



ಎಸ್‌.ಎಂ. ಕೃಷ್ಣ ಅವರೊಂದಿಗೆ

9 2004
ಶಾಸಕನಾಗಿ ಚುನಾಯಿತರಾದರೂ ಕಾಂಗ್ರೆಸ್‌ಗೆ ಅಲ್ಪಮತ. ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆ. ರಾಜಕೀಯ ಕಾರಣಗಳಿಗಾಗಿ ಸಚಿವ ಸಂಪುಟದಿಂದ ಹೊರಗುಳಿಯಬೇಕಾದ ಸ್ಥಿತಿ. ಲೋಕಸಭಾ ಚುನಾವಣೆಯಲ್ಲಿ ಎಚ್‌.ಡಿ.ದೇವೇಗೌಡ ವಿರುದ್ಧ ಪತ್ರಕರ್ತೆ ತೇಜಸ್ವಿನಿಗೌಡ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿ, ಗೆಲ್ಲಿಸಿದ ಶ್ರೇಯ



ಜೆ.ಎಚ್‌. ಪಟೇಲ್ ಅವರೊಂದಿಗೆ

10 2008
ಕನಕಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ



ಸೋನಿಯಾ ಗಾಂಧಿ ಅವರೊಂದಿಗೆ

11 2013–18
ಕನಕಪುರ ಕ್ಷೇತ್ರದಿಂದ ಗೆದ್ದರೂ, ಸಚಿವ ಸಂಪುಟದಲ್ಲಿ ಸಿಗದ ಸ್ಥಾನ. 2014ರಲ್ಲಿ ಇಂಧನ ಸಚಿವರಾಗಿ ಅಧಿಕಾರ ಸ್ವೀಕಾರ

12 2017
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಶಿವಕುಮಾರ್ ಮತ್ತು ಆಪ್ತರ ಮನೆಗಳ ಮೇಲೆ ದಾಳಿ. ಆದಾಯ ತೆರಿಗೆ ಇಲಾಖೆ ದಾಳಿಯ ಆಧಾರದಲ್ಲಿ ಜಾರಿ ನಿರ್ದೇಶನಾಲಯದಿಂದಲೂ ಪ್ರಕರಣ ದಾಖಲು, ವಿಚಾರಣೆ

13 2018–19
ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಬೃಹತ್ ನೀರಾವರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಣೆ

14 2019
ಸೆಪ್ಟೆಂಬರ್ 3ರಂದು ಹಣ ಅಕ್ರಮ ವರ್ಗಾವಣೆ ಆರೋಪದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ಬಂಧನ. ದೆಹಲಿಯ ತಿಹಾರ್ ಜೈಲಿನಲ್ಲಿ 50 ದಿನ ಸೆರೆವಾಸ. ಅಕ್ಟೋಬರ್ 23ರಂದು ಜಾಮೀನಿನ ಮೇಲೆ ಬಿಡುಗಡೆ



15 2020
ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ. ಪಕ್ಷ ಸಂಘಟನೆ, ಚುನಾವಣಾ ತಯಾರಿ



ಪ್ರಿಯಾಂಕಾ ಗಾಂಧಿ ಅವರೊಂದಿಗೆ

16 2023
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಮಹತ್ವದ ಪಾತ್ರ. ಮುಖ್ಯಮಂತ್ರಿ ಹುದ್ದೆಗಾಗಿ ಪಟ್ಟು. ಉಪ ಮುಖ್ಯಮಂತ್ರಿ ಹುದ್ದೆ, ನೀರಾವರಿ ಮತ್ತು ಬೆಂಗಳೂರು ಅಭಿವೃದ್ಧಿ ಖಾತೆಗಳಿಗೆ ತೃಪ್ತಿಪಟ್ಟರು

17 30 ಮೇ 2026
ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕನಾಗಿ ಆಯ್ಕೆ. ರಾಜ್ಯಪಾಲರಿಗೆ ಆಯ್ಕೆ ಪ್ರಮಾಣಪತ್ರ ಸಲ್ಲಿಕೆ. ರಾಜ್ಯದ 23ನೇ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಲು ರಾಜ್ಯಪಾಲರಿಂದ ಆಹ್ವಾನ

1962 — 2026

ಏರಿಳಿತಗಳ ಹಾದಿಯಲ್ಲಿ ಸಾಗಿ ಅಧಿಕಾರ ಗದ್ದುಗೆ ಏರಿದ ನಾಯಕ



ಚಿತ್ರ: ಸಂತೋಷ್ ಸಸಿಹಿತ್ಲು

ಅವಕಾಶ ತಪ್ಪಿಸಿದರೂ ಧೃತಿಗೆಡದ ನಾಯಕ

ಎಸ್‌.ಬಂಗಾರಪ್ಪನವರೇ ಗುರುತಿಸಿ ಸಚಿವರನ್ನಾಗಿ ಮಾಡಿದರೂ 1994ರಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಶಿವಕುಮಾರ್‌ಗೆ ಅಡ್ಡಗಾಲಾಗಿ ಪರಿಣಮಿಸಿದವು.

ಅಷ್ಟರಲ್ಲಾಗಲೇ ಕಾಂಗ್ರೆಸ್ ತೊರೆದು ಕೆಸಿಪಿ ಕಟ್ಟಿದ್ದ ಬಂಗಾರಪ್ಪ ಅವರು ಶಿವಕುಮಾರ್ ರಕ್ಷಣೆಗೆ ಇರಲಾಗಲಿಲ್ಲ. ಹೀಗಾಗಿ, 1994ರಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಅನ್ನು ಕೆಲವರು ತಪ್ಪಿಸಿದರು. ಆದರೂ, ಎದೆಗುಂದದ ಶಿವಕುಮಾರ್ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು.

2004ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಗಲಿಲ್ಲ. ಕಾಂಗ್ರೆಸ್ ನಾಯಕರು ಜೆಡಿಎಸ್ ಮೈತ್ರಿಗೆ ಮುಂದಾದರು. ಇದರ ಪರಿಣಾಮ ಎನ್‌. ಧರ್ಮಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರ ಬಂದಿತು. ಸರ್ಕಾರ ರಚನೆಯಲ್ಲಿ ಪ್ರಭಾವ ಉಳಿಸಿಕೊಂಡಿದ್ದ ದೇವೇಗೌಡರು, ಶಿವಕುಮಾರ್‌ಗೆ ಮಂತ್ರಿ ಸ್ಥಾನ ಕೊಡಬಾರದು ಎಂದು ಷರತ್ತು ಹಾಕಿದರು. ಇದರಿಂದಾಗಿ, ಮೈತ್ರಿ ಸರ್ಕಾರದಲ್ಲಿ ಅವಕಾಶ ಸಿಗಲಿಲ್ಲ.

2013ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಅಷ್ಟರಲ್ಲಾಗಲೇ ಪ್ರಭಾವಿಯಾಗಿದ್ದರೂ ಕೆಲವರು ದೂರು ಕೊಟ್ಟಿದ್ದರಿಂದಾಗಿ ಶಿವಕುಮಾರ್‌ಗೆ ಅವಕಾಶ ಸಿಗಲಿಲ್ಲ. ಸಿದ್ದರಾಮಯ್ಯನವರಿಗೂ ಮನಸ್ಸು ಇರಲಿಲ್ಲ.

ವಿಧಾನಸಭೆಗೆ ಆಯ್ಕೆಯಾಗಿದ್ದ ಕಾರಣಕ್ಕೆ ಎಚ್‌.ಡಿ. ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಸ್ಥಾನಕ್ಕೆ, ಆಗ ಜೆಡಿಎಸ್‌ನಲ್ಲಿದ್ದ ಎನ್‌. ಚೆಲುವರಾಯಸ್ವಾಮಿ ಮಂಡ್ಯ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇವರೆಡಕ್ಕೂ ಉಪಚುನಾವಣೆ ನಡೆಯಬೇಕಿತ್ತು. ಇದೇ, ವೇಳೆ ಒಮ್ಮೆ ದೆಹಲಿ ಕರ್ನಾಟಕ ಭವನದಿಂದ ಕಾರಿನಲ್ಲಿ ಹೊರಟಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳಿ ಎಂದು ಶಿವಕುಮಾರ್ ಮನವಿ ಮಾಡಿದ್ದರು. 'ಗ್ರಾಮಾಂತರ, ಮಂಡ್ಯ ಎರಡನ್ನೂ ಗೆಲ್ಲಿಸಿಕೊಂಡು ಬಾ ಆಮೇಲೆ ನೋಡೋಣ' ಎಂದಿದ್ದ ಸಿದ್ದರಾಮಯ್ಯ, ಅವರನ್ನು ಸಾಗಹಾಕಿದ್ದರು. ಛಲ ಬಿಡದ ಶಿವಕುಮಾರ್, ಗ್ರಾಮಾಂತರದಲ್ಲಿ ತನ್ನ ತಮ್ಮ ಡಿ.ಕೆ. ಸುರೇಶ್, ಮಂಡ್ಯದಲ್ಲಿ ರಮ್ಯಾ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದರು. ಬಳಿಕ, ಸಂಪುಟ ಸೇರಿದ್ದರು.

ಇನ್ನು ಶಿವಕುಮಾರ್ ಸರ್ಕಾರ

ಒಂದನೇ ಪುಟದಿಂದ...

ಜಿ. ಪರಮೇಶ್ವರ ಅನುಮೋದಿಸಿದರು. ನಂತರ '10 ನಿಮಿಷಗಳ ವಿರಾಮ ನೀಡಲಾಗಿದೆ' ಎಂದು ಸುರ್ಜೇವಾಲಾ ಹೇಳಿದರು. ಸಿದ್ದರಾಮಯ್ಯ, ವೇಣುಗೋಪಾಲ್ ಮತ್ತು ಸುರ್ಜೇವಾಲಾ ಅವರು ಮುಖ್ಯಮಂತ್ರಿಯ ಕೊಠಡಿಗೆ ತೆರಳಿದರು. ಅವರು ಸಭಾಂಗಣಕ್ಕೆ ಮರಳಿದ ನಂತರ ಸಿಎಲ್‌ಪಿ ನಾಯಕನ ಆಯ್ಕೆ ಪ್ರಕ್ರಿಯೆ ಮತ್ತೆ ಆರಂಭವಾಯಿತು. ಹೊಸ ನಾಯಕರಾಗಿ ಡಿ.ಕೆ. ಶಿವಕುಮಾರ್ ಆಯ್ಕೆ ನಿರ್ಣಯವನ್ನು ಎಲ್ಲ ಶಾಸಕರು ಕೈ ಎತ್ತುವ ಮೂಲಕ ಒಕ್ಕೊರಲಿನಿಂದ ಬೆಂಬಲಿಸಿದರು.

ಶಿವಕುಮಾರ್ ಆಯ್ಕೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಘೋಷಿಸಿದರು. ಬಳಿಕ, ಶಿವಕುಮಾರ್ ಅವರು ನಿರ್ಗಮಿತ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರ ಸೇವೆಯನ್ನು ಕೊಂಡಾಡುವ ನಿರ್ಣಯ ಮಂಡಿಸಿ, ಸಭೆಯ ಬೆಂಬಲ ಕೋರಿದರು. ಅದನ್ನೂ ಸಭೆ ಒಕ್ಕೊರಲಿನಿಂದ ಬೆಂಬಲಿಸಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೇಣುಗೋಪಾಲ್ ಮತ್ತು ಸುರ್ಜೇವಾಲಾ 'ಕಾಂಗ್ರೆಸ್ ಪಕ್ಷ ಮತ್ತು ಕರ್ನಾಟಕ ರಾಜ್ಯಕ್ಕೆ ಇದು ಭಾವುಕ ದಿನ. ಸಿದ್ದರಾಮಯ್ಯ ಅವರು ನಮಗೆಲ್ಲರಿಗಾಗಿ ನಿಂತು ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯನವರೇ, ನಾವು ನಿಮಗೆ ವಿಶ್ರಾಂತಿ ನೀಡುವುದಿಲ್ಲ. ಕರ್ನಾಟಕದ ಜೊತೆಗೆ ರಾಷ್ಟ್ರೀಯ ಮಟ್ಟದಲ್ಲೂ ನಿಮ್ಮ ಸೇವೆಯ ಅಗತ್ಯವಿದೆ' ಎಂದರು. ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಯನ್ನು ಸಿದ್ದರಾಮಯ್ಯನವರು ಸುಗಮಗೊಳಿಸಿದ್ದಾರೆ. ಬಿಜೆಪಿಯು ಈ ಪ್ರಕ್ರಿಯೆ ಸುಲಭವಲ್ಲ ಎಂದು ಭಾವಿಸಿತ್ತು. ಆದರೆ, ಕಾಂಗ್ರೆಸ್‌ನ ಒಗ್ಗಟ್ಟಿನಿಂದ ಬಿಜೆಪಿಯ ನಿರೀಕ್ಷೆಗೆ ತಣ್ಣೀರು ಎರಚಲಾಯಿತು' ಎಂದರು. ಸಭೆಯಲ್ಲಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಇದ್ದರು.

ಬಳಿಕ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ನಾಯಕರ ನಿಯೋಗವು ಲೋಕ ಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿತು. ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪತ್ರವನ್ನು ಶಿವಕುಮಾರ್ ಅವರು ರಾಜ್ಯಪಾಲರಿಗೆ ಹಸ್ತಾಂತರಿಸಲಾಯಿತು. ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡಿದ್ದು, 'ತಾವು ಲೋಕಭವನದ ಆವರಣದಲ್ಲಿ ಜೂನ್ 3ರಂದು ಸಂಜೆ 4.05 ಗಂಟೆಗೆ ತಮ್ಮ ತಂಡದೊಂದಿಗೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಬೇಕು' ಎಂದು ಲೋಕಭವನದಿಂದ ಪತ್ರ ಕಳುಹಿಸಲಾಗಿದೆ.

'ನಮ್ಮದು ಕುಟುಂಬ ಇದ್ದಂತೆ'

'ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಹಸ್ತಾಂತರದ ಸಂದರ್ಭದಲ್ಲಿ ಸಂಕಷ್ಟ ಎದುರಾಗಲಿದೆ ಎಂದು ಅನೇಕರು ನಿರೀಕ್ಷಿಸಿದ್ದರು. ಆದರೆ, ನಮ್ಮದು ಕುಟುಂಬ ಇದ್ದಂತೆ' ಎಂದು ಕೆ.ಸಿ. ವೇಣುಗೋಪಾಲ್ ಹೇಳಿದರು.

ಸಿಎಲ್‌ಪಿ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಎಲ್ಲರೂ ಸಿದ್ದರಾಮಯ್ಯ ಅವರ ನಡೆ ಹೇಗಿರಲಿದೆ ಎಂದು ಕೇಳುತ್ತಿದ್ದರು. ಆದರೆ, ಸಿದ್ದರಾಮಯ್ಯ ಅವರು ನನ್ನ ಹೃದಯದಲ್ಲಿ ಕೇವಲ ಕಾಂಗ್ರೆಸ್ ಪಕ್ಷವಿದೆ. ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವನ್ನು ಪಾಲಿಸುತ್ತೇನೆ ಎಂದು ಉತ್ತರಿಸಿದ್ದರು. ಸಿದ್ದರಾಮಯ್ಯ ಅವರು ತಮ್ಮ ನಡೆಯ ಮೂಲಕ ಅದನ್ನು ಸಾಬೀತಪಡಿಸಿದರು. ಇದು ಕಾಂಗ್ರೆಸ್ ಒಂದು ಕುಟುಂಬ ಎಂಬುದಕ್ಕೆ ಸಾಕ್ಷಿ' ಎಂದು ಬಣ್ಣಿಸಿದರು.

'ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರ ಎಂಟು ವರ್ಷಗಳ ಸೇವೆಯನ್ನು ಸಿಎಲ್‌ಪಿ ಸಭೆಯಲ್ಲಿ ಶ್ಲಾಘಿಸಲಾಗಿದೆ. ಆ ನಿರ್ಣಯವನ್ನು ಸ್ವತಃ ಡಿ.ಕೆ. ಶಿವಕುಮಾರ್ ಮಂಡಿಸಿದರು. ಇದು ಕಾಂಗ್ರೆಸ್ ಪಕ್ಷಕ್ಕೆ ಹೆಮ್ಮೆಯ ಕ್ಷಣ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಮಾರ್ಗದರ್ಶನದಂತೆ ಈ ಅಧಿಕಾರ ಹಸ್ತಾಂತರ ಮಾಡಲಾಗಿದೆ. ಸಿದ್ದರಾಮಯ್ಯ ಅವರ ಬೆಂಬಲದೊಂದಿಗೆ ಶಿವಕುಮಾರ್ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ 2028ರಲ್ಲಿ ಅಧಿಕಾರಕ್ಕೆ ಬರಲಿದೆ' ಎಂದು ಭವಿಷ್ಯ ನುಡಿದರು.



ಶಾಸಕಾಂಗ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಶಾಸಕರು ಕೈ ಎತ್ತುವ ಮೂಲಕ ಡಿ.ಕೆ. ಶಿವಕುಮಾರ್ ಅವರನ್ನು ಸಿಎಲ್‌ಪಿ ನಾಯಕರನ್ನಾಗಿ ಆಯ್ಕೆ ಮಾಡಿದರು – ಪಿಟಿಐ ಚಿತ್ರ

ಛಲದೋಳ್ ಶಿವಕುಮಾರ

• ವೈ.ಗ. ಜಗದೀಶ್

ಅವಿರತ ಹೋರಾಟದಲ್ಲಿ ಪಳಗಿ, ರಾಜಕಾರಣದಲ್ಲಿ ಮಾಗಿದ ಬಳಿಕ ಅರಿವುಗೆಡದ ತಾಳ್ಮೆ, ಬಿಡದ ಛಲವನ್ನು ಮೈಗೂಡಿಸಿಕೊಂಡಿರುವ ದೊಡ್ಡ ಆಲಹಳ್ಳಿ ಕೆಂಪೇಗೌಡ (ಡಿ.ಕೆ.) ಶಿವಕುಮಾರ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಚುಕ್ಕಾಣಿ ಹಿಡಿಯಲಿದ್ದಾರೆ.

ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರದಲ್ಲಿ, ತಮ್ಮದೇ ಜಿಲ್ಲೆಯವರಾದ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಅಡಿಗಲ್ಲು ಹಾಕಿದ ವಿಧಾನಸೌಧದಲ್ಲಿ, ಕೆಂಪೇಗೌಡರ ಮಗನಾದ ಶಿವಕುಮಾರ್ ನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವ ಕಾಲ ಕೊನೆಗೂ ಸನ್ನಿಹಿತವಾಗಿದೆ. 'ಪ್ರಯತ್ನಕ್ಕೆ ಫಲ ಸಿಗದೇ ಇದ್ದರೂ ಪ್ರಾರ್ಥನೆಗೆ ಫಲ ಸಿಗಲಿದೆ' ಎಂದು ಅವರು ಹೇಳಿಕೊಳ್ಳುತ್ತಿದ್ದರು. ಪ್ರಾರ್ಥನೆಯ ಜತೆಗೆ ಶತಪ್ರಯತ್ನವೂ ಅವರಿಗೆ ಈ ಮಹೋನ್ನತ ಸ್ಥಾನವನ್ನು ದಕ್ಕಿಸಿಕೊಟ್ಟಿದೆ.

ದೇಶದ ಅತೀ ಶ್ರೀಮಂತ ಮುಖ್ಯಮಂತ್ರಿ ಎಂಬ ದಾಖಲೆ ಹೊಂದಲಿರುವ ಶಿವಕುಮಾರ್ ನಡೆದು ಬಂದ ಹಾದಿಯಲ್ಲೇನೂ ರತ್ನಗಂಬಳಿ ಇರಲಿಲ್ಲ. ಕೃಷಿ ಕುಟುಂಬದಲ್ಲಿ ಹುಟ್ಟಿದ ಅವರು, ಜೀವನವನ್ನು ಹೋರಾಟದಲ್ಲೇ ಸವೆಸಿ, ಬಂಡೆಯೊಂದು ಶಿಲ್ಪವಾಗುವ ರೀತಿಯೊಳಗೆ ತಮ್ಮನ್ನು ತಾವೇ ಕಟೆದುಕೊಂಡಿದ್ದಾರೆ.

ಪೂರ್ವಾಶ್ರಮದ ಚಹರೆಗಳನ್ನು ಕಳೆದುಕೊಳ್ಳುವುದು ಅಷ್ಟು ಸಲೀಸಲ್ಲ. 2014–2018ರ ಕಾಂಗ್ರೆಸ್ ಸರ್ಕಾರದಲ್ಲಿ ಅವರು ಮಂತ್ರಿಯಾಗಿರುವಾಗಲೂ ಗಡುಸಾದ ಮಾತು, ದಿಟ್ಟಿಸುವ ವೈಖರಿಯಿಂದಾಗಿ ಎದುರಿಗಿರುವವರು ಭಯಪಡುವಂತಹ ನಡತೆ ಹೊಂದಿದ್ದರು. ಬೆಳೆದು ಬಂದ ಪರಿಸರ, ತಿಂದುಂಡ ಏಟುಗಳು, ಎದುರಾಳಿಗಳ ಹೊಡೆತಗಳು ಅಂತಹ ಧಾಡಸಿತನವನ್ನು ಅವರಿಗೆ ತಂದುಕೊಟ್ಟಿದ್ದಿರಬಹುದು. ಬರಬರುತ್ತಾ ಅವರು ಮಾಗುತ್ತಲೇ, ತಮ್ಮ ಒರಟುತನವನ್ನು ಕರಗಿಸಿಕೊಂಡರು. ಅದಕ್ಕೆ ತಕ್ಕಂತೆ ಮೈಮಾಟ, ನಡಾವಳಿಯನ್ನು ಸಾಣೆ ಹಿಡಿದು ಪರಿವರ್ತನೆಯೂ ಸಾಧ್ಯವೆಂದು ತೋರಿಸಿಕೊಟ್ಟರು. 2018ರಲ್ಲಿ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಚಿವ, 2020ರಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಅವರು 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ, 10 ವರ್ಷಗಳ ಹಿಂದೆ ಇದ್ದ ಶಿವಕುಮಾರ್ ಇವರೇನಾ ಎಂದು ಹುಬ್ಬೇರಿಸುವಷ್ಟು ಬದಲಾಗಿದ್ದು, ಅವರ ವ್ಯಕ್ತಿತ್ವ ಪುಟಗೊಂಡಿದ್ದಕ್ಕೆ ಸಾಕ್ಷಿ.

ಕರ್ನಾಟಕದಲ್ಲಿ 1999 ಹಾಗೂ 2023ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶಿವಕುಮಾರ್ ಪಾತ್ರವನ್ನು ರಾಹುಲ್‌ಗಾಂಧಿ ಈಚೆಗಿನವರೆಗೂ ಗುರುತಿಸಲಿಲ್ಲ. ಆದರೆ, ಅವರ ಅಪ್ಪ ರಾಜೀವ್ ಗಾಂಧಿ ಅವರು 1989ರಲ್ಲೇ ಅಳೆದು ತೂಗಿದ್ದರು. ಪ್ರಧಾನಿಯಾದ ಬಳಿಕ ರಾಜೀವ್ ಬೆಂಗಳೂರಿಗೆ ಬಂದಿದ್ದಾಗ, ಕಾಂಗ್ರೆಸ್‌ನ ಬೃಹತ್ ಸಮಾವೇಶ ನಡೆದಿತ್ತು. ಆಗ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಶಿವಕುಮಾರ್, ಸಾವಿರಾರು ಜನರನ್ನು ಕರೆತಂದಿದ್ದರು. ದೆಹಲಿಗೆ ಹೊರಟಿದ್ದ ರಾಜೀವ್, ವಿಮಾನ ನಿಲ್ದಾಣದಲ್ಲಿ ಶಿವಕುಮಾರ್ ಅವರನ್ನು ಗುರುತಿಸಿದ್ದರು. ಅದಾದ ಬಳಿಕ, ಪೊಲೀಸ್ ಕಮಿಷನರ್ ಕಚೇರಿಯಿಂದ ಅವರಿಗೆ ಕರೆ ಬಂದಿತ್ತು. ಪ್ರಧಾನಿ ಕಚೇರಿಯಿಂದ ಸೂಚನೆ ಬಂದಿದೆ. ನಿಮ್ಮ ಪಾಸ್‌ಪೋರ್ಟ್ ಮಾಡಿಸಲು ಬೇಕಾದ ದಾಖಲೆಗಳೆಲ್ಲ ಬೇಕು ಎಂದು ಸೂಚಿಸಿದ್ದರು. ಅದಕ್ಕಾಗಿ ಆಗ ₹3 ಸಾವಿರ ಶುಲ್ಕ ಕಟ್ಟಬೇಕಿತ್ತು. ಕೊರಳಲ್ಲಿದ್ದ ಚಿನ್ನದ ಸರ ಅಡವಿಟ್ಟು ಹಣ ಪಾವತಿಸಿದ್ದರು.

ವಿದೇಶದಲ್ಲಿ ನಡೆಯಲಿದ್ದ ಯೂತ್ ಫೆಸ್ಟಿವಲ್‌ಗೆ ತಮ್ಮನ್ನು ಆಯ್ಕೆ ಮಾಡಿದ್ದು ಶಿವಕುಮಾರ್‌ಗೆ ಆಮೇಲೆ ಗೊತ್ತಾಗಿತ್ತು. ಅದೇ ಹೊತ್ತಿನಲ್ಲಿ ರಾಜೀವ್ ಭೇಟಿಯಾಗಿದ್ದ ಐವರು ಸಂಸದರು, 'ಚಾಕು–ಚೂರಿ ರೌಡಿ ಹಿನ್ನೆಲೆಯವರನ್ನು ಬೆಳೆಸಿದರೆ ಸರಿಯಾಗದು' ಎಂದು ತಕರಾರು ತೆಗೆದಿದ್ದರು. ಯಾರೋ ಮಾಡಿದ ತಪ್ಪುಗಳಿಗೆ ಆತನನ್ನು ಹೊಣೆ ಮಾಡುವುದು ಬೇಡ' ಎಂದು ಸಂಸದರ ಮಾತನ್ನು ತಳ್ಳಿಹಾಕಿದ್ದ ರಾಜೀವ್, ತಮ್ಮನ್ನು ಅಂದೇ ಗುರುತಿಸಿದ್ದರು ಎಂದು ಶಿವಕುಮಾರ್ ಸಂದರ್ಶನವೊಂದರಲ್ಲಿ ತಾವೇ ಹೇಳಿಕೊಂಡಿದ್ದಾರೆ.

1985ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಂದಿನ ಜನತಾಪಕ್ಷದ ಪ್ರಭಾವಿ ಮುಖಂಡ ಎಚ್‌.ಡಿ. ದೇವೇಗೌಡರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಕುಮಾರ್ ಅವರನ್ನೇ ರಾಜೀವ್ ಕಣಕ್ಕೆ ಇಳಿಸಿದ್ದರು. ತಮ್ಮ ಚಿಕ್ಕವಯಸ್ಸಿನಲ್ಲೇ ಗೌಡರಿಗೆ ಸಡ್ಡು ಹೊಡೆದಿದ್ದ ಶಿವಕುಮಾರ್, ಅದನ್ನೇ ತಮ್ಮ ಶಕ್ತಿಯನ್ನಾಗಿ ಮಾಡಿಕೊಂಡರು. ಅದೇ ಅನೇಕ ಬಾರಿ ಅವರಿಗೆ ಮುಳುವೂ ಆಯಿತು. 1989ರಲ್ಲಿ ಮೊದಲ ಬಾರಿಗೆ ಸಾತನೂರು ಕ್ಷೇತ್ರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದರು.

ಜೈಲುಮಂತ್ರಿ: ರಾಜೀವ್‌ಗಾಂಧಿ ಗುರುತಿಸಿದಷ್ಟಕ್ಕೇ ಅವರ ರಾಜಕೀಯ ಭವಿಷ್ಯ ಬೆಳೆಯಲಿಲ್ಲ. ಶಿವಕುಮಾರ್ ಅವರಲ್ಲಿ ನಾಯಕತ್ವವನ್ನು ಕಂಡವರು ಎಸ್‌. ಬಂಗಾರಪ್ಪ. ಬಂಗಾರಪ್ಪನವರು ಮುಖ್ಯಮಂತ್ರಿಯಾದಾಗ, ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಚರ್ಚೆ ನಡೆಯುತ್ತಿತ್ತು. ಆಗ, ಏಯ್ ಡಿ.ಕೆ, ನಿನಗೆ ಯಾವ ಖಾತೆ ಬೇಕೋ ಎಂದು ಕೇಳಿದರಂತೆ ಬಂಗಾರಪ್ಪ. ನೀವು ಹೇಳಿದಂತೆ ಆಗಲಿ ಎಂದು ಶಿವಕುಮಾರ್ ಹೇಳಿದರು. ಆಗ, 'ದೇವರಾಜ ಅರಸು ಮೊದಲು ಜೈಲು ಮಂತ್ರಿಯಾಗಿ, ಬಳಿಕ ಮುಖ್ಯಮಂತ್ರಿಯಾದರು. ನಾನೂ ಮೊದಲು ಜೈಲು ಮಂತ್ರಿಯಾಗಿ ಮುಖ್ಯಮಂತ್ರಿಯಾದೆ. ನೀನೂ ಜೈಲು ಮಂತ್ರಿಯಾಗು, ಮುಂದೆ ಮುಖ್ಯಮಂತ್ರಿಯಾಗುತ್ತೀಯಾ' ಎಂದಿದ್ದರಂತೆ. ಬಂಗಾರಪ್ಪನವರ ಮಾತನ್ನು ನವಿಲುಗರಿಯಂತೆ ಕಾಪಿಟ್ಟುಕೊಂಡಿದ್ದ ಶಿವಕುಮಾರ್ ಅವರಿಗೆ ಈಗ ಕನಸು ನನಸಾಗುತ್ತಿದೆ

1994ರಲ್ಲಿ ಜನತಾದಳ ಸರ್ಕಾರ ಬಂದ ಬಳಿಕ ಎಸ್‌.ಎಂ. ಕೃಷ್ಣ ರಾಜ್ಯಸಭೆಗೆ ಹೋದರು. 1999ರ ವಿಘಟನೆಯ ರಾಜಕಾರಣದಿಂದಾಗಿ ದಳ ಸೊರಗತೊಡಗಿತ್ತು. ಆಗ, ಕೆಪಿಸಿಸಿ ಸಾರಥಿಯಾಗಿ ಕರ್ನಾಟಕಕ್ಕೆ ಮರಳಿದ ಎಸ್‌.ಎಂ. ಕೃಷ್ಣ, ರಾಜ್ಯದಲ್ಲಿ 'ಪಾಂಚಜನ್ಯ ಯಾತ್ರೆ' ನಡೆಸಿದರು. ಅವರ ಹಿಂದೆ–ಮುಂದೆ ಓಡಾಡಿ ಅದರ ಯಶಸ್ಸಿಗೆ ಕಾರಣರಾದವರಲ್ಲಿ ಶಿವಕುಮಾರ್ ಪ್ರಮುಖರು. ಆ ಬಳಿಕ, ಕೃಷ್ಣ ಅವರ ನೀಲಿಗಣ್ಣಿನ ಹುಡುಗ ಎಂದೇ ಗುರುತಿಸಿಕೊಂಡ ಶಿವಕುಮಾರ್, ಕಾಂಗ್ರೆಸ್‌ನ 'ಆಪತ್ಬಾಂಧವ' ನಾಗಿ ಹೊರಹೊಮ್ಮತೊಡಗಿದರು.

ಮಹಾರಾಷ್ಟ್ರದ ವಿಲಾಸ್‌ರಾವ್ ದೇಶಮುಖ್ ಸರ್ಕಾರ ಇಕ್ಕಟ್ಟಿಗೆ ಸಿಲುಕಿದಾಗ, ಅಲ್ಲಿನ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಕರೆತಂದು ರಕ್ಷಣೆ ಕೊಟ್ಟರು. ಸರ್ಕಾರ ಅಪಾಯದಿಂದ ಪಾರಾದ ಬಳಿಕ ಶಾಸಕರನ್ನು ಸುರಕ್ಷಿತವಾಗಿ ಮಹಾರಾಷ್ಟ್ರಕ್ಕೆ ಬಿಟ್ಟುಬಂದರು.


2004ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಎಚ್‌.ಡಿ. ದೇವೇಗೌಡರು ಕನಕಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಯಾರಿಗೂ ಅಷ್ಟಾಗಿ ಪರಿಚಯವಿಲ್ಲದ ತೇಜಸ್ವಿನಿ ಗೌಡರನ್ನು ಅವರೆದುರು, ಕಣಕ್ಕೆ ಇಳಿಸಿ ಗೆಲ್ಲಿಸಿದರು. ಅದು ಶಿವಕುಮಾರ್ ಅವರ ಸಂಘಟನಾ ಶಕ್ತಿಗೆ ಮತ್ತಷ್ಟು ಮೆರಗುಕೊಟ್ಟಿತು.

2017ರಲ್ಲಿ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ಚುನಾವಣೆ ನಡೆದಿತ್ತು. ಸೋನಿಯಾಗಾಂಧಿ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಅಹಮದ್ ಪಟೇಲ್ ಅವರು ಕಣಕ್ಕೆ ಇಳಿದಿದ್ದರು. ಅವರನ್ನು ಸೋಲಿಸಲು ಈಗಿನ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಟಕ್ಕೆ ಬಿದ್ದಿದ್ದರು. ಅಡ್ಡ ಮತದಾನ ತಡೆಯಲು ಗುಜರಾತ್ ಶಾಸಕರನ್ನು ಬೆಂಗಳೂರಿಗೆ ಹೈಕಮಾಂಡ್ ಕಳುಹಿಸಿದಾಗ, ಅವರ ಪೋಷಣೆಯ ಜವಾಬ್ದಾರಿ ಶಿವಕುಮಾರ್ ಹೆಗಲಿಗೆ ಬಿತ್ತು. ಶಾಸಕರಿದ್ದ ಹೋಟೆಲ್ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದರು. 'ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ' ಎಂದು ಆಪಾದಿಸಿದ ಜಾರಿ ನಿರ್ದೇಶನಾಲಯವು ಶಿವಕುಮಾರ್ ಅವರನ್ನು ಬಂಧಿಸಿ, ಬಳಿಕ ತಿಹಾರ್ ಜೈಲಿಗೆ ಕಳುಹಿಸಿತು. ಸುಮಾರು 50 ದಿನ ಜೈಲುವಾಸವನ್ನೂ ಅವರ ಕಂಡರು.

ಕುಮಾರ ಸರ್ಕಾರ: 2018ರಲ್ಲಿ ಬಹುಮತ ಸಿಗದೇ ಇದ್ದಾಗ ಜೆಡಿಎಸ್‌ನ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವುದಾಗಿ ಕಾಂಗ್ರೆಸ್ ಘೋಷಿಸಿತು. ಯಾವ ಶಿವಕುಮಾರ್ ಅವರನ್ನು ಅಂದು ದೇವೇಗೌಡರು ತಡೆದಿದ್ದರೋ, ಅದೇ ಶಿವಕುಮಾರ್ ಆಗ ಮೈತ್ರಿ ಸರ್ಕಾರದ ಭಾಗವಾದರು.

2019ರ ಲೋಕಸಭೆ ಚುನಾವಣೆ ಬಳಿಕ ಆಪರೇಷನ್ ಕಮಲ ಬಿರುಸು ಪಡೆಯಿತು. ಕಾಂಗ್ರೆಸ್–ಜೆಡಿಎಸ್‌ನ ಶಾಸಕರು ರಾಜೀನಾಮೆ ಕೊಟ್ಟರು. ಅವರನ್ನೆಲ್ಲ ವಿಶೇಷ ವಿಮಾನದಲ್ಲಿ ಮುಂಬೈಗೆ ಕರೆದೊಯ್ಯಲಾಗಿತ್ತು. ಸರ್ಕಾರ ಉಳಿಸಲು, ತಮ್ಮ ಪಕ್ಷದ ಶಾಸಕರ ಮನವೊಲಿಸಿ ಕರೆತರಲು ಮುಂಬೈಗೆ ಹೋದ ಶಿವಕುಮಾರ್, ಶಾಸಕರಿದ್ದ ಹೋಟೆಲ್ ಒಳಗೆ ಪ್ರವೇಶಿಸಲು ಮುಂದಾದಾಗ, ಪೊಲೀಸರು ಅವಕಾಶ ಕೊಡಲಿಲ್ಲ. ಸುರಿಯುವ ಮಳೆಯಲ್ಲಿಯೇ ಹೋಟೆಲ್ ಮುಂದೆ ಬಹುಹೊತ್ತು ಕಾದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಸರ್ಕಾರ ಪತನವಾಯಿತು. ಯಾವ ಕುಮಾರಸ್ವಾಮಿ ವಿರುದ್ಧ ದಶಕಗಳ ಕಾಲ ಬಡಿದಾಡಿದ್ದರೋ ಅವರದೇ ಸರ್ಕಾರ ಉಳಿಸಲು ಶಿವಕುಮಾರ್ ಹೆಣಗಿದ್ದು ಇತಿಹಾಸವಾಗಿ ಉಳಿಯಿತು.

2023ರಲ್ಲಿ ಕಾಂಗ್ರೆಸ್ ಸರ್ಕಾರ ಬಂದಿತು. ಮುಡಾ ನಿವೇಶನದಲ್ಲಿ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿದ ಬಿಜೆಪಿ, ಜೆಡಿಎಸ್ ನಾಯಕರು ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹೊರಟರು. ಸಿದ್ದರಾಮಯ್ಯನವರ ವಿರುದ್ಧ ಭಿನ್ನಭಾವ ಇದ್ದರೂ ಅದನ್ನು ಲೆಕ್ಕಿಸದ ಶಿವಕುಮಾರ್, ಕೆಪಿಸಿಸಿಯಿಂದ ಪರ್ಯಾಯ ಹೋರಾಟ ರೂಪಿಸಿದರು. ಬಿಜೆಪಿ, ಜೆಡಿಎಸ್ ಪಾದಯಾತ್ರೆ ಹೋದ ಕಡೆಗಳಲ್ಲೆಲ್ಲ, ತಮ್ಮ ಪಕ್ಷದಿಂದಲೂ ಸಿದ್ದರಾಮಯ್ಯನವರ ಪರ ಪಾದಯಾತ್ರೆ ನಡೆಸಿ, ಜಾಗೃತಿ ಮೂಡಿಸಿದರು. ಇದು, ಶಿವಕುಮಾರ್ ಅವರ ನಿಷ್ಕಾಮಕರ್ಮಕ್ಕೆ ನಿದರ್ಶನ.



ಕಠಿಣ ಪರಿಸ್ಥಿತಿಯಲ್ಲಿ ಕೆಪಿಸಿಸಿ ಸಾರಥ್ಯ

2018ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದರೂ ಕುಮಾರಸ್ವಾಮಿ ಅವರಿಗೆ ಬೆಂಬಲ ಕೊಟ್ಟು ಮೈತ್ರಿ ಸರ್ಕಾರ ರಚಿಸಿತ್ತು. 2019ರ ಲೋಕಸಭೆ ಚುನಾವಣೆ ಬಳಿಕ ಬಿ.ಎಸ್‌. ಯಡಿಯೂರಪ್ಪ ನಡೆಸಿದ ಆಪರೇಷನ್ ಕಮಲದ ಕಾರಣದಿಂದಾಗಿ, ಕಾಂಗ್ರೆಸ್‌ನ 16 ಶಾಸಕರು ರಾಜೀನಾಮೆ ಕೊಟ್ಟಿದ್ದರು. ಇದರಿಂದಾಗಿ ಬಿಜೆಪಿ ಸರ್ಕಾರ ಬಂದಿತ್ತು.

ಕೆಲವರು ಕಾಂಗ್ರೆಸ್ ತೊರೆದಿದ್ದು, ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದ ಹೊತ್ತಿನೊಳಗೆ ಪಕ್ಷಕ್ಕೆ ಮರುಜೀವ ಕೊಡುವ ಹೊಣೆ ಹೊರಲು ಯಾರೂ ಸಿದ್ಧರಿರಲಿಲ್ಲ. ಆ ಕಠಿಣ ಪರಿಸ್ಥಿತಿಯಲ್ಲಿ ಹೆಗಲು ಕೊಟ್ಟವರು ಶಿವಕುಮಾರ್. ಅದಾದ ಕೆಲವೇ ತಿಂಗಳುಗಳಲ್ಲಿ ಕೋವಿಡ್ ಆವರಿಸಿತು. ಅಂತಹ ಸಂಕಷ್ಟದ ಸಮಯದಲ್ಲಿ ಜನರ ಜತೆಗೆ ನಿಂತ ಶಿವಕುಮಾರ್, ಪಕ್ಷದ ಪರ ಒಲವುಗಳಿಸಲು ಯಶಸ್ವಿಯಾದರು. ಸಿದ್ದರಾಮಯ್ಯ ಅವರ ಹೆಗಲಿಗೆ ಹೆಗಲು ಕೊಟ್ಟು, ಬಿಜೆಪಿ ಸರ್ಕಾರದ ವಿರುದ್ಧ ಹಲವು ಹೋರಾಟಗಳನ್ನು ನಡೆಸಿದರು. ಪರಿಣಾಮ 2023ರಲ್ಲಿ ಕಾಂಗ್ರೆಸ್‌ಗೆ ಅಧಿಕಾರ ದಕ್ಕಿತು.

ಸಿಎಲ್‌ಪಿ ಸಭೆಯಲ್ಲೂ ಕೇಂದ್ರದ ವಿರುದ್ಧ ಗುಡುಗು

ಪ್ರಜಾವಾಣಿ ವಾರ್ತೆ

ಬೆಂಗಳೂರು: 'ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಆದರೆ, ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ' ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಆರೋಪಿಸಿದ ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದರು' ಎಂದು ಮೂಲಗಳು ಹೇಳಿವೆ.

ತಮ್ಮ ಸರ್ಕಾರದ 'ಗ್ಯಾರಂಟಿ' ಯೋಜನೆಗಳನ್ನು ಟೀಕಿಸಿದ್ದ ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಗುಡುಗಿದರು. ಸಿದ್ದರಾಮಯ್ಯನವರ ಈ ವಾಗ್ದಾಳಿ, ಭವಿಷ್ಯದಲ್ಲೂ ಸೈದ್ಧಾಂತಿಕ ಹೋರಾಟ ಮುಂದುವರೆಯುವ ಸ್ಪಷ್ಟ ಸಂದೇಶವನ್ನು ರವಾನಿಸಿದೆ.

'ಕಾಂಗ್ರೆಸ್ ಅವಕಾಶ ಕೊಟ್ಟ ಕಾರಣ ನನಗೆ ರಾಜ್ಯದ ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿರಲು ಸಾಧ್ಯವಾಯಿತು. 2013ರಿಂದ ಐದು ವರ್ಷ, ಈಗ ಮೂರು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಈ ಎಂಟು ವರ್ಷಗಳಲ್ಲಿ ಜನರಿಗೆ ಕೊಟ್ಟ ಭರವಸೆ ಈಡೇರಿಸುವ ಕೆಲಸ ಮಾಡಿದ್ದೇನೆ. ಇದು ನನಗೆ ಮತ್ತು ನಮ್ಮ ಪಕ್ಷಕ್ಕೆ ತೃಪ್ತಿ ತಂದಿದೆ. ಪ್ರಧಾನಿ ಮೋದಿ ಅವರನ್ನೂ ಸೇರಿದಂತೆ ವಿರೋಧ ಪಕ್ಷದವರು ನನ್ನ ಬಗ್ಗೆ ತಪ್ಪು ಮಾಹಿತಿಯನ್ನು ಹರಡಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಹಣವಿರುವುದಿಲ್ಲ ಮತ್ತು ಖಜಾನೆ ಖಾಲಿಯಾಗುತ್ತದೆ ಎಂದರು. ಆದರೂ, ಕರ್ನಾಟಕವು ಆದಾಯದ ವಿಷಯದಲ್ಲಿ ಇಡೀ ದೇಶದಲ್ಲಿ ನಂಬರ್ 1 ಸ್ಥಾನದಲ್ಲಿದೆ. ಜಿಎಸ್‌ಟಿ ಸಂಗ್ರಹದಲ್ಲಿ ನಾವು ಎರಡನೇ ಸ್ಥಾನದಲ್ಲಿದ್ದೇವೆ' ಎಂದು ಸಿದ್ದರಾಮಯ್ಯ, ಹೈಕಮಾಂಡ್ ಹೇಳಿದ ತಕ್ಷಣ ಹುದ್ದೆ ತ್ಯಜಿಸಿದ್ದೇನೆ ಎಂದರು' ಎಂದೂ ಗೊತ್ತಾಗಿದೆ.

'ಸಿಎಲ್‌ಪಿ ನಾಯಕನಾಗಿ ಡಿ.ಕೆ.ಶಿವಕುಮಾರ್ ಅವರನ್ನು ಹೈಕಮಾಂಡ್ ಆಯ್ಕೆ ಮಾಡಿದೆ. ಡಿ.ಕೆ. ಶಿವಕುಮಾರ್ ಅವರಿಗೆ ಪೂರ್ಣ ಸಹಕಾರ ನೀಡುತ್ತೇನೆ ಎಂದೂ ಹೇಳಿದರು' ಎಂದೂ ಗೊತ್ತಾಗಿದೆ.

ಸಿದ್ದರಾಮಯ್ಯಗಾಗಿ ಕಾದುನಿಂತ ಶಿವಕುಮಾರ್

ಬೆಂಗಳೂರು: ಶಾಸಕಾಂಗ ಪಕ್ಷದ ಸಭೆಯ ನಂತರ ವಿಧಾನಸೌಧದಿಂದ ಡಿ.ಕೆ.ಶಿವಕುಮಾರ್ ಅವರು ಹೊರಬಂದಾಗ ಅವರ ಬೆಂಬಲಿಗರು ಘೋಷಣೆ ಕೂಗುತ್ತಾ, ಅವರ ಕಾಲಿಗೆ ಬೀಳಲು ಮುಂದಾದರು. ಈ ವೇಳೆ ಭಾರಿ ನೂಕುನುಗ್ಗಲು ಉಂಟಾಯಿತು. ಬೆಂಬಲಿಗರನ್ನು ತಡೆಯುವ ಭದ್ರತಾ ಸಿಬ್ಬಂದಿ ಯತ್ನ ವಿಫಲವಾಯಿತು.

ಬೆಂಬಲಿಗರು ಮತ್ತು ಅಭಿಮಾನಿಗಳು ತಮ್ಮತ್ತ ನುಗ್ಗಿದ್ದರಿಂದ ತುಸು ವಿಚಲಿತರಾದಂತೆ ಕಂಡ ಶಿವಕುಮಾರ್ ಅವರು, ನಿಧಾನಗತಿಯಲ್ಲೇ ತಮ್ಮ ಕಾರಿನತ್ತ ತೆರಳಿದರು. ಈ ವೇಳೆ ಅವರ ಜತೆಗಿದ್ದ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಕೆ.ಸಿ.ವೇಣುಗೋಪಾಲ್ ಅವರನ್ನು ಶಿವಕುಮಾರ್ ಅವರ ಅಭಿಮಾನಿಗಳು ತಳ್ಳಾಡಿದರು. ಒಂದು ಹಂತದಲ್ಲಿ ಶಿವಕುಮಾರ್ ಅವರು ಕಾರು ಮತ್ತು ತಮ್ಮ ಅಭಿಮಾನಿಗಳ ಮಧ್ಯೆ ಸಿಲುಕಿದರು. ಅವರ ಬೆಂಬಲಿಗರ ಹರ್ಷೋದ್ಗಾರ ಜೋರಾಗುತ್ತಲೇ ಇತ್ತು.

ಆಗ ಶಿವಕುಮಾರ್ ಅವರು ಹಿಂತಿರುಗಿ ವಿಧಾನಸೌಧದ ಕಾರಿಡಾರ್‌ನ ಗೇಟಿನತ್ತ ನೋಟ ನೆಟ್ಟರು. ನೂಕು ನುಗ್ಗಲು, ಹರ್ಷೋದ್ಗಾರಗಳಿಗೆ ಪ್ರತಿಕ್ರಿಯಿಸದೆ ತದೇಕಚಿತ್ತರಾಗಿ ನೋಡುತ್ತಲಿದ್ದರು. ಆ ವೇಳೆಗೆ ಸಿದ್ದರಾಮಯ್ಯ ಅವರು ಬಂದರು. ಶಿವಕುಮಾರ್ ಅವರ ಅಭಿಮಾನಿಗಳು ಆಗ ಸಿದ್ದರಾಮಯ್ಯ ಪರವಾಗಿಯೂ ಘೋಷಣೆ ಕೂಗಿದರು. ಕೆಲವರು ಪಾದಮುಟ್ಟಿ ನಮಸ್ಕರಿಸಿದರು. ನೂಕುನುಗ್ಗಲು ವಿಪರೀತವಾಗಿ ಇದ್ದ ಕಾರಣ ಸಿದ್ದರಾಮಯ್ಯ ಅವರು ಅಲ್ಲಿಯೇ ಕೆಲಕ್ಷಣ ನಿಂತರು.

ಸಿದ್ದರಾಮಯ್ಯ ಅವರು ಮೆಟ್ಟಿಲಿಳಿದು ಕಾರಿನವರೆಗೆ ಬರುವವರೆಗೂ ಶಿವಕುಮಾರ್ ಅಲ್ಲಿಯೇ ನಿಂತಿದ್ದರು. ನಂತರ ಸಿದ್ದರಾಮಯ್ಯ ಅವರನ್ನು ತಾವೇ ಕರೆದುಕೊಂಡು ಬಂದು, ಕಾರಿನ ಮುಂಬದಿಯ ಸೀಟಿನಲ್ಲಿ ಕೂರಿಸಿದರು. ತಾವು ಹಿಂಭಾಗದ ಸೀಟಿನಲ್ಲಿ ಕೂತರು. ಅದೇ ಕಾರಿನಲ್ಲಿ ಲೋಕಭವನದತ್ತ ಹೊರಟರು.

'ವೀರಶೈವ ಲಿಂಗಾಯತರಿಗೆ ಪ್ರಾಶಸ್ತ್ಯ ನೀಡಿ'

ಪ್ರಜಾವಾಣಿ ವಾರ್ತೆ

ಬೆಂಗಳೂರು: ನೂತನ ಸಚಿವ ಸಂಪುಟದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಈಶ್ವರ ಖಂಡ್ರೆಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಯುವ ಘಟಕ ಆಗ್ರಹಿಸಿದೆ.

ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷರಾದ ವೆಂಕಟರೆಡ್ಡಿ ಡಿ. ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ಸಮುದಾಯದಿಂದ 37 ಜನರು ಶಾಸಕರಾಗಿದ್ದಾರೆ. ಕಳೆದ ಸಚಿವ ಸಂಪುಟದಲ್ಲಿ 7 ಮಂದಿ ಸಚಿವರಾಗಿದ್ದು, ಗುಣಮಟ್ಟದ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ. ಆ ಏಳು ಜನರನ್ನು ಸಂಪುಟದಲ್ಲಿ ಉಳಿಸಿಕೊಂಡು, ಇನ್ನಿಬ್ಬರಿಗೆ ಸಚಿವ ಸ್ಥಾನದ ಅವಕಾಶ ನೀಡಬೇಕು' ಎಂದು ಒತ್ತಾಯಿಸಿದರು.

ಕಲ್ಲಿನಲ್ಲಿ ಕೆತ್ತಿದ ಇತಿಹಾಸ
ಚೆನ್ನೈನ ಮಾಮಲ್ಲಪುರಂಗೆ ಭೇಟಿ ನೀಡಿದಾಗ ಶಿಲ್ಪಗಳ ಊರಿಗೇ ಭೇಟಿ ನೀಡಿದಂತ ಅನುಭವ. ▸12





ಇದೇ ನಮ್ಮ ಕಪ್ಪು ಬಂಗಾರ!

ಇದ್ದಿಲು ಭಟ್ಟಿಯಲ್ಲಿ ಅರಳುವ ಬದುಕು

ಒಮ್ಮೆ ಹೊಲಗಳನ್ನು ಆವರಿಸಿ ರೈತರ ನಿದ್ದೆ ಕಸಿಯುತ್ತಿದ್ದ ಬಳ್ಳಾರಿ ಜಾಲಿ, ಈಗ ಅದೇ ರೈತರ ಕೈಗೆ ಹಣ ತರುತ್ತಿದೆ. ಇದ್ದಿಲು ಭಟ್ಟಿಗಳ ಹೊಗೆಯ ನಡುವೆ, ಮುಳ್ಳಿನ ಗಿಡವೊಂದು ಬಯಲು ಸೀಮೆಯ ಆರ್ಥಿಕತೆಯನ್ನೇ ಬದಲಿಸುತ್ತಿದೆ.

• ಸ್ವರೂಪ್ ಕೊಟ್ಟೂರು

‘ಒಂದು ಕಾಲದಲ್ಲಿ ಮುಷ್ಟಿ ಹಿಟ್ಟಿಗಾಗಿ ಊರೂರು ಅಲೆದಿದ್ದೆ. ಕೂಲಿನಾಲಿ ಮಾಡಿದೆ, ಕುರಿ–ಮೇಕೆ ಕಾಯ್ದೆ, ಹೊಲಗಳನ್ನು ಉತ್ತಿ ಬಿತ್ತಿದೆ. ಆದರೂ ಬದುಕು ಕೈ ಹಿಡಿಯಲಿಲ್ಲ. ಈಗ ಹೊರಗೆ ಹೊಂಟರೆ ಸಾಕು, ಮೈಮೇಲೆ ಗರಿಗರಿ ಬಟ್ಟೆ. ನಾಲ್ಕೈದು ಕುಟುಂಬಕ್ಕೆ ವರ್ಷವಿಡೀ ಕೆಲಸ ಕೊಟ್ಟಿದ್ದೀನಿ...’

ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಚಿಕ್ಕಮ್ಮನಹಟ್ಟಿಯ ಇದ್ದಿಲು ರಂಗಣ್ಣ ಹೀಗೆ ಹೇಳುವಾಗ ಅವರ ಕಣ್ಣಲ್ಲಿ ಕಾಣಿಸಿದ್ದು ಬರೀ ಭಟ್ಟಿಯ ಬೆಂಕಿಯಲ್ಲ; ಬದುಕು ಕೊಟ್ಟ ಕಸುಬಿನ ಕೃತಜ್ಞತೆ.

ಅವರ ಮನೆಯ ಎದುರು ರಾಶಿ ಹಾಕಿದ ಇದ್ದಿಲಿನ ಚೀಲಗಳು ಕಾಣಿಸುತ್ತವೆ. ದೂರದಲ್ಲಿ ಇನ್ನೊಂದು ಭಟ್ಟಿಯಿಂದ ಹೊಗೆ ಆಕಾಶಕ್ಕೆ ಏರುತ್ತಿರುತ್ತದೆ. ಗಾಳಿಯಲ್ಲಿ ಸುಟ್ಟ ಕಟ್ಟಿಗೆಯ ವಾಸನೆ. ಮಣ್ಣಿನ ಮೇಲೆ ಕರಿಯ ದೂಳು. ಹಗಲು–ರಾತ್ರಿ ಎನ್ನದೇ ಭಟ್ಟಿಯ ಸುತ್ತ ಓಡಾಡುವ ಜನ. ಬಯಲು ಸೀಮೆಯ ಉದ್ದಗಲಕ್ಕೂ ಇಂತಹ ದೃಶ್ಯಗಳು ಈಗ ಸಾಮಾನ್ಯ.

ಒಮ್ಮೆ ಮುಳ್ಳಿನ ಗಿಡವೆಂದು ಕಡೆಗಣಿಸಿದ್ದ ಬಳ್ಳಾರಿ ಜಾಲಿಯೇ ಇಂದು ಸಾವಿರಾರು ಕುಟುಂಬಗಳ ಹೊಟ್ಟೆ ತುಂಬಿಸುವ ಕಪ್ಪು ಬಂಗಾರವಾಗಿದೆ.

ಮಣ್ಣಿನಿಂದ ಮುಚ್ಚಿದ ಗೋಪುರದಂತಿರುವ ಭಟ್ಟಿಯ ತುದಿಯಲ್ಲಿ ಬೆಂಕಿ ಹತ್ತಿದರೆ, ಅದು ಮುಂದಿನ ಹತ್ತು ದಿನ ಆ ಮನೆಯವರ ಉಸಿರಾಗಿ ಬಿಡುತ್ತದೆ. ಭಟ್ಟಿಯಿಂದ ನಿಧಾನವಾಗಿ ಮೇಲೇಳುವ ಹೊಗೆ, ಸುತ್ತಲಿನ ಕಪ್ಪು ಮಣ್ಣು, ಬೆಂಕಿಯ ಉರಿ, ರಾತ್ರಿ ಪಾಳಿಯಲ್ಲಿ ಭಟ್ಟಿಯ ಕಾವಲು ಕಾಯುವ ಕಸುಬುದಾರರು–ಇವೆಲ್ಲ ಸೇರಿ ಬಯಲು ಸೀಮೆಯಲ್ಲಿ ಒಂದು ವಿಭಿನ್ನ ಲೋಕವನ್ನು ಸೃಷ್ಟಿಸಿವೆ.

ಕೆಲವು ಹಳ್ಳಿಗಳಲ್ಲಿ ಸಂಜೆ ಹೊತ್ತಿಗೆ ದೂರದಿಂದ ನೋಡಿದರೆ, ಹೊಲಗಳ ಮಧ್ಯೆ ಹೊಗೆ ಏಳುವ ಆ ಭಟ್ಟಿಗಳು ಚಿಕ್ಕ ಜ್ವಾಲಾಮುಖಿಗಳಂತೆ ಕಾಣುತ್ತವೆ. ಆ ಹೊಗೆಯ ಹಿಂದೆ ನೂರಾರು ಕುಟುಂಬಗಳ ಬದುಕಿನ ಕಥೆಗಳಿವೆ.

ಮುಳ್ಳಿನ ಗಿಡದಿಂದ...

‘ಸೀಮೆ ಜಾಲಿ’ ಎಂದು ಕರೆಯುವ ಈ ಗಿಡ ಮೊದಲು ಬೆಳೆಗೆ ಬೇಲಿ, ಉರುವಲು ಅಥವಾ ಬರಡು ಜಮೀನಿನ ಕಂಟಕ ಎನ್ನುವುದಕ್ಕೆ ಮಾತ್ರ ಸೀಮಿತವಾಗಿತ್ತು. ಹೊಲದ ಬದುವಿನಲ್ಲಿ, ಕೆರೆ ಕಟ್ಟೆಗಳಲ್ಲಿ, ಬೀಳು ಜಾಗಗಳಲ್ಲಿ ಅದು ದಟ್ಟವಾಗಿ ಬೆಳೆದರೆ ರೈತರು ತಲೆಕೆಡಿಸಿಕೊಳ್ಳುತ್ತಿದ್ದರು. ಅದನ್ನು ತೆಗೆಯಲು ಖರ್ಚು ಬೇರೆ. ಆದರೆ ಅದರ ಕಟ್ಟಿಗೆಯನ್ನು ಸುಟ್ಟು ಇದ್ದಿಲು ಮಾಡಿದರೆ ಹೆಚ್ಚು ಆದಾಯ ಸಿಗುತ್ತದೆ ಎನ್ನುವುದು ಗೊತ್ತಾಗುತ್ತಿದ್ದಂತೆಯೇ, ಬಯಲು ಸೀಮೆಯ ಚಿತ್ರವೇ ಬದಲಾಗತೊಡಗಿತು.

ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕದಲ್ಲಿ ಜಾಲಿ ಭಟ್ಟಿಗಳು ಒಂದೊಂದಾಗಿ ತಲೆ ಎತ್ತಿದವು. ಒಂದು ಕಾಲದಲ್ಲಿ ನೆರಳಿಗೂ ಉಪಯೋಗವಿಲ್ಲ ಎನ್ನುತ್ತಿದ್ದ ಜಾಲಿ ಗಿಡ, ಈಗ ಸಾವಿರಾರು ಕುಟುಂಬಗಳ ನೆರಳಾಗಿ ನಿಂತಿದೆ.

ಮೊದಮೊದಲು ಜಾಲಿ ಕಡಿದು ಸಂಗ್ರಹಿಸುವುದೇ ದೊಡ್ಡ ಸಾಹಸವಾಗಿತ್ತು. ಮುಳ್ಳು ತುಂಬಿದ ದಷ್ಟಪುಷ್ಟ ಗಿಡಗಳನ್ನು ಕಡಿಯುವುದು ಎಲ್ಲರಿಗೂ ಬರುತ್ತಿರಲಿಲ್ಲ. ಕೈಕಾಲು ತರಚಿಕೊಳ್ಳುವುದು, ಮುಳ್ಳು ಚುಚ್ಚಿಕೊಳ್ಳುವುದು ಸಾಮಾನ್ಯ. ಆದರೆ ಜೆಸಿಬಿಗಳಿಂದ ಈ ಉದ್ಯಮಕ್ಕೆ ಹೊಸ ತಿರುವು ಸಿಕ್ಕಿತು. ಪೊದೆಯಂತೆ ಬೆಳೆದ ಜಾಲಿಯನ್ನು ಬುಡ ಸಮೇತ ಕಿತ್ತು ಹಾಕುವುದು ಸುಲಭವಾಯಿತು. ಕಟ್ಟಿಗೆ ತುಂಡು ಮಾಡಿ ಭಟ್ಟಿಗೆ ಪೇರಿಸುವುದು ಸರಾಗವಾಯಿತು. ಆಗಿನಿಂದಲೇ ಇದ್ದಿಲು ಉದ್ಯಮ ವಿರಾಟ ರೂಪ ಪಡೆಯತೊಡಗಿತು.

ಒಮ್ಮೆ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದ ಈ ಕಸುಬು ಈಗ ದೊಡ್ಡ ಜಾಲವಾಗಿ ವಿಸ್ತರಿಸಿದೆ. ಜಾಲಿ ಕಡಿಯುವವರು, ಜೆಸಿಬಿ ಮಾಲೀಕರು, ಕಟ್ಟಿಗೆ ಸಾಗಿಸುವವರು, ಭಟ್ಟಿ ಮಾಡುವವರು, ಇದ್ದಿಲು ಖರೀದಿಸುವ ವ್ಯಾಪಾರಿಗಳು–ಹೀಗೆ ಇದರ ಸುತ್ತ ಒಂದು ಸಂಪೂರ್ಣ ಆರ್ಥಿಕ ಸರಪಳಿಯೇ ಇದೆ..

ಭಟ್ಟಿಯಲ್ಲಿ ಕಪ್ಪು ಬಂಗಾರ



ಭಟ್ಟಿಯ ಸಿದ್ಧತೆ...

ಭಟ್ಟಿ ಹಾಕುವುದೇ ಒಂದು ಕಲೆ. ಮೊದಲು ಸಮತಟ್ಟಾದ ಜಾಗ ಸಿದ್ಧಪಡಿಸುತ್ತಾರೆ. ನಂತರ ಜಾಲಿ ಕಟ್ಟಿಗೆಗಳನ್ನು ಒಂದರ ಮೇಲೆ ಒಂದಾಗಿ ಗೋಪುರದಂತೆ ಜೋಡಿಸುತ್ತಾರೆ. ದೊಡ್ಡ ಕಟ್ಟಿಗೆಗಳಿಂದ ಆರಂಭಿಸಿ ನಿಧಾನವಾಗಿ ಚಿಕ್ಕ ಕಟ್ಟಿಗೆಗಳವರೆಗೆ ಅಚ್ಚುಕಟ್ಟಾಗಿ ಹೊಂದಿಸುತ್ತಾರೆ.

ಆಮೇಲೆ ಅದರ ಮೇಲೆ ಗೋಣಿಚೀಲ, ಪಾರ್ಥೇನಿಯಂ, ಅಡಿಕೆ ಸಿಪ್ಪೆ ಅಥವಾ ತೆಂಗಿನನಾರು ಇವುಗಳಲ್ಲಿ ಯಾವುದಾದರೊಂದನ್ನು ಹರಡಲಾಗುತ್ತದೆ. ಕೊನೆಗೆ ಗಾಳಿ ಒಳನುಸುಳದಂತೆ ಹಸಿ ಮಣ್ಣಿನ ಹೊದಿಕೆ. ಮೇಲೊಂದು ಸಣ್ಣ



ಹೀಗಿದೆ ಇದ್ದಿಲು ಭಟ್ಟಿಗಳು

ಬಾಯಿ ಮಾತ್ರ. ಅಲ್ಲಿಂದ ಬೆಂಕಿ ಒಳಗೆ ಹೋಗುತ್ತದೆ.

ಒಮ್ಮೆ ಬೆಂಕಿ ಹತ್ತಿದರೆ ಭಟ್ಟಿ ಒಳಗೆ ನಿಧಾನವಾಗಿ ಉರಿಯುತ್ತಾ ಹೋಗುತ್ತದೆ. ಹೊರಗೆ ನೋಡಿದರೆ ಮಣ್ಣಿನ ಗುಡ್ಡದಂತೆ ಕಾಣುವ ಭಟ್ಟಿಯೊಳಗೆ ಆಗ ಕಾವೇ ಕಾವು. ಬೆಂಕಿ ಹೆಚ್ಚಾದಂತೆ ಭಟ್ಟಿ ಕುಸಿಯುತ್ತದೆ. ಎಲ್ಲಾದರೂ ಬಿರುಕು ಬಿದ್ದರೆ ಮತ್ತೆ ಕಟ್ಟಿಗೆ ತುಂಬಿ ಮುಚ್ಚಬೇಕು. ಹತ್ತು ದಿನಗಳು ಕಸುಬುದಾರರ ನಿದ್ದೆ ಭಟ್ಟಿಯ ಬಳಿಯೇ ಇರುತ್ತದೆ.

ರಾತ್ರಿ ಹೊತ್ತಿನಲ್ಲಿ ಭಟ್ಟಿಯ ಸುತ್ತ ನಿಂತರೆ ಅಲ್ಲೊಂದು ವಿಚಿತ್ರ ಅನುಭವ. ಒಳಗೆ ಉರಿಯುವ ಬೆಂಕಿಯ ಸದ್ದು. ಸಣ್ಣ ಸಣ್ಣ ಕಿಂಡಿಗಳಿಂದ ಹೊರಬರುವ ಹೊಗೆ. ಕತ್ತಲ ನಡುವೆ ಕೆಂಪಾಗಿ ಹೊಳೆಯುವ ಬೆಂಕಿಯ ಛಾಯೆ. ಭಟ್ಟಿ ಸುಡುವುದು ಇಲ್ಲಿ ಕೇವಲ ಕೆಲಸವಲ್ಲ; ಅದು ಬದುಕಿನ ಜೂಜು.

‘ಭಟ್ಟಿ ಸುಡುವ ದಿನಗಳಲ್ಲಿ ರಾತ್ರಿ ಪೂರ್ತಿ ನಿದ್ದೆ ಬರಲ್ಲ. ಒಂದು ಕಡೆ ಬಿರುಕು ಬಿದ್ದರೂ ಇಡೀ ಶ್ರಮ ಹಾಳಾಗುತ್ತದೆ’ ಎನ್ನುತ್ತಾರೆ ರಂಗಣ್ಣ.

ಕಿಂಡಿಗಳಲ್ಲಿ ಹೊಗೆ ಕಾಣಿಸದಂತೆ ಬೆಂಕಿಯ ನಾಲಿಗೆ ಚಾಚಲು ಆರಂಭಿಸಿದರೆ ಭಟ್ಟಿ ಸುಟ್ಟು ಮುಗಿದಿದೆ ಎಂದರ್ಥ. ನಂತರ ಅದನ್ನು ತಣ್ಣಗಾಗಲು ಬಿಡುತ್ತಾರೆ. ಭಟ್ಟಿ ತೆರೆದ ಕ್ಷಣ ಕಪ್ಪು ಹೊಳಪಿನ ಇದ್ದಿಲು ಹೊರಗೆ ಕಾಣಿಸಿದರೆ, ಅದೇ ಅವರ ಪಾಲಿನ ಬೆಳಕು.

ಒಂದೇ ಒಂದು ಕೆಂಡ ಉಳಿದರೂ ಇಡೀ ಗೂಡು ಬೂದಿಯಾಗುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಕೆಲವರು ರಾತ್ರಿ ಪೂರ್ತಿ ಜಾಗರಣೆ ಮಾಡುತ್ತಾರೆ. ಒಣ ಇದ್ದಿಲು ಬೇಕಾದರೆ ರಾತ್ರಿ ವೇಳೆಯಲ್ಲೇ ಭಟ್ಟಿ ಕೆದರಿ ಇದ್ದಿಲನ್ನು ತೆಳುವಾಗಿ ಹರಡಿ ಆರಿಸುತ್ತಾರೆ.

ಜಾಲಿ ಹುಡುಕುತ್ತಾ ಅಲೆದ ಬದುಕು

ಈಗ ಜಾಲಿ ಇದ್ದಿಲಿಗೆ ದೇಶ–ವಿದೇಶಗಳಲ್ಲಿ ಭಾರಿ ಬೇಡಿಕೆ. ಹೀಗಾಗಿ ಜಾಲಿ ಗೂಡು ಹಾಕುವವರ ನಡುವೆ ಸ್ಪರ್ಧೆಯೂ ಹೆಚ್ಚಿದೆ. ಜಮೀನಿನ ಬದುವು, ಕೆರೆ ಕಟ್ಟೆ, ಹಳ್ಳ–ಕೊಳ್ಳ, ಬೀಳು ಜಾಗ–ಎಲ್ಲೆಲ್ಲಿ ಜಾಲಿ ಬೆಳೆದಿದೆಯೋ ಅಲ್ಲಿ ಇವರ ಕಣ್ಣು.

ಬೈಕ್ ಏರಿ ನಿತ್ಯ ಹಳ್ಳಿಹಳ್ಳಿ ಸುತ್ತುವವರಿದ್ದಾರೆ. ಕೆಲವರು ದಿನಕ್ಕೆ ನೂರಾರು ಕಿಲೋಮೀಟರ್ ಸುತ್ತಿ ಜಾಲಿ ಹುಡುಕುತ್ತಾರೆ. ಜಮೀನಿನ ಮಾಲೀಕರ ಜೊತೆ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಳ್ಳುತ್ತಾರೆ. ಕೆಲವರು ಸ್ಥಳದಲ್ಲೇ ಭಟ್ಟಿ ಹಾಕುತ್ತಾರೆ.

12ನೇ ಪುಟಕ್ಕೆ...

ಭಾನುವಾರದ ಹಸಿರು ಪಡೆ



ಬರಡಾಗಿದ್ದ ಭೂಮಿಯಲ್ಲಿ ಹಸಿರು ಹೊದಿಕೆ

ಚಿತ್ರ: ಏಕನಾಥ ಅಗಸಿಮನಿ

ಭಾನುವಾರದ ಸವಿನಿದ್ದೆ ಬಿಟ್ಟು ಹಸಿರು ಉಳಿಸುವ ಕಾಯಕದಲ್ಲಿ ತೊಡಗುವುದು ಸಾಮಾನ್ಯವಲ್ಲ. ಸತತ 528 ಭಾನುವಾರ ನೆಟ್ಟ ಸಸಿಗಳು ಇಂದು ನೆರಳಾಗಿವೆ. ಆ ನೆರಳಿನ ಕೆಳಗೆ ನೆಮ್ಮದಿಯಾಗಿ ಕುಳಿತುಕೊಳ್ಳುವುದೇ ಈ ಹಸಿರು ಸೇನಾನಿಗಳ ಪ್ರತಿಫಲ.

• ಇಮಾಮ್‌ಹುಸೇನ್ ಗೂಡುನವರ

ಅದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ಆವರಣ. ಮುಖ್ಯ ರಸ್ತೆಯಿಂದ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಯಲಿನಿಂದ ಕೂಡಿತ್ತು. ಸುತ್ತಲೂ ಒಂದೇ ಒಂದು ಮರವೂ ಇರಲಿಲ್ಲ. ಬಿಸಿಲು, ದೂಳು ಮತ್ತು ಒಣಗಾಳಿ ಮಾತ್ರ ಅಲ್ಲಿನ ಗುರುತುಗಳಾಗಿದ್ದವು.

ಇಂದು ಈ ದೃಶ್ಯ ಬದಲಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿ ಮರಗಳ ನೆರಳು ಹರಡಿವೆ. ಹಕ್ಕಿಗಳ ಚಿಲಿಪಿಲಿ ಸದ್ದು ಕೇಳಿಸುತ್ತದೆ. ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಕ್ಷಣಕಾಲ ಅಲ್ಲೇ ನಿಂತು ಹಸಿರು ಕಣ್ತುಂಬಿಕೊಳ್ಳುತ್ತಾರೆ. ಒಮ್ಮೆ ಬರಡಾಗಿದ್ದ ಜಾಗ, ಈಗ ಪುಟ್ಟ ಅರಣ್ಯದ ಅನುಭವ ನೀಡುತ್ತಿದೆ.

ಈ ಬದಲಾವಣೆಯ ಹಿಂದೆ ನಿಂತಿರುವುದು ‘ಗ್ರೀನ್ ಸೇವಿಯರ್ಸ್ ಅಸೋಸಿಯೇಷನ್’ ಎಂಬ ಸ್ವಯಂಸೇವಕರ ತಂಡ.

ಬೆಳಗಾವಿಯ ಕ್ಯಾಂಪ್ ಪ್ರದೇಶದ ಕ್ವಿನ್ಸ್ ಗಾರ್ಡನ್‌ನ ಕಥೆಯೂ ಇದೇ. ಹಳೆಯ ಮರಗಳು ಧರೆಗುರುಳಿದ ಬಳಿಕ ಉದ್ಯಾನ ತನ್ನ ಸೊಬಗು ಕಳೆದುಕೊಂಡಿತ್ತು. ಈಗ ಮತ್ತೆ ಐದರಿಂದ ಹತ್ತು ಅಡಿ ಎತ್ತರದ ಮರಗಳು ಬೆಳೆದು ನಿಂತಿವೆ. ಬೆಳಿಗ್ಗೆ ಮತ್ತು ಸಂಜೆ ನೂರಾರು ಮಂದಿ ಅಲ್ಲಿಗೆ ಬಂದು ತಂಪಾದ ವಾತಾವರಣದಲ್ಲಿ ವಾಯುವಿಹಾರ ಮಾಡುತ್ತಿದ್ದಾರೆ.

ಬರಡಾಗಿದ್ದ ಗಾಲ್ಫ್ ಕೋರ್ಸ್ ಪ್ರದೇಶವೂ ಹಸಿರಿನತ್ತ ಮರಳಿದೆ. ಕೆಲ ಕಾರ್ಖಾನೆಗಳ ಆವರಣಗಳಲ್ಲಿ ಬೆಳೆದ ಮರಗಳು ಕಾಂಕ್ರಿಟ್ ನಡುವೆಯೂ ಜೀವ ಉಳಿದಿದೆ ಎಂಬ ಭರವಸೆ ಮೂಡಿಸುತ್ತಿವೆ.

ಇವು ಕೆಲ ಉದಾಹರಣೆಗಳಷ್ಟೇ. ಕಳೆದೊಂದು ದಶಕದಲ್ಲಿ ಬೆಳಗಾವಿ ನಗರ ಮತ್ತು ಸುತ್ತಮುತ್ತಲಿನ ನೂರಕ್ಕೂ ಅಧಿಕ ಪ್ರದೇಶಗಳಲ್ಲಿ ಇದೇ ಬದಲಾವಣೆ ಆಗಿದೆ. ಹಿಂದೊಮ್ಮೆ ಬಯಲಾಗಿದ್ದ ಜಾಗಗಳಲ್ಲಿ ಇಂದು ಮರಗಳು ತಲೆ ಎತ್ತಿವೆ. ಪಕ್ಷಿಗಳ ಕಲರವ ಹೆಚ್ಚಿದೆ.

ಈ ಹಸಿರಿನ ಹಿಂದೆ ಭಾನುವಾರ ಬೆಳಿಗ್ಗೆ ನಿದ್ದೆ ಮರೆತು ಹೊರಡುವ ಒಂದು ತಂಡದ ಶ್ರಮ ಇದೆ.

ಭಾನುವಾರ ಬಹುತೇಕರಿಗೆ ವಿಶ್ರಾಂತಿಯ ದಿನ. ವಾರವಿಡೀ ದುಡಿದವರು ತಡವಾಗಿ ಎದ್ದು, ಕುಟುಂಬದೊಂದಿಗೆ ಕಾಲ ಕಳೆಯುವ ದಿನ. ಆದರೆ ‘ಗ್ರೀನ್ ಸೇವಿಯರ್ಸ್ ಅಸೋಸಿಯೇಷನ್’ ಸದಸ್ಯರ ಪಾಲಿಗೆ ಭಾನುವಾರ ಬೇರೆ ಅರ್ಥ ಹೊಂದಿದೆ.

ಸೂರ್ಯ ಉದಯಿಸುತ್ತಿದ್ದಂತೆಯೇ ಅವರು ಒಂದೆಡೆ ಸೇರುತ್ತಾರೆ. ಕೈಯಲ್ಲಿ ಸಸಿ, ಪಿಕಾಸಿ, ನೀರಿನ ಡಬ್ಬಿ. ಕೆಲವರು ಗುಂಡಿ ತೋಡುತ್ತಾರೆ. ಇನ್ನೂ ಕೆಲವರು ಸಸಿಗಳನ್ನು ಜೋಡಿಸಿ ಸಿದ್ಧಗೊಳಿಸುತ್ತಾರೆ. ಮತ್ತೊಬ್ಬರು ಈಗಾಗಲೇ ನೆಟ್ಟಿರುವ ಸಸಿಗಳಿಗೆ ನೀರುಣಿಸಿ ಆರೈಕೆ ಮಾಡುತ್ತಾರೆ.

ಕೆಲವೇ ಗಂಟೆಗಳ ಈ ಕೆಲಸದಲ್ಲಿ ಬೆವರು, ಮಣ್ಣು ಮತ್ತು ಸಂತಸ ಒಂದೇ ಆಗಿ ಬೆರೆತು ಹೋಗುತ್ತವೆ.

2016ರ ಏಪ್ರಿಲ್‌ನಲ್ಲಿ ಈ ತಂಡ ಹುಟ್ಟಿಕೊಂಡಿತು. ಅದರ ಹಿಂದೆಯೂ ಒಂದು ಕಥೆ ಇದೆ.

‘ಮಲೆನಾಡಿನ ಅಂಚಿನಲ್ಲಿರುವ ಬೆಳಗಾವಿಯಲ್ಲಿ ಹಸಿರಿಗೆ ಬರವಿಲ್ಲ. ಆದರೆ 2015ರಲ್ಲಿ ಮಳೆ ಕಡಿಮೆಯಾಯಿತು. ಸಾರ್ವಜನಿಕ ಸ್ಥಳಗಳಲ್ಲಿದ್ದ ಸಸಿಗಳು ಬಾಡತೊಡಗಿದವು. ಆಗ ‘ನಾವೇ ಏಕೆ ಪರಿಸರ ಉಳಿಸುವ ಕೆಲಸ ಆರಂಭಿಸಬಾರದು?’ ಎಂಬ ಆಲೋಚನೆ ಬಂತು’ ಎಂದು ನೆನಪಿಸಿಕೊಳ್ಳುತ್ತಾರೆ ಸಂಸ್ಥಾಪಕ ಅಧ್ಯಕ್ಷ ಸಮೀರ್ ಮಜಲಿ.


ಕೆಎಲ್‌ಇ ಸಂಸ್ಥೆಯಲ್ಲಿ ಟ್ರೇನಿಂಗ್ ಡೆವಲಪ್‌ಮೆಂಟ್ ಆಫೀಸರ್ ಆಗಿರುವ ಸಮೀರ್, ಸಮಾನ ಮನಸ್ಕರನ್ನು ಸೇರಿಸಿಕೊಂಡು ಈ ಅಭಿಯಾನ ಆರಂಭಿಸಿದರು.

13ನೇ ಪುಟಕ್ಕೆ...



ಗ್ರೀನ್ ಸೇವಿಯರ್ಸ್ ಅಸೋಸಿಯೇಷನ್ ತಂಡದ ಸದಸ್ಯರು

ಸಲಾವುದ್ದೀನ್ ಮನೆಯೇ ಪಕ್ಷಿಧಾಮ!



ತಾರಸಿಯಲ್ಲಿ ಆಹಾರ ವ್ಯವಸ್ಥೆ



• ಈರಣ್ಣ ಬೆಂಗಾಲಿ

ರಾತ್ರಿ ಮನೆ ಬಾಗಿಲು, ಕಿಟಕಿಗಳನ್ನು ಮುಚ್ಚಿಕೊಂಡು ಮಲಗಿದ್ದ ಸಲಾವುದ್ದೀನ್ ಅವರಿಗೆ ಸಣ್ಣದೊಂದು ಶಬ್ದ ಕೇಳಿಸಿತು. ಎದ್ದು ನೋಡಿದಾಗ ಕಿಟಕಿಯ ಗಾಜಿಗೆ ಚಿಕ್ಕ ಗುಬ್ಬಿಗಳು ಕುಟುಕುತ್ತಿದ್ದವು. ಮನೆಯೊಳಗೆ ಗೂಡು ಕಟ್ಟಿದ್ದ ಅವುಗಳು ಒಳಗೆ ಬರಲಾಗದೆ ಹೊರಗೇ ಉಳಿದಿದ್ದವು. ಆ ಕ್ಷಣದಲ್ಲಿ ಸಲಾವುದ್ದೀನ್ ಅವರ ಮನಸ್ಸು ಕರಗಿತು. ‘ಈ ಚಿಕ್ಕ ಜೀವಿಗಳಿಗೆ ಆಶ್ರಯ ಕೊಡದೇ ನಾವು ಮನುಷ್ಯತ್ವದ ಬಗ್ಗೆ ಹೇಗೆ ಮಾತನಾಡಬಹುದು?’ ಎಂಬ ಪ್ರಶ್ನೆ ಅವರನ್ನು ಕಾಡಿತು. ಆ ಒಂದು ಘಟನೆ ಅವರ ಬದುಕಿನ ದಿಕ್ಕನ್ನೇ ಬದಲಿಸಿತು.

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಗುತ್ತಿಗೆದಾರ ಸಲಾವುದ್ದೀನ್ ಕಳೆದ ಹತ್ತು ವರ್ಷಗಳಿಂದ ಪಕ್ಷಿಗಳ ಆರೈಕೆಯನ್ನು ಬದುಕಿನ ಭಾಗವನ್ನಾಗಿ ಮಾಡಿಕೊಂಡಿದ್ದಾರೆ. ಜನರ ಪಾಲಿಗೆ ಅವರು ಈಗ ‘ಪಕ್ಷಿಪ್ರೇಮಿ ಸಲಾವುದ್ದೀನ್’ ಎಂದೇ ಪರಿಚಿತರು.

ಅವರ ಮನೆಯಂಗಳಕ್ಕೆ ಕಾಲಿಟ್ಟರೆ ಅದು ಸಾಮಾನ್ಯ ಮನೆ ಎನ್ನಿಸುವುದಿಲ್ಲ. ಪೈಪು, ಗಡಿಗೆಗಳಿಂದ ಮಾಡಿರುವ ಕೃತಕ ಗೂಡುಗಳು, ನೀರಿನ ಪಾತ್ರೆಗಳು, ಕಾಳು-ಕಡಿಯ ಪಾತ್ರೆಗಳು ಎಲ್ಲೆಲ್ಲೂ ಕಾಣುತ್ತವೆ. ಗುಬ್ಬಿ, ಮೈನಾ, ಬೆಳ್ಳಕ್ಕಿ, ಕಾಗೆ ಸೇರಿದಂತೆ ಹಲವು ಪಕ್ಷಿಗಳು ಅಲ್ಲಿ ಸ್ವಚ್ಛಂದವಾಗಿ ಹಾರುತ್ತಿರುತ್ತವೆ. ಪಕ್ಷಿಗಳ ಚಿಲಿಪಿಲಿ ಧ್ವನಿಯಿಂದ ಮನೆಯಂಗಳ ಸದಾ ಕಳೆಗಟ್ಟಿರುತ್ತದೆ. ಬೆಳಗಿನ ಜಾವ ಪಕ್ಷಿಗಳ ಕಲರವದೊಂದಿಗೇ ಮನೆಯವರ ದಿನ ಆರಂಭವಾಗುತ್ತದೆ.

ಕೆಲವೊಮ್ಮೆ ಪಕ್ಷಿಗಳು ಮನೆಯೊಳಗೇ ಬಂದು ಕಿಟಕಿಯ ಮೇಲೆ, ಬಾಗಿಲಿನ ಅಂಚಿನಲ್ಲಿ ಕುಳಿತುಕೊಳ್ಳುತ್ತವೆ. ಮನೆಯವರು ಅವುಗಳನ್ನು ಓಡಿಸುವುದಿಲ್ಲ. ಬದಲಿಗೆ ಮನೆಯ ಸದಸ್ಯರಂತೆ ಮಾತನಾಡಿಸುತ್ತಾರೆ. ಹೀಗೆ ಮನುಷ್ಯರು ಮತ್ತು ಪಕ್ಷಿಗಳ ನಡುವೆ ಒಂದು ಅಪರೂಪದ ಬಾಂಧವ್ಯ ಅಲ್ಲಿ ಬೆಳೆದಿದೆ.

ಸಲಾವುದ್ದೀನ್ ಅವರಿಗೆ ಪಕ್ಷಿಗಳು ಕೇವಲ ಜೀವಿಗಳಲ್ಲ; ಮನೆಯ ಸದಸ್ಯರೇ ಆಗಿವೆ. ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಅವುಗಳಿಗೆ ನೀರು ಇಡುವುದು, ಕಾಳು ಹಾಕುವುದು ಅವರ ಮೊದಲ ಕೆಲಸ. ಯಾವ ಪಾತ್ರೆಯಲ್ಲಿ ನೀರು ಕಡಿಮೆಯಾಗಿದೆ, ಯಾವ ಗೂಡಿನಲ್ಲಿ ಹೊಸ ಪಕ್ಷಿ ಬಂದಿದೆ ಎಂಬುದನ್ನೂ ಅವರು ಗಮನಿಸುತ್ತಾರೆ. ಬೇಸಿಗೆಯ ಬಿಸಿಲಿನಲ್ಲಿ ನೀರಿಗಾಗಿ ಹಾತೊರೆಯುವ ಹಕ್ಕಿಗಳನ್ನು ನೋಡಿದಾಗ ಅವರಿಗೆ ನೋವಾಗುತ್ತದೆ.

‘ಮನುಷ್ಯರಿಗೆ ದಾಹವಾದರೆ ಕೇಳಿಕೊಂಡು ನೀರು ಕುಡಿಯಬಹುದು. ಆದರೆ ಈ ಮೂಕ ಜೀವಿಗಳು ಯಾರನ್ನು ಕೇಳಬೇಕು?’ ಎಂದು ಅವರು ಪ್ರಶ್ನಿಸುತ್ತಾರೆ.

ಸಲಾವುದ್ದೀನ್ ಅವರ ಈ ಕಾರ್ಯಕ್ಕೆ ಕುಟುಂಬದ ಬೆಂಬಲವೂ ದೊಡ್ಡ ಶಕ್ತಿ. ಪತ್ನಿ, ಮಕ್ಕಳು ಪಕ್ಷಿಗಳಿಗೆ ಆಹಾರ ಹಾಕುವುದರಿಂದ ಹಿಡಿದು ಗಾಯಗೊಂಡ ಪಕ್ಷಿಗಳ ಆರೈಕೆವರೆಗೂ ಎಲ್ಲ ಕೆಲಸಗಳಲ್ಲಿ ಕೈಜೋಡಿಸುತ್ತಾರೆ. ಮನೆಯವರು ಹೊರಗಡೆ ಹೋಗುವ ಸಂದರ್ಭದಲ್ಲೂ ಮೊದಲು ಪಕ್ಷಿಗಳಿಗೆ ನೀರು-ಆಹಾರದ ವ್ಯವಸ್ಥೆ ಮಾಡಿಕೊಂಡೇ ಹೋಗುತ್ತಾರೆ.

‘ಕುಟುಂಬದ ಸಹಕಾರ ಇರದಿದ್ದರೆ ಇಷ್ಟೆಲ್ಲ ಮಾಡಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಅವರು ಹೇಳುತ್ತಾರೆ.

12ನೇ ಪುಟಕ್ಕೆ...

ಗಾಯಗೊಂಡ ಪಕ್ಷಿಗಳಿಗೆ ಆರೈಕೆ

ಪಕ್ಷಿಗಳಿಗೆ ಆಹಾರ-ನೀರು ನೀಡುವುದಷ್ಟೇ ಅಲ್ಲ, ಗಾಯಗೊಂಡ ಪಕ್ಷಿಗಳಿಗೆ ಚಿಕಿತ್ಸೆ ನೀಡಿ ಮತ್ತೆ ಹಾರಾಡುವಂತೆ ಮಾಡುವುದು ಸಲಾವುದ್ದೀನ್ ಅವರ ಮತ್ತೊಂದು ಕೆಲಸ.

ಸ್ಥಳೀಯರು ಗಾಯಗೊಂಡ ಪಕ್ಷಿಗಳನ್ನು ತಂದುಕೊಟ್ಟರೆ ವೈದ್ಯರ ಸಲಹೆ ಪಡೆದು ಅವುಗಳನ್ನು ಆರೈಕೆ ಮಾಡುತ್ತಾರೆ. ಕೆಲವೊಮ್ಮೆ ರೆಕ್ಕೆ ಮುರಿದ ಹಕ್ಕಿಗಳನ್ನು ಹಲವು ದಿನಗಳ ಕಾಲ ತಮ್ಮ ಮನೆಯಲ್ಲೇ ಇಟ್ಟು ನೋಡಿಕೊಳ್ಳುತ್ತಾರೆ. ಚೇತರಿಸಿಕೊಂಡ ಬಳಿಕ ಅವು ಮತ್ತೆ ಆಕಾಶಕ್ಕೆ ಹಾರುವ ಕ್ಷಣವನ್ನು ನೋಡಿದಾಗ ಅವರಿಗೆ ಸಿಗುವ ಸಂತಸವೇ ಬೇರೆ.

ಒಮ್ಮೆ ವಿದ್ಯುತ್ ತಂತಿಗೆ ತಗುಲಿ ಗಾಯಗೊಂಡಿದ್ದ ಗೂಬೆ ಹಲವು ದಿನಗಳು ಅವರ ಮನೆಯಲ್ಲೇ ಆರೈಕೆ ಪಡೆದು ಚೇತರಿಸಿಕೊಂಡಿತು. ‘ಮೊದಲ ದಿನ ಅದು ಏನೂ ತಿನ್ನಲಿಲ್ಲ. ನಂತರ ನಿಧಾನವಾಗಿ ಆಹಾರ ತಿನ್ನಲು ಆರಂಭಿಸಿತು. ಮತ್ತೆ ಹಾರಿದ ದಿನ ತುಂಬಾ ಖುಷಿಯಾಯಿತು’ ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಗರುಡ, ಗೂಬೆ, ಪಿಕಳಾರ ಸೇರಿದಂತೆ ಹಲವು ಪಕ್ಷಿಗಳಿಗೆ ಏರೈಕೆ ಮಾಡಿ ಅವು ಮತ್ತೆ ಪ್ರಕೃತಿಯ ಮಡಿಲಿಗೆ ಸೇರುವಂತೆ ಮಾಡಿದ್ದಾರೆ ಇವರು. ಕೆಲವು ಪಕ್ಷಿಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಅದರಲ್ಲೂ ಕೆಲವು ಪಕ್ಷಿಗಳು ಗುಣಮುಖವಾಗಿ ಹಾರಿಹೋದ ಬಳಿಕ ಮತ್ತೆ ಸಲಾವುದ್ದೀನ್ ಅವರ ಮನೆಗೆ ಬಂದು ಕುಳಿತುಕೊಳ್ಳುತ್ತವೆ. ಆ ದೃಶ್ಯ ನೋಡಿದಾಗ ಅವರಿಗೆ ಮಕ್ಕಳನ್ನು ನೋಡಿದಂತ ಸಂತಸ.

‘ಅವು ಮಾತಾಡಲ್ಲ. ಆದರೆ ಪ್ರೀತಿ ತೋರಿಸುತ್ತವೆ’ ಎಂದು ನಗುಮುಖದಿಂದ ಹೇಳುತ್ತಾರೆ.





ವಿವಿಧ ದೇಶಗಳ ವಿವಿಧ ಮಾದರಿಯ ರೇಡಿಯೊಗಳೊಂದಿಗೆ ಉದಯ್ ಕಲ್ಬುರ್ಗಿ ಚಿತ್ರಗಳು: ಕೃಷ್ಣ ಕುಮಾರ್ ಪಿ.ಎಸ್.

> ಸುಮಾರು 260 ರೇಡಿಯೊಗಳಲ್ಲಿ ಶೇ 86ರಷ್ಟು ರೇಡಿಯೊಗಳು ಕೆಲಸ ಮಾಡುತ್ತವೆ. ಮುಂದಿನ ಜೆನ್–ಜಿ ಮಕ್ಕಳಿಗೆ ರೇಡಿಯೊ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಈ ಮ್ಯೂಸಿಯಂ ಅನ್ನು ರೂಪಿಸಲಾಗಿದೆ. ನನಗೆ ಬೆಂಗಳೂರು ಉದ್ಯೋಗ, ಮನೆ, ನೆಮ್ಮದಿ ಹೀಗೆ ಎಲ್ಲವನ್ನೂ ಕೊಟ್ಟಿದೆ. ಬೆಂಗಳೂರಿಗೆ ಇದು ನಾನು ಕೊಡುವ ಸಣ್ಣ ಕೊಡುಗೆ. ಈ ಕೈಂಕರ್ಯಕ್ಕೆ ನನ್ನ ಪತ್ನಿ ಗಾಯತ್ರಿ ಕಲ್ಬುರ್ಗಿ ಅವರು ನೀಡಿರುವ ನೆರವು ದೊಡ್ಡದು.
>
> ಉದಯ್ ಕಲ್ಬುರ್ಗಿ

ಇದು ರೇಡಿಯೊಗಳ ಮಹಾಮನೆ


• ರೂಪಾ ಕೆ.ಎಂ.

ಹೊರನೋಟಕ್ಕೆ ಅದೊಂದು ಸಾಮಾನ್ಯ ಮನೆ. ಒಳಗೆ ಅಡಿ ಇಡುತ್ತಿದ್ದಂತೆ ಹಲವು ಮನೆಗಳಲ್ಲಿ ಒಂದು ಕಾಲಕ್ಕೆ ಮೋಹಕರಾಗವನ್ನು ಮೀಟಿದ್ದ ಒಂದಲ್ಲ, ಎರಡಲ್ಲ, ಸುಮಾರು 260ಕ್ಕೂ ಹೆಚ್ಚು ರೇಡಿಯೊಗಳು! ಅಬ್ಬಾ, ಇಷ್ಟೊಂದು ರೇಡಿಯೊಗಳ ಸಂಗ್ರಹವೇ ಎಂದು ಆಶ್ಚರ್ಯಚಕಿತಳಾಗುವ ಹೊತ್ತಿಗೆ ಕನ್ನಡ ಸಿನಿಮಾ ಲೋಕದ ಎವರ್‌ಗ್ರೀನ್ ಚಿತ್ರ ‘ಕಸ್ತೂರಿ ನಿವಾಸ’ದ ಗೀತೆ ‘ಎಲ್ಲೇ ಇರು... ಹೇಗೆ ಇರು..., ಎಂದೆಂದೂ ಮನದಲ್ಲಿ ನೀ ತುಂಬಿರು’ ಬಿತ್ತರವಾಗುತ್ತಿತ್ತು. ಅಳಿದುಹೋದ ಈ ರೇಡಿಯೊಗಳ ಮಾಲೀಕರು ತಮ್ಮ ಪ್ರಿಯ ರೇಡಿಯೊಗಳನ್ನು ನೆನೆಯುತ್ತಾ ಹೇಳಿರಬಹುದಾದ ಮಾತಿನಂತೆ ಆ ಹಾಡು ಕಿವಿಗೆ ಬೀಳುತ್ತಿತ್ತು.

ಇದು ಬರೀ ರೇಡಿಯೊಗಳ ಸಂಗ್ರಹವಲ್ಲ. ಇಲ್ಲಿ ಒಂದೊಂದು ರೇಡಿಯೊ ಹಿಂದೆಯೂ ಅನೂಹ್ಯ ಎನಿಸುವ ಕಥೆಗಳಿವೆ. ಈ ಕಥೆಗಳೆಲ್ಲವೂ ಜೀವನಪ್ರೀತಿಯನ್ನು ದಾಟಿಸಬಲ್ಲವು. ಇಬ್ಬರು ಅಮರಪ್ರೇಮಿಗಳ ನಡುವೆ ಪ್ರೀತಿಯ ದ್ಯೋತಕವಾಗಿ ಹಾಡುತ್ತಿದ್ದ ರೇಡಿಯೊವೊಂದು, ಆ ಪ್ರೇಮಿಗಳಿಬ್ಬರೂ ಕಾಲವಾದರೂ ಇಂದಿಗೂ ತನ್ನ ಆಲಾಪವನ್ನು ನಿಲ್ಲಿಸಿಲ್ಲ. ಪ್ರೇಮಿ ರೇಡಿಯೊಗಾಗಿಯೇ ಮಾಡಿಟ್ಟಿದ್ದ ಶ್ವೇತವರ್ಣದ ಹೊದಿಕೆಯ ನವಿರೆಳೆಗಳಿಗೆ ತುಸು ತಾಕಿದರೂ ನೆನಪಿನ ಸುರುಳಿ ಬಿಚ್ಚಿಕೊಳ್ಳುತ್ತದೆ.

ಇದು ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ‘ಶಾರ್ಟ್ ವೇವ್ ರೇಡಿಯೊ ವಸ್ತುಸಂಗ್ರಹಾಲಯ’. ರೇಡಿಯೋನಾ? ಹಳೆಯ ಕಾಲದ್ದಾ? ಎಂದು ಮೂಗು ಮುರಿಯುವವರ ನಡುವೆಯೇ ಇದರ ರೂವಾರಿ ಉದಯ್ ಕಲ್ಬುರ್ಗಿ ಅವರು ತಾವು ಸಂಗ್ರಹಿಸಿದ ರೇಡಿಯೊಗಳನ್ನು ಜತನದಿಂದ ಕಾಪಿಟ್ಟಿದ್ದಾರೆ. ಕಳೆದ 45 ವರ್ಷಗಳಿಂದ ರೇಡಿಯೊ ಸಂಗ್ರಹ ಮತ್ತು ಹಾಳಾದ ರೇಡಿಯೊಗಳಿಗೆ ಮರುಜೀವ ನೀಡುವ ಕಾಯಕದಲ್ಲಿ ಅವರು ತೊಡಗಿದ್ದಾರೆ.

ಇನ್ನು, ರೇಡಿಯೊ ಕೇಳುತ್ತಲೇ ಇಹಲೋಕ ತ್ಯಜಿಸಿದ ವಯೋವೃದ್ಧರೊಬ್ಬರು ತುಂಬಾ ಆಸ್ಥೆಯಿಂದ ನೋಡಿಕೊಂಡಿದ್ದ ರೇಡಿಯೊ ಇಂದಿಗೂ ಇಲ್ಲಿ ಚಿತ್ರಗೀತೆಗಳನ್ನು ಗುನುಗುನಿಸುತ್ತದೆ. 90ರ ದಶಕದವರೆಗೆ ಎಲ್ಲರ ಬದುಕಿನಲ್ಲಿ ಮನೆಯ ಸದಸ್ಯನಂತಿದ್ದ ರೇಡಿಯೊ ಮತ್ತು ಅದರ ಪರಂಪರೆ ತಂತ್ರಜ್ಞಾನದ ಓಟದಲ್ಲಿ ಕಾಲದ ಮರೆಗೆ ಸರಿದಿರಬಹುದು. ಆದರೆ, ಆ ಕಾಲಕ್ಕೆ ವಿಶಿಷ್ಟವಾಗಿದ್ದ ಅಪರೂಪದ ರೇಡಿಯೊಗಳು ಈ ಸಂಗ್ರಹಾಲಯದಲ್ಲಿ ಇಂದಿಗೂ ಜೀವಂತವಾಗಿವೆ.



ಇಲ್ಲಿದೆ ‘ಸೀಕ್ರೆಟ್ ಕಾಂಗ್ರೆಸ್ ರೇಡಿಯೊ’

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರ ವಹಿಸಿದ್ದ ‘ಸೀಕ್ರೆಟ್ ಕಾಂಗ್ರೆಸ್ ರೇಡಿಯೊ’ ಕೂಡ ಈ ಮ್ಯೂಸಿಯಂನಲ್ಲಿದೆ. ಕಾಂಗ್ರೆಸ್ ರೇಡಿಯೊ ಒಂದು ಐತಿಹಾಸಿಕ ಮತ್ತು ರೋಚಕ ಅಧ್ಯಾಯ. 1942ರಲ್ಲಿ ಮಹಾತ್ಮ ಗಾಂಧಿ ‘ಕ್ವಿಟ್ ಇಂಡಿಯಾ’ ಚಳವಳಿ ಘೋಷಿಸಿದಾಗ ಬ್ರಿಟಿಷ್ ಸರ್ಕಾರ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿತ್ತು. ಆಗ ಉಷಾ ಮೆಹತಾ ಅವರು ಮುಂಬೈನಿಂದ ಈ ರಹಸ್ಯ ರೇಡಿಯೊ ಕೇಂದ್ರವನ್ನು ಸ್ಥಾಪಿಸಿದ್ದರು.

ಆಗಸ್ಟ್ 1942ರಲ್ಲಿ ಆರಂಭವಾದ ಈ ರೇಡಿಯೊ ‘ದಿಸ್ ಈಸ್ ದಿ ಕಾಂಗ್ರೆಸ್ ರೇಡಿಯೊ ಕಾಲಿಂಗ್ ಆನ್ 42.34 ಮೀಟರ್ಸ್ ಫ್ರಮ್ ಸಮ್‌ವೇರ್ ಇನ್ ಇಂಡಿಯಾ’ ಎಂಬ ಘೋಷಣೆಯೊಂದಿಗೆ ಪ್ರಸಾರವಾಗುತ್ತಿತ್ತು. ಮುಂಬೈನ ಬಹುಎತ್ತರದ ಕಟ್ಟಡವೊಂದರ ಮೇಲಿಂದ ಇದರ ಪ್ರಸಾರ ನಡೆಯುತ್ತಿತ್ತು. ಗಾಂಧೀಜಿ, ನೆಹರೂ ಅವರ ಭಾಷಣಗಳನ್ನು ಜನರಿಗೆ ತಲುಪಿಸಲಾಗುತ್ತಿತ್ತು. ದೇಶಭಕ್ತಿಯನ್ನು ಬಿತ್ತುವುದರಲ್ಲಿ, ದೇಶದ ಜನರನ್ನು ಒಂದುಗೂಡಿಸಿ ಏಕತೆಯ ಭಾವನೆ ಮೂಡಿಸುವಲ್ಲಿ ರೇಡಿಯೊ ಅಗ್ರಗಣ್ಯ ಪಾತ್ರ ವಹಿಸಿತ್ತು.

ನಾರ್ವೆ, ನೆದರ್ಲೆಂಡ್, ಸ್ವಿಟ್ಜರ್ಲೆಂಡ್, ಇಂಗ್ಲೆಂಡ್, ಜರ್ಮನಿ ಸೇರಿದಂತೆ ಹಲವು ದೇಶಗಳಲ್ಲಿ ವಿವಿಧ ಕಾಲಘಟ್ಟಗಳಲ್ಲಿ ತಯಾರಾದ ರೇಡಿಯೊಗಳು ಇಲ್ಲಿ ಜಾಗ ಪಡೆದಿವೆ. 1928ರ ಕಾಲದ ದೊಡ್ಡ ಅಲ್ಮೇರಾ ಮಾದರಿಯ ರೇಡಿಯೊಗಳಿಂದ ಹಿಡಿದು ಗ್ರಾಮಾಫೋನ್, ರೇಡಿಯೊಫೋನ್, ವಾಲ್ವ್ ರೇಡಿಯೊ ಮತ್ತು ಟ್ರಾನ್ಸಿಸ್ಟರ್‌ಗಳವರೆಗೆ ಕಾಲದ ಪಯಣವನ್ನೇ ಹೇಳುವ ಸಂಗ್ರಹ ಇಲ್ಲಿದೆ.

ಸ್ವಾತಂತ್ರ್ಯ ಬರುವುದಕ್ಕೆ ಮುಂಚೆ ಇಂಗ್ಲೆಂಡ್‌ನಲ್ಲಿ ತಯಾರಾಗುತ್ತಿದ್ದ ರೇಡಿಯೊಗಳೇ ಬಹುತೇಕ ಇಲ್ಲಿವೆ. ರೇಡಿಯೊದ ಗಾತ್ರದಿಂದ ಶ್ರೀಮಂತಿಕೆಯನ್ನು ಅಳೆಯುವ ಕಾಲವೊಂದಿತ್ತು. ಹಾಗಾಗಿ ರೆಕಾರ್ಡರ್ ಇರುವ ರೇಡಿಯೊ ಗ್ರಾಮ್‌ಗಳನ್ನೂ ಇಲ್ಲಿ ನೋಡಬಹುದು. ಆಗೆಲ್ಲ ಇದ್ದಿದ್ದು ಮಧ್ಯಮ ಕಂಪನಾಂಕ (ಮೀಡಿಯಂ ವೇವ್) ಮತ್ತು ಸಣ್ಣ ಕಂಪನಾಂಕ (ಶಾರ್ಟ್‌ವೇವ್). 2000ರಲ್ಲಿ ಎಫ್‌ಎಂ ಬಂದ ಕಾರಣ ಈ ಸಂಗ್ರಹದಲ್ಲಿರುವ ರೇಡಿಯೊಗಳಲ್ಲಿ ಎಫ್‌ಎಂ ಸೌಲಭ್ಯ ಇರುವುದಿಲ್ಲ.

‘ಚಿಕ್ಕಂದಿನಿಂದಲೂ ರೇಡಿಯೊ ಕೇಳುವುದೆಂದರೆ ಎಲ್ಲಿಲ್ಲದ ಆಸಕ್ತಿ. ಅಲ್ಲಿ ಕುಳಿತು ಯಾರು ಮಾತನಾಡುತ್ತಾರೆ, ಯಾರು ಹಾಡುತ್ತಾರೆ ಎನ್ನುವ ಕುತೂಹಲವಂತೂ ಇದ್ದೇ ಇತ್ತು. ಮನೆಯಲ್ಲಿ ರೇಡಿಯೊ ಇರಲಿಲ್ಲ. ಹಾಗಾಗಿ ಪಕ್ಕದ ಮನೆಗೆ ಹೋಗಿ ರೇಡಿಯೊ ಕೇಳುತ್ತಿದ್ದೆ. ಅದಕ್ಕಾಗಿ ಪಕ್ಕದ ಮನೆಯವರಿಂದ ಬಾಸುಂಡೆ ಬರುವ ಹಾಗೆ ಹೊಡೆಸಿಕೊಂಡಿದ್ದೇನೆ. ಆಗಲೇ ಕನಿಷ್ಠ ನೂರು ರೇಡಿಯೊಗಳನ್ನು ಇಟ್ಟುಕೊಳ್ಳಬೇಕು ಎಂದು ಪಣತೊಟ್ಟಿದ್ದೆ. ಆದರೆ, ಈಗ 260ಕ್ಕೂ ಹೆಚ್ಚು ಅಪರೂಪದ ರೇಡಿಯೊಗಳು ನನ್ನ ಬಳಿ ಇವೆ’ ಎಂದು ತಮ್ಮ ಸಂಗ್ರಹಾಲಯ ರೂಪುಗೊಂಡ ಬಗೆಯನ್ನು ವಿವರಿಸುತ್ತಾರೆ ಉದಯ್ ಕಲ್ಬುರ್ಗಿ.

‘ರೇಡಿಯೊದ ಸಿಗ್ನೇಚರ್ ಟ್ಯೂನ್ ಕೇಳಿಸಿಕೊಂಡೇ ನಮ್ಮ ದಿನಗಳು ಬೆಳಕು ಕಂಡಿವೆ. ಗುರುವೊಬ್ಬರು ಸಿಕ್ಕಿ “ಕ್ರಿಸ್ಟಲ್” ರೇಡಿಯೊ ಸಿದ್ಧಪಡಿಸುವುದನ್ನು ಕಲಿತೆ. ವಂದೇಮಾತರಂ, ದಿನದ ಪ್ರಮುಖ ಘಟನೆಗಳು, ರೈತರಿಗೆ ಸಲಹೆ, ಚಿಂತನ, ಆಕಾಶವಾಣಿಯ ನಾಟಕಗಳು... ರೇಡಿಯೊ ಒಂದು ವ್ಯಕ್ತಿತ್ವವನ್ನೇ ಕಟ್ಟಿಕೊಡುತ್ತಿತ್ತು. ಧಾರವಾಡ ಆಕಾಶವಾಣಿ ನನ್ನ ಬದುಕನ್ನು ತೀಡಿದೆ. ನಾನು ಎಂಟನೇ ತರಗತಿಯಲ್ಲಿದ್ದಾಗಿನಿಂದ ರೇಡಿಯೊ ಸಂಗ್ರಹಿಸುವ ಹುಚ್ಚು ಶುರುವಾಯಿತು. ಕೆಲವು ರೇಡಿಯೊಗಳನ್ನು ನಾನು ಹುಡುಕಿಕೊಂಡು ಹೋದರೆ, ಕೆಲವು ಅನಿರೀಕ್ಷಿತವಾಗಿ ನನ್ನ ಮಡಿಲಿಗೆ ಬಿದ್ದಿವೆ. ನನಗೂ ರೇಡಿಯೊಗೂ ಇರುವ ನಂಟನ್ನು ವಿವರಿಸುವುದು ಕಷ್ಟ’ ಎನ್ನುತ್ತಾರೆ ಅವರು.

ಧಾರವಾಡದ ಮನೆಯೊಂದರ ಕಾಂಪೌಂಡ್ ಮೇಲೆ ರದ್ದಿಗೆ ಹಾಕಲು ಇಟ್ಟಿದ್ದ ರೇಡಿಯೊವೊಂದನ್ನು ತ್ಯಾಜ್ಯ ಸಂಗ್ರಹಿಸುವವರು ತೆಗೆದುಕೊಂಡು ಹೋಗುವ ಮುನ್ನವೇ ಉದಯ್ ಕಲ್ಬುರ್ಗಿ ಗಮನಿಸಿದ್ದರು. ರದ್ದಿ ಸೇರಬೇಕಿದ್ದ ಆ ಅಪರೂಪದ ರೇಡಿಯೊ ಹೀಗೆ ಅನಿರೀಕ್ಷಿತವಾಗಿ ಅವರ ಪಾಲಾಯಿತು. 1946–47ರ ಅವಧಿಯಲ್ಲಿ ಬ್ರಿಟಿಷ್ ಅಧಿಕಾರಿಗಳು ಬೇಸಿಗೆಯ ಸಮಯದಲ್ಲಿ ಊಟಿಗೆ ಬರುತ್ತಿದ್ದರು. ಆಗ ಅವರು ‘ಬಿಬಿಸಿ ನ್ಯೂಸ್’ ಕೇಳಲು ತಮ್ಮ ಜತೆ ರೇಡಿಯೊಗಳನ್ನು ತರುತ್ತಿದ್ದರು. ಬೇಸಿಗೆ ಮುಗಿದ ಬಳಿಕ ಅವನ್ನು ಬಿಟ್ಟು ಇಂಗ್ಲೆಂಡ್‌ಗೆ ಹಿಂದಿರುಗುತ್ತಿದ್ದರು. ಹೀಗೆ ಅವರ ಜತೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮನೆಗಳಲ್ಲಿ ಉಳಿದಿದ್ದ ಅಪರೂಪದ ರೇಡಿಯೊಗಳೂ ಉದಯ್ ಅವರ ಸಂಗ್ರಹ ಸೇರಿವೆ.

‘1924ರಿಂದ 1967ರವರೆಗೆ ವಾಲ್ವ್ ರೇಡಿಯೊಗಳಿದ್ದವು. 1967ರ ನಂತರ ಟ್ರಾನ್ಸಿಸ್ಟರ್ ರೇಡಿಯೊಗಳು ಬಂದವು. 1984ರಲ್ಲಿ ಟಿ.ವಿ. ಬರುವವರೆಗೂ ಅದು ರೇಡಿಯೊ ಜಮಾನ ಆಗಿತ್ತು’ ಎಂದು ಹೇಳುತ್ತಾ 1963ರಲ್ಲಿ ಶಿವಮೊಗ್ಗದಲ್ಲಿ ₹350ಕ್ಕೆ ಖರೀದಿಸಿದ್ದ ದೊಡ್ಡ ಗಾತ್ರದ ರೇಡಿಯೊವೊಂದನ್ನು ತೋರಿಸುತ್ತಾರೆ. ‘ಆ ದುಡ್ಡಿಗೆ ಆಗಿನ ಕಾಲದಲ್ಲಿ 30x40 ಅಳತೆಯ ನಿವೇಶನ ಬರುತ್ತಿತ್ತು. ಆದರೆ, ರೇಡಿಯೊದ ಬಗ್ಗೆ ಜನರಿಗಿದ್ದ ಪ್ರೀತಿ ಅಂಥದ್ದು’ ಎಂದು ನೆನಪಿಸಿಕೊಳ್ಳುತ್ತಾರೆ.

ರೇಡಿಯೊ ಮಾತ್ರವಲ್ಲ, ಡೆಕ್ಕಾ ಕಂಪನಿಯ 1903ರ ಗ್ರಾಮಾಫೋನ್ ಸೇರಿದಂತೆ ಅಪರೂಪದ ಸಂಗ್ರಹವೂ ಇಲ್ಲಿದೆ. ಸ್ಪ್ರಿಂಗ್ ಮೆಕಾನಿಸಂನಿಂದ ಕೆಲಸ ಮಾಡುವ ಸಾಧನಗಳನ್ನೂ ನೋಡಬಹುದು. ರೇಡಿಯೊ ಪ್ರೇಮದಿಂದಾಗಿ ತಿರುವಾಂಕೂರು ಮಹಾರಾಜ ಪದ್ಮನಾಭ ವರ್ಮಾ ಅವರು ಆಗಾಗ್ಗೆ ಈ ಮ್ಯೂಸಿಯಂಗೆ ಭೇಟಿ ನೀಡುತ್ತಿದ್ದರು.

ಕನ್ನಡತಿಯ ರಾಷ್ಟ್ರಗೀತೆ...

ನಮ್ಮ ಕನ್ನಡದವರೇ ಆದ ಅಶ್ವತ್ಥಮ್ಮ ಅವರು 2 ನಿಮಿಷ 54 ಸೆಕೆಂಡುಗಳ ಕಾಲ ಹಾಡಿರುವ ರಾಷ್ಟ್ರ ಗೀತೆಯ ಅಪರೂಪದ ರೆಕಾರ್ಡ್ ಕೂಡ ಇವರ ಸಂಗ್ರಹದಲ್ಲಿದೆ.

ಮ್ಯೂಸಿಯಂನಿಂದ ಹೊರಬರುವಾಗ ಮತ್ತೆ ಅದೇ ಹಾಡು ಕೇಳಿಬರುತ್ತಿತ್ತು. ‘ಎಲ್ಲೇ ಇರು... ಹೇಗೆ ಇರು..., ಎಂದೆಂದೂ ಮನದಲ್ಲಿ ನೀ ತುಂಬಿರು...’. ಕಾಲದ ಹೊಡೆತಕ್ಕೆ ಸಾವಿರಾರು ಮನೆಗಳಿಂದ ಕಣ್ಮರೆಯಾದ ರೇಡಿಯೊಗಳು ಇಲ್ಲಿ ಮಾತ್ರ ಇನ್ನೂ ಹಾಡುಗಳನ್ನು ಗುನುಗುತ್ತಿವೆ.


ಹೀಗಿದೆ ನೋಡಿ ರೇಡಿಯೊ ಲೋಕ

ಸೋಲಿಗರ ಬದುಕು ಬದಲಿಸಿದ ಬ್ಲ್ಯಾಕ್ ಬಾಜಾ


ಕಾಫಿತೋಟದ ನೋಟ

• ಸ್ವೀಕೃತಿ ಕೆ.

ಬಿಳಿಗಿರಿರಂಗನ ಬೆಟ್ಟಗಳ ಸೋಲಿಗರ ಹಾಡಿಗಳಲ್ಲಿ ಹೊಸ ಚಾವಣಿ, ಹೊಸ ಬೈಕ್‌ಗಳು ಮತ್ತು ಹೊಸ ಕನಸುಗಳು ಕಾಣಿಸುತ್ತಿವೆ. ಈ ಬದಲಾವಣೆಯ ಹಿಂದೆ ಕಾಫಿಯ ಸುಗಂಧದೊಂದಿಗೆ ನ್ಯಾಯಯುತ ಮಾರುಕಟ್ಟೆ ಮತ್ತು ಜೀವವೈವಿಧ್ಯ ಸಂರಕ್ಷಣೆಯ ಕಥೆ ಹೇಳುವ ‘ಬ್ಲ್ಯಾಕ್ ಬಾಜಾ’ ಇದೆ.

ಒಂದು ಕಾಲದಲ್ಲಿ ಮಳೆ ಬಂದರೆ ನೀರು ಸೋರಿಕೆಯಾಗುತ್ತಿದ್ದ ಮನೆಗಳು ಈಗ ಹೊಸ ಚಾವಣಿಗಳನ್ನು ಹೊದಿಸಿಕೊಂಡಿವೆ. ಅಂಗಡಿಗಳ ಮುಂಭಾಗಗಳು ಬಣ್ಣ ಪಡೆದುಕೊಂಡಿವೆ. ಹಾಡಿಗಳ ದಾರಿಗಳಲ್ಲಿ ಹೊಸ ಬೈಕ್‌ಗಳು ಓಡಾಡುತ್ತಿವೆ. ಕೈಯಲ್ಲಿ ಸ್ಮಾರ್ಟ್‌ಫೋನ್‌ಗಳು ಮಿನುಗುತ್ತಿವೆ. ಬಿಳಿಗಿರಿರಂಗನ ಬೆಟ್ಟಗಳ ಸೋಲಿಗರ ಹಾಡಿಗಳಲ್ಲಿ ಕಾಣುತ್ತಿರುವ ಈ ಬದಲಾವಣೆಯ ಹಿಂದೆ ಕಾಫಿಯ ಸುಗಂಧ ಬೆರೆತ ಒಂದು ತಣ್ಣನೆಯ ಕ್ರಾಂತಿಯಿದೆ. ಆ ಕ್ರಾಂತಿಯ ಹೆಸರೇ ‘ಬ್ಲ್ಯಾಕ್ ಬಾಜಾ’.

ಸುಮಾರು ಹತ್ತು ವರ್ಷಗಳ ಹಿಂದೆ ಮಾನವ ಭೂಗೋಳಶಾಸ್ತ್ರಜ್ಞೆ ಅರ್ಷಿಯಾ ಬೋಸ್ ಬಿಆರ್‌ಟಿ ಬೆಟ್ಟಗಳಿಗೆ ಬಂದಾಗ ಇಲ್ಲಿ ಕಂಡದ್ದು ಕೇವಲ ಕಾಫಿ ತೋಟಗಳಲ್ಲ. ಕಾಡಿನೊಂದಿಗೆ ಬದುಕು ಬೆಸೆದುಕೊಂಡಿದ್ದ ಸಮುದಾಯ, ಮಾರುಕಟ್ಟೆಯಿಂದ ದೂರ ಉಳಿದಿದ್ದ ರೈತರು ಮತ್ತು ಶ್ರಮಕ್ಕೆ ತಕ್ಕ ಬೆಲೆ ಸಿಗದ ಬದುಕಿನ ಕಥೆಗಳು ಅವರ ಗಮನ ಸೆಳೆದವು. ಆರಂಭದಲ್ಲಿ ಕೇವಲ ಹತ್ತು ರೈತರಿಂದ ಕಾಫಿ ಖರೀದಿಸುವ ಪ್ರಯತ್ನ ಇಂದು ನೀಲಗಿರಿ, ಪಳನಿ ಬೆಟ್ಟಗಳವರೆಗೂ ವಿಸ್ತರಿಸಿಕೊಂಡು ಸುಮಾರು 650ಕ್ಕೂ ಹೆಚ್ಚು ಬೆಳೆಗಾರರನ್ನು ಒಳಗೊಂಡ ಜಾಲವಾಗಿ ಬೆಳೆದಿದೆ.

ಆದರೆ ಈ ಕಥೆ ಕೇವಲ ವ್ಯಾಪಾರದ ಕಥೆಯಲ್ಲ; ಇದು ಬದುಕಿನ ಗುಣಮಟ್ಟ, ಸ್ವಾಭಿಮಾನ ಮತ್ತು ಜೀವವೈವಿಧ್ಯವನ್ನು ಒಂದೇ ಹಾದಿಯಲ್ಲಿ ಕೊಂಡೊಯ್ದ ಕಥೆ.

ಬಿಳಿಗಿರಿರಂಗನ ಬೆಟ್ಟಗಳ ಹಲವು ಕುಟುಂಬಗಳು ರಾಗಿ, ಜೋಳದಂತಹ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದವು. ಆದರೆ ಕಾಡುಹಂದಿ, ಆನೆಗಳ ಹಾವಳಿ ದಿನೇದಿನೇ ಹೆಚ್ಚಾಗತೊಡಗಿತು. ‘ನಾವು ಬೆಳೆದ ಬೆಳೆಗಳನ್ನು ಕಾಡುಪ್ರಾಣಿಗಳು ನಾಶ ಮಾಡುತ್ತಿದ್ದವು. ಸುಮಾರು ಮೂವತ್ತು ವರ್ಷಗಳ ಹಿಂದೆ ಕಾಫಿ ಮಂಡಳಿ ಕೆಲವರಿಗೆ ಕಾಫಿ ಬೀಜ ನೀಡಿತು. ಅದು ಉತ್ತಮ ಆದಾಯ ತಂದಾಗ ನಾವು ಕಾಫಿಯತ್ತ ತಿರುಗಿದೆವು’ ಎಂದು ಸೋಲಿಗ ಸಮುದಾಯದ ಬೆಳೆಗಾರ ಕೇತೇಗೌಡ ನೆನಪಿಸಿಕೊಳ್ಳುತ್ತಾರೆ.

ಆದರೆ ಕಾಫಿ ಬೆಳೆದರೂ ಸಮಸ್ಯೆ ಮುಗಿದಿರಲಿಲ್ಲ. ರೈತರು ಮಾರುಕಟ್ಟೆಗೆ ನೇರವಾಗಿ ತಲುಪಲಾರದೇ ಮಧ್ಯವರ್ತಿಗಳನ್ನೇ ನೆಚ್ಚಿಕೊಂಡಿದ್ದರು.

‘ಮಾರುಕಟ್ಟೆಯಲ್ಲಿ ಕೆ.ಜಿಗೆ ನೂರು ರೂಪಾಯಿ ದರ ಇದ್ದರೂ ನಮಗೆ ಐವತ್ತು–ಅರವತ್ತು ರೂಪಾಯಿ ಮಾತ್ರ ಸಿಗುತ್ತಿತ್ತು. ನಮ್ಮ ಪರಿಶ್ರಮಕ್ಕೆ ಬೆಲೆ ಇಲ್ಲದಂತಾಗಿತ್ತು’ ಎಂದು ಸಣ್ಣರಂಗೇಗೌಡ ಬೇಸರ ವ್ಯಕ್ತಪಡಿಸುತ್ತಾರೆ.

ಅದೇ ಸಮಯದಲ್ಲಿ ಅರ್ಷಿಯಾ ಮತ್ತು ಅವರ ತಂಡ ಒಂದು ವಿಭಿನ್ನ ಮಾದರಿಯನ್ನು ಪರಿಚಯಿಸಿತು. ಮಾರುಕಟ್ಟೆ ದರಕ್ಕಿಂತ ಹೆಚ್ಚು ಹಣ ನೀಡಿ, ತೋಟಕ್ಕೇ ಬಂದು ನೇರ ಖರೀದಿ ಆರಂಭಿಸಿತು. ತೂಕ ಮಾಡುವ ಪ್ರಕ್ರಿಯೆಯನ್ನೂ ಪಾರದರ್ಶಕಗೊಳಿಸಿತು. ‘ನಾವು ಎಲ್ಲ ರೈತರಿಂದ ಖರೀದಿಸದೇ ಇರಬಹುದು. ಆದರೆ ಈಗ ಅವರು ನ್ಯಾಯಯುತ ದರ ಕೇಳುವ ಧೈರ್ಯ ಪಡೆದಿದ್ದಾರೆ’ ಎಂದು ಅರ್ಷಿಯಾ ಹೇಳುತ್ತಾರೆ.

ಬ್ಲ್ಯಾಕ್ ಬಾಜಾದ ಪ್ರಮುಖ ಕೊಡುಗೆ ಕೇವಲ ಹೆಚ್ಚು ದರ ಕೊಡುವುದಲ್ಲ; ಕಾಫಿಯ ಮೌಲ್ಯವನ್ನು ರೈತರಿಗೆ ಅರ್ಥಮಾಡಿಸಿಕೊಟ್ಟದ್ದು.

‘ಕಾಫಿಯನ್ನು ಹೇಗೆ ಆಯ್ಕೆ ಮಾಡಬೇಕು, ತೊಳೆಯಬೇಕು, ಒಣಗಿಸಬೇಕು ಎಂಬುದನ್ನು ನಾವು ಮೊದಲ ಬಾರಿಗೆ ಕಲಿತೆವು. ತಿಳಿವಳಿಕೆಯ ಕೊರತೆಯಿಂದಲೇ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದೇವೆ ಎಂಬುದು ಆಗ ತಿಳಿಯಿತು’ ಎಂದು ಕೊಳ್ಳೇಗೌಡ ಹೇಳುತ್ತಾರೆ.

ಇದೀಗ ಹಲವರು ಕೊಯ್ಲಿನ ನಂತರದ ಸಂಸ್ಕರಣೆಯಲ್ಲಿಯೂ ಪರಿಣತಿ ಗಳಿಸಿದ್ದಾರೆ. ‘ಹನಿ ಕಾಫಿ’ ಅಥವಾ ‘ಜೇನು ಕಾಫಿ’ಯಂತಹ ವಿಶೇಷ ಸಂಸ್ಕರಣೆ ವಿಧಾನಗಳನ್ನು ಬಳಸಿ ಹೆಚ್ಚು ಬೆಲೆ ಪಡೆಯುತ್ತಿದ್ದಾರೆ. ಸಮುದಾಯ ಪಲ್ಪಿಂಗ್ ಘಟಕಗಳ ಮೂಲಕ ರೈತರು ತಮ್ಮ ಕಾಫಿಯನ್ನು ತಾವೇ ಸಂಸ್ಕರಿಸುವ ಅವಕಾಶ ಪಡೆದಿದ್ದಾರೆ. ಪರಿಣಾಮವಾಗಿ ಕಾಫಿ ಬೀಜದ ಮೌಲ್ಯ ಹೆಚ್ಚಿದ್ದು, ಆದಾಯವೂ ಏರಿದೆ.

ಈ ಬದಲಾವಣೆಯ ಪರಿಣಾಮ ಹಾಡಿಗಳಲ್ಲೇ ಸ್ಪಷ್ಟವಾಗಿ ಗೋಚರಿಸುತ್ತಿದೆ. ಮನೆಗಳು ನವೀಕರಣಗೊಳ್ಳುತ್ತಿವೆ. ಕೆಲ ಕುಟುಂಬಗಳು ಸಾಲಮುಕ್ತವಾಗುತ್ತಿವೆ. ಮಕ್ಕಳ ವಿದ್ಯಾಭ್ಯಾಸಕ್ಕೂ ಹೆಚ್ಚಿನ ಅವಕಾಶಗಳು ಸಿಗುತ್ತಿವೆ.

ಕಾಡು ಉಳಿಸುವ ಕಾಫಿ

ಸಾಮಾನ್ಯವಾಗಿ ಕಾಫಿ ಕೃಷಿ ಅರಣ್ಯನಾಶ, ರಾಸಾಯನಿಕ ಬಳಕೆ ಮತ್ತು ಜೀವವೈವಿಧ್ಯ ಹಾನಿಯೊಂದಿಗೆ ಸಂಬಂಧ ಹೊಂದಿದೆ. ಆದರೆ ಬ್ಲ್ಯಾಕ್ ಬಾಜಾ ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗಲು ಪ್ರಯತ್ನಿಸಿದೆ.


ಅರ್ಷಿಯಾ ಬೋಸ್

‘ನಮ್ಮ ಪಾಲುದಾರ ರೈತರು ರಾಸಾಯನಿಕ ಗೊಬ್ಬರ ಬಳಸುವುದಿಲ್ಲ. ತೋಟಗಳಲ್ಲಿ ಸ್ಥಳೀಯ ಮರಗಳನ್ನು ಉಳಿಸಿಕೊಳ್ಳಲು ಆದ್ಯತೆ ನೀಡುತ್ತದೆ’ ಎಂದು ಅರ್ಷಿಯಾ ವಿವರಿಸುತ್ತಾರೆ.

ಅವರ ಪಿಎಚ್‌ಡಿ ಸಂಶೋಧನೆಯೂ ಇದೇ ಪ್ರಶ್ನೆಯ ಸುತ್ತ ತಿರುಗುತ್ತಿತ್ತು– ಜೀವವೈವಿಧ್ಯ ಸಂರಕ್ಷಣೆಗೆ ಮಾರುಕಟ್ಟೆ ಪ್ರೋತ್ಸಾಹ ಹೇಗೆ ನೆರವಾಗಬಹುದು? ‘ಸಂರಕ್ಷಣೆ ಎಂದರೆ ಕೇವಲ ಹುಲಿ ಉಳಿಸುವುದಲ್ಲ. ಜೇನುನೊಣ, ಗೆದ್ದಲು, ಎರೆಹುಳುಗಳೂ ಅಷ್ಟೇ ಮುಖ್ಯ’ ಎಂದು ಅವರು ಹೇಳುತ್ತಾರೆ.

ಅದಕ್ಕಾಗಿ ಬ್ಲ್ಯಾಕ್ ಬಾಜಾದ ಕಾಫಿ ವಿಧಗಳಿಗೆ ಅಳಿವಿನಂಚಿನ ಜೀವಿಗಳ ಹೆಸರಿಡಲಾಗಿದೆ. ಟೈಗರ್ ಬೀಟಲ್, ಲೋರಿಸ್, ಗ್ಯಾಲಕ್ಸಿ ಫ್ರಾಗ್ ಎಂಬ ಹೆಸರುಗಳು ಗ್ರಾಹಕರಿಗೆ ಕಾಫಿಯೊಂದಿಗೆ ಪರಿಸರದ ಕಥೆಯನ್ನೂ ಹೇಳುತ್ತವೆ.

ಕಾಫಿ ಜಗತ್ತಿನ ಒಂದು ವಿಶೇಷ ಸವಾಲು ಅದರ ರುಚಿ ಮತ್ತು ಸುವಾಸನೆಯ ಭಾಷೆ. ‘ಯುಜು ಅಥವಾ ರೋಸೆಲ್ಲೆ ಎಂಬ ವಿದೇಶಿ ಪದಗಳನ್ನು ಗ್ರಾಮೀಣ ರೈತರಿಗೆ ಅರ್ಥ ಮಾಡಿಸುವುದು ಸುಲಭವಿರಲಿಲ್ಲ. ನಂತರ ನಾವು ಹುಣಸೆಹಣ್ಣಿನ ಸುವಾಸನೆ, ಬೆಲ್ಲದ ಸಿಹಿ ಎಂಬ ಸ್ಥಳೀಯ ಹೋಲಿಕೆಗಳನ್ನು ಬಳಸಲು ಆರಂಭಿಸಿದೆವು’ ಎಂದು ತಂಡದ ಸದಸ್ಯ ಅಸ್ವದ್ ಅಹ್ಮದ್ ಹೇಳುತ್ತಾರೆ. ಇದು ಕೇವಲ ಭಾಷಾಂತರವಲ್ಲ; ಜಾಗತಿಕ ಕಾಫಿ ಸಂಸ್ಕೃತಿಯನ್ನು ಸ್ಥಳೀಯ ಅನುಭವದೊಂದಿಗೆ ಜೋಡಿಸುವ ಪ್ರಯತ್ನ.

ಹೊರಗಿನಿಂದ ಬಂದ ಹುಡುಗಿಯ ಹಟ

ಬೇರೆ ರಾಜ್ಯದಿಂದ ಬಂದ ಯುವತಿಯೊಬ್ಬಳು, ಅದೂ ಪುರುಷ ಪ್ರಧಾನ ಕಾಫಿ ವ್ಯಾಪಾರ ಕ್ಷೇತ್ರದಲ್ಲಿ ತನ್ನ ಸ್ಥಾನ ಕಂಡುಕೊಳ್ಳುವುದು ಸುಲಭದ ವಿಷಯವಾಗಿರಲಿಲ್ಲ. ಆರಂಭದಲ್ಲಿ ವ್ಯಾಪಾರಿಗಳ ವಿರೋಧ, ಬೆದರಿಕೆಗಳನ್ನೂ ಎದುರಿಸಬೇಕಾಯಿತು. ಆದರೆ ಅರ್ಷಿಯಾ ಹಿಂಜರಿಯಲಿಲ್ಲ. ಸಮುದಾಯದೊಂದಿಗೆ ನೇರವಾಗಿ ಮಾತನಾಡಲು ಕನ್ನಡ ಕಲಿತರು. ಹಾಡಿಗಳಲ್ಲಿ ಕಾಲ ಕಳೆಯುತ್ತ ವಿಶ್ವಾಸ ಗಳಿಸಿದರು. ‘ಅರ್ಷಿಯಾ ಸಮುದಾಯದೊಂದಿಗೆ ಕನ್ನಡದಲ್ಲಿ ಮಾತನಾಡುವುದನ್ನು ಕೇಳಿದಾಗ ನನಗೆ ಆಶ್ಚರ್ಯವಾಯಿತು’ ಎಂದು ಅವರ ಸಹೋದ್ಯೋಗಿ ರಾಧಾ ರಂಗರಾಜನ್ ಹೇಳುತ್ತಾರೆ.

ಇಂದು ‘ಬ್ಲ್ಯಾಕ್ ಬಾಜಾ’ ಕೇವಲ ಕಾಫಿ ಬ್ರ್ಯಾಂಡ್ ಅಲ್ಲ; ಅದು ಸಮುದಾಯ, ಜೀವವೈವಿಧ್ಯ ಮತ್ತು ನ್ಯಾಯಯುತ ಮಾರುಕಟ್ಟೆಯ ನಡುವಿನ ಸೇತುವೆಯಾಗಿದೆ.

ಬಿಳಿಗಿರಿರಂಗನ ಬೆಟ್ಟಗಳ ಹಾಡಿಗಳಲ್ಲಿ ಕೇಳಿಬರುವ ಹೊಸ ಬೈಕ್‌ಗಳ ಸದ್ದು, ಹೊಸ ಮನೆಯ ಚಾವಣಿಗಳ ಮೆರುಗು ಮತ್ತು ಕಾಫಿ ಕಾಳಿನ ಸುಗಂಧ ಇವೆಲ್ಲವೂ ಕಾಡಿನೊಳಗೂ ಅಭಿವೃದ್ಧಿಗೆ ಮತ್ತೊಂದು ದಾರಿ ತೆರೆದಿವೆ.

ಅನುವಾದ: ಕೀರ್ತಿಕುಮಾರಿ ಎಂ.


ಬ್ಲ್ಯಾಕ್ ಬಾಜಾ ಕಾಫಿ

ಮುನ್ನೋಟ 31-05-2026 ರಿಂದ 06-06-2026

ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಮಾದಾಪುರ
ಜ್ಯೋತಿಷ್ಯ ವಿಶಾರದ, ಸಂಪರ್ಕಕ್ಕೆ: 8197304680

ಈ ಭವಿಷ್ಯ ರಾಶಿಯನ್ನು ಅವಲಂಬಿಸಿದೆ

ಮೇಷ — ಅಶ್ವಿನಿ, ಭರಣಿ, ಕೃತ್ತಿಕಾ 1
ನಿಮ್ಮ ಮನಸ್ಸಿನಲ್ಲಿ ವಿಚಿತ್ರ ರೀತಿಯ ಕೋಪವಿರುತ್ತದೆ. ಆದಾಯವು ಸ್ವಲ್ಪ ಉತ್ತಮವಾಗಿರುತ್ತದೆ. ನಿಮ್ಮ ಮತ್ತು ಬಂಧುಗಳ ನಡುವೆ ಜಿಜ್ಞಾಸೆ ಬೆಳೆಯುತ್ತದೆ. ಆಸ್ತಿ ಮಾರಾಟಗಾರರಿಗೆ ನಿರೀಕ್ಷಿತ ಲಾಭವಿರುವುದಿಲ್ಲ. ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಹೆಚ್ಚು ಕಷ್ಟಪಡಬೇಕು. ಸಂಗಾತಿಯ ಪ್ರಭಾವ ನಿಮ್ಮ ಮೇಲೆ ಹೆಚ್ಚು ಇರುತ್ತದೆ.

ವೃಷಭ — ಕೃತ್ತಿಕಾ 2,3,4 ರೋಹಿಣಿ, ಮೃಗಶಿರಾ 1,2
ಸ್ವಂತ ಗೌರವಕ್ಕೆ ಹೆಚ್ಚಿನ ಆದ್ಯತೆ ಕೊಡುವಿರಿ. ಆದಾಯವು ನಿಮ್ಮ ಅಗತ್ಯವನ್ನು ಮೀರಿ ಇರುತ್ತದೆ. ಕೃಷಿಭೂಮಿ ಖರೀದಿ ಯೋಗವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಕೆಲವರಿಗೆ ಮೂತ್ರ ಸಂಬಂಧಿ ದೋಷಗಳು ಕಾಣಿಸಬಹುದು. ಪ್ರೀತಿ,ಪ್ರೇಮದಲ್ಲಿ ಇರುವವರಿಗೆ ಯಶಸ್ಸು ದೊರೆಯುತ್ತದೆ. ಈಗ ಯಾವುದೋ ಹೂಡಿಕೆಯಿಂದ ಅನಿರೀಕ್ಷಿತ ಲಾಭ ಬರುವ ಸಾಧ್ಯತೆ ಇದೆ.

ಮಿಥುನ — ಮೃಗಶಿರಾ 3,4 ಆರಿದ್ರಾ, ಪುನರ್ವಸು 1,2,3
ನಿಮ್ಮ ವ್ಯಕ್ತಿತ್ವದ ಚಹರೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ಪಡುವಿರಿ. ಆದಾಯ ಕಡಿಮೆ ಇರುತ್ತದೆ. ನಿಮ್ಮ ಧಾರ್ಮಿಕ ಕೆಲಸಗಳಿಗೆ ಬಂಧುಗಳ ಬೆಂಬಲ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವನ್ನು ಪಡೆಯುವ ಯೋಗವಿದೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಅವಿವಾಹಿತರಿಗೆ ವಿವಾಹ ಸಂಬಂಧಗಳು ಕೂಡಿಬರುತ್ತವೆ. ಕೃಷಿಯಿಂದ ಹೆಚ್ಚು ಲಾಭವನ್ನು ನಿರೀಕ್ಷೆ ಮಾಡಬಹುದು.

ಕಟಕ — ಪುನರ್ವಸು 4 ಪುಷ್ಯ, ಆಶ್ಲೇಷ
ಆನಂದ ಹೆಚ್ಚಿರುತ್ತದೆ. ಆದಾಯವು ಕಡಿಮೆ ಇರುತ್ತದೆ. ಬಂಧುಗಳು ನಿಮಗೆ ವ್ಯವಹಾರದಲ್ಲಿ ಮೋಸ ಮಾಡಬಹುದು. ಆಸ್ತಿ ವ್ಯವಹಾರದಲ್ಲಿ ನಷ್ಟವಾಗಬಹುದು. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶ ಇರುತ್ತದೆ. ರಕ್ತ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ಸಂಗಾತಿಯ ಕಡೆಯವರಿಂದ ನಿಮಗೆ ಅನುಕೂಲಗಳಿವೆ. ವಿದೇಶಿ ವ್ಯವಹಾರದಲ್ಲಿ ಸ್ವಲ್ಪ ಏರುಪೇರಾಗಬಹುದು. ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ದೊರೆಯುತ್ತದೆ.

ಸಿಂಹ — ಮಖಾ, ಪೂರ್ವ ಫಲ್ಗುಣಿ, ಉತ್ತರ ಫಲ್ಗುಣಿ 1
ಧಾರ್ಮಿಕ ಮುಖಂಡರುಗಳಿಗೆ ಉತ್ತಮ ಮನ್ನಣೆ ಸಿಗುತ್ತದೆ. ಆದಾಯವು ಸ್ವಲ್ಪ ಉತ್ತಮಗೊಳ್ಳುತ್ತದೆ. ಬಂಧುಗಳೊಡನೆ ಒಳ್ಳೆಯ ಸಂಬಂಧ ಇರುವುದಿಲ್ಲ. ಹೈನುಗಾರಿಕೆ ಮಾಡುವವರಿಗೆ ಉತ್ತಮ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಸಂಗಾತಿಯೊಡನೆ ವಾಗ್ವಾದಗಳಾಗುವ ಸಾಧ್ಯತೆಯಿದೆ. ಕೃಷಿಯಿಂದ ಲಾಭವಿರುತ್ತದೆ.

ಕನ್ಯಾ — ಉತ್ತರಫಲ್ಗುಣಿ 2,3,4 ಹಸ್ತ, ಚಿತ್ತಾ 1,2
ವಾರದ ಆರಂಭದಲ್ಲಿ ಎಲ್ಲದರಲ್ಲೂ ಮಂದಗತಿ ಇರುತ್ತದೆ. ಆದಾಯವು ಕಡಿಮೆ ಇರುತ್ತದೆ. ಆಸ್ತಿ ಖರೀದಿ ಕುರಿತು ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಬಹುದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಪ್ರಗತಿ ಇರುವುದಿಲ್ಲ. ಕೆಲವರಿಗೆ ಶ್ವಾಸಕೋಶದ ತೊಂದರೆ ಕಾಣಿಸಬಹುದು. ಕೃಷಿಯಿಂದ ಹೆಚ್ಚು ಆದಾಯ ಇರುವುದಿಲ್ಲ. ಉದ್ಯೋಗದಲ್ಲಿ ಅನುಕೂಲಗಳು ಹೆಚ್ಚುತ್ತವೆ.

ತುಲಾ — ಚಿತ್ತಾ 3,4 ಸ್ವಾತಿ, ವಿಶಾಖಾ 1,2,3
ಆರಂಭದಲ್ಲಿ ಬಹಳ ದ್ವಂದ್ವ ನಿಲುವುಗಳಿರುತ್ತವೆ. ಆದಾಯವು ಮಧ್ಯಮಗತಿಯಲ್ಲಿ ಇರುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ನಿರೀಕ್ಷಿತ ಲಾಭವಿರುತ್ತದೆ. ವಿದೇಶಿ ವಿದ್ಯಾಭ್ಯಾಸದ ಪ್ರಚಾರ ಮಾಡುವ ಏಜೆನ್ಸಿಗಳಿಗೆ ಹೆಚ್ಚು ಲಾಭ ಇರುತ್ತದೆ. ಮೂಳೆ ತಜ್ಞರಿಗೆ ಬೇಡಿಕೆ ಮತ್ತು ಆದಾಯವು ಹೆಚ್ಚುತ್ತದೆ. ನಿಮ್ಮ ಸಂಗಾತಿಯಿಂದ ಹೆಚ್ಚು ಪ್ರತಿರೋಧವನ್ನು ಕಾಣಬಹುದು.

ವೃಶ್ಚಿಕ — ವಿಶಾಖಾ 4 ಅನೂರಾಧ, ಜ್ಯೇಷ್ಠ
ವಾರದ ಆರಂಭದಲ್ಲಿ ಬಹಳ ಆನಂದವಿರುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಬಂಧುಗಳು ನಿಮ್ಮ ಬಗ್ಗೆ ಸಹಾನುಭೂತಿ ತೋರುವವರು. ವಿದೇಶದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿರುವವರಿಗೆ ಹೆಚ್ಚಿನ ಅಭಿವೃದ್ಧಿ ಇದೆ. ಕೃಷಿಯಿಂದ ಆದಾಯವು ಕಡಿಮೆಯಾಗಬಹುದು. ಪತ್ರಿಕೆ ಮತ್ತು ಸಿನಿಮಾ ಕ್ಷೇತ್ರದ ಕೆಲವರಿಗೆ ಹಿನ್ನಡೆಯಾಗಬಹುದು. ಹಿರಿಯರ ಆಸ್ತಿಯಲ್ಲಿ ಪಾಲು ದೊರೆಯುತ್ತದೆ.

ಧನುಸ್ಸು — ಮೂಲಾ, ಪೂರ್ವಾಷಾಢ, ಉತ್ತರಾಷಾಢ 1
ಸಾಮಾಜಿಕ ಕಾರ್ಯಗಳನ್ನು ಮಾಡುವುದರಲ್ಲಿ ಆಸಕ್ತಿ ತೋರುವಿರಿ. ಆದಾಯವು ಕಡಿಮೆ ಇದ್ದರೂ, ತೊಂದರೆ ಇರುವುದಿಲ್ಲ. ಬಂಧುಗಳ ಕುರಿತು ಸ್ವಲ್ಪ ಎಚ್ಚರವಾಗಿರಿ. ಕೃಷಿಭೂಮಿಯಿಂದ ಆದಾಯ ಹೆಚ್ಚುತ್ತದೆ. ಸೈನ್ಯದಲ್ಲಿ ಕೆಲಸ ಮಾಡುತ್ತಿರುವವರಿಗೆ ಈಗ ಬಡ್ತಿ ದೊರೆಯುವ ಸಂದರ್ಭವಿದೆ. ಸಂಗಾತಿಯಿಂದ ಆರ್ಥಿಕ ಸಹಕಾರ ದೊರೆಯುತ್ತದೆ. ಮುನಿಸಿಕೊಂಡಿದ್ದ ತಾಯಿ ಈಗ ನಿಮ್ಮ ಮೇಲೆ ಪ್ರೀತಿ ತೋರುವರು.

ಮಕರ — ಉತ್ತರಾಷಾಢ 2,3,4 ಶ್ರವಣ, ಧನಿಷ್ಠ 1,2
ನಿಮ್ಮ ವೃತ್ತಿಪರತೆ ನಿಮ್ಮ ಗೌರವವನ್ನು ಹೆಚ್ಚು ಮಾಡುತ್ತದೆ. ಆದಾಯ ಬಹಳ ಹೆಚ್ಚುತ್ತದೆ. ವಿದೇಶಿ ವ್ಯವಹಾರ ಮಾಡುವವರ ಆದಾಯವು ಕೂಡ ಹೆಚ್ಚುತ್ತದೆ. ಶತ್ರುಗಳಿಗೆ ನಿಮ್ಮನ್ನು ಕಂಡರೆ ಭಯ ಹುಟ್ಟುತ್ತದೆ. ಆಡಳಿತಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಹೆಚ್ಚು ಅಭಿವೃದ್ಧಿ ಇರುತ್ತದೆ. ಹೃದಯ ತಜ್ಞರಿಗೆ ಬೇಡಿಕೆ ಹೆಚ್ಚಾಗಿ ಆದಾಯವು ಹೆಚ್ಚುತ್ತದೆ. ಪ್ರೀತಿ ಪ್ರೇಮದಲ್ಲಿರುವವರಿಗೆ ಯಶಸ್ಸು ದೊರೆಯುತ್ತದೆ.

ಕುಂಭ — ಧನಿಷ್ಠ 3,4 ಶತಭಿಷಾ, ಪೂರ್ವಾಭಾದ್ರ 1,2,3
ವ್ಯಾಯಾಮ ಶಾಲೆ ನಡೆಸುತ್ತಿರುವವರಿಗೆ ಹೆಚ್ಚಿನ ಅಭಿವೃದ್ಧಿ ಹಾಗೂ ಆದಾಯ ಇರುತ್ತದೆ. ನಿಮ್ಮ ನಿಯಮಿತ ಆದಾಯ ಕಡಿಮೆ ಇರುತ್ತದೆ. ಮಾತನಾಡುವಾಗ ಎಚ್ಚರಿಕೆ ಇರಲಿ.ರಾಜಕಾರಣಿಗಳಿಗೆ ಆರ್ಥಿಕ ಮೋಸವಾಗಬಹುದು. ಸರ್ಕಾರಿ ಮಧ್ಯವರ್ತಿಗಳ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಈಗ ಎಲ್ಲ ವಿಷಯಗಳಲ್ಲೂ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಶೀತಬಾಧೆ ಇರುವವರು ಎಚ್ಚರ ವಹಿಸಿರಿ.

ಮೀನ — ಪೂರ್ವಾಭಾದ್ರ 4 ಉತ್ತರಭಾದ್ರ, ರೇವತಿ
ಶ್ರಮಪಟ್ಟು ದುಡಿಯಲೇ ಬೇಕಾದ ಸಂದರ್ಭವಿದೆ. ಕೃಷಿಯಿಂದ ಆದಾಯ ಹೆಚ್ಚುತ್ತದೆ. ನಿಮ್ಮ ಒರಟು ಮಾತುಗಳು ನಿಮಗೆ ಮುಳುವಾಗಬಹುದು. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶ ಇರುತ್ತದೆ. ಕೆಲವರಿಗೆ ಶಸ್ತ್ರ ಚಿಕಿತ್ಸೆಯಾಗಬಹುದು. ಸಂಗಾತಿಯ ಜೊತೆಗೂಡಿ ಮಾಡಿದ ವ್ಯವಹಾರಗಳಲ್ಲಿ ಲಾಭ ಹೆಚ್ಚುತ್ತದೆ.


ಪದಬಂಧ 2946

ಮೇಲಿಂದ ಕೆಳಕ್ಕೆ

1. ಪರಿಶ್ರಮದಿಂದ ದೇಹಕ್ಕೆ ಉಂಟಾಗುವ ಸುಸ್ತು ತೊಂದರೆ 3
2. ತೃಣಕ್ಕೆ ಸಮನಾದ ಮನುಜ 5
3. ಪೂರ್ವದಲಿ ಹುಟ್ಟುತ್ತಿರುವ ಸೂರ್ಯನ ಕಿರಣ ಸ್ಪರ್ಶಿಸುವ ಕವಿಯ ನಿವಾಸ 5
4. ಪ್ರಾಚೀನ ವಸ್ತುವನ್ನು ಹುಡುಕಲು ಮಾಡುವ ಶಬ್ದ 3
6. ಭಾರವಲ್ಲದ ಮನಸ್ಸು ಹೀಗಿರುತ್ತೆ 3
8. ವನದಲ್ಲಿ ಸಿಗುವ ಸುವಾಸಿತ ಸೊಪ್ಪಿನ ಸಂಸ್ಕೃತಾವತರಣ 3
11. ಯಾವುದೋ ಲಹರಿಯಲ್ಲಿ ತೇಲಿ ಹೋದವ 3
13. ಬೆಂಕಿಯಲ್ಲಿ ಬೀಳುವುದಕ್ಕಿಂತ ಇದರ ಮೇಲೆ ಬಿದ್ದರೆ ದೋಸೆ ಸಿಗುತ್ತದೆ 3
15. ಅಲ್ಪಪ್ರಾಣದ ರಕ್ತನಾಳ 3
16. ಹೊಸತಲ್ಲದೆ, ಹಳೆಯದಲ್ಲದೆ ಮಧ್ಯದಲ್ಲಿ ನಿಂತ ನಮ್ಮ ನಾಡ ನುಡಿ 5
17. ಹಾಡು, ಪದ, ಕವನ... ಇವುಗಳ ಕೊನೆಯಲ್ಲಿ ಸಮರ್ಪಿತ ಭಾವದಲ್ಲಿ ಸೇರಿಸುವ ಹೆಸರು 5
18. ಭವದಲ್ಲಿ ಶಿವನ ಮುಂದೆ ಕೂತ ವೃಷಭ 3
20. ಕೋಪದಲ್ಲಿ ಮುಖ ಗಂಟಿಕ್ಕಿ ಮಾತಾಡು 3
22. ಕೆಟ್ಟು ಹೋದ ಸಾಮಾನಿಗೆ ಮಾಡಿಸುವ ದುರಸ್ತಿ 3

ಎಡದಿಂದ ಬಲಕ್ಕೆ

1 ಭುಜಗಳಿಂದ ಮಂಡಿಯವರೆಗೆ ಕೈಚಾಚುವ ಎತ್ತರದ ಆಳು 5
3. ಇದೀಗ ಹುಟ್ಟಿ ಬೆಳೆಯುತ್ತಿರುವ ಪ್ರತಿಭಾ ಚಹರೆ 5
5. ದೀರ್ಘವಾದ ಸಾವಿರ ಹೆಸರು 5
7. ಮೃತ್ಯು ದೇವನ ಮನೆ ಇದಾಗಬಹುದೆ? 5
9. ನಾಗರಿಕತೆಯ ಗರ ಬಡಿದಿರುವ ಪಟ್ಟಣ 3
10. ಒಂದಾಗಿ ಸೇರಿಹೋದ ಪ್ರಾಣಕ್ಕೆ ಸಿನಿಮೀಯ ಹೆಸರು 5
12. ಪ್ರಜ್ಞಾ ಹರ್ಷವನ್ನು ತಂದ ವೀರಸನ್ಯಾಸಿ 5
14. ಶ್ರೀಗಂಧ ಮರಗಳಿಂದ ತುಂಬಿದ ಕಾಡು 5
17. ಹನುಮನಂತೆ ಬೊಗಸೆ ಕೈಜೋಡಿಸಿ ನಿಂತವ 5
19. ಪರೀಕ್ಷೆಯಲ್ಲಿ ಫೇಲಾದರೆ ಬಳಸುವ ಶಬ್ದ 3
20. ಚಲನ ಚಿತ್ರ ಮತ್ತು ನಾಟಕ ವೇದಿಕೆ 5
21. ತರಕಾರಿಯಂತೆ ವಿಧವಿಧವಾದದ್ದು 5
23. ಜಾತಿಯೊಳಗಿನ ಗುಂಪು 5
24. ಗಾದೆ ಮಾತಿನಂತೆ ಪರರಿಗೆ ಉಪಕಾರಿಯಾಗುವವನಿಗೆ ಸಲ್ಲುವ ಬಿರುದು 5



ಪದಬಂಧ ಉತ್ತರ -2945

ಮೇಲಿಂದ ಕೆಳಕ್ಕೆ

1.ದೇಗುಲ 2.ಚರಣದಾಸ 3.ಹರಶಂಕರ 4.ಕುಡಿತ 10.ವಸುಧ 12.ಸಹಾರಾ 14.ನರಕವಾಸ 15.ಜಾತವೇದಸ 17.ಕ್ಷಮಿಸು 19.ವರುಣ

ಎಡದಿಂದ ಬಲಕ್ಕೆ

1. ದೇವಿಕವಚ 3.ಹರಕು 5.ರವಿಕುಮಾರ 6.ಲಕ್ಷ್ಮೀರಮಣ 7.ಶಂಕಿತ 8.ದಾರಿದೀಪಕ 9.ಶ್ರಾವಣಮಾಸ 11.ರಸನಾ 13.ಇಂಧನ 15.ಜಾನಕಿರಾಮ 16.ರಸಪೂರಿತ 17.ಕ್ಷಣಿಕ 18.ವೇಣಿಮಾಧವ 20.ವಾದವಿವಾದ 21.ಸುಹಾಸ 22.ಸಮಾಹರಣ

ಮಾಮಲ್ಲಪುರಂ: ಕಲ್ಲಿನಲ್ಲಿ ಕೆತ್ತಿದ ಇತಿಹಾಸ


ಕಪ್ಪು ಗ್ರಾನೈಟ್ ಶಿಲೆಗಳಿಂದ ನಿರ್ಮಾಣಗೊಂಡ ದೇವಾಲಯ

• ಚಿತ್ರ–ಬರಹ: ವಿ.ಶ್ರೀನಿವಾಸ

ಚೆನ್ನೈನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಮಾಮಲ್ಲಪುರಂಗೆ ಹೋಗುವ ರಸ್ತೆ ಸಮುದ್ರದ ತೀರವನ್ನೇ ಹಾದು ಸಾಗುತ್ತದೆ. ನಗರ ಹಿಂದಕ್ಕೆ ಸರಿಯುತ್ತಿದ್ದಂತೆ ಕಲ್ಲಿನ ಶಿಲ್ಪಗಳ ಅಂಗಡಿಗಳು ಕಾಣಿಸತೊಡಗುತ್ತವೆ. ಆಗಲೇ ನಾವು ಶಿಲ್ಪಗಳ ಊರಿಗೆ ಬರುತ್ತಿದ್ದೇವೆ ಅನ್ನಿಸುವುದು. ಸಮುದ್ರದ ಗಾಳಿ, ರಸ್ತೆ ಬದಿಯ ಕಲ್ಲಿನ ಮೂರ್ತಿಗಳು ಮತ್ತು ಪ್ರವಾಸಿಗರ ಓಡಾಟ ಸೇರಿ ಪಟ್ಟಣವನ್ನು ಮೊದಲ ನೋಟದಲ್ಲೇ ಪರಿಚಯಿಸುತ್ತವೆ. ಬೆಳಗ್ಗೆಯಿಂದ ಸಂಜೆವರೆಗೆ ಇಲ್ಲಿ ದೇಶ–ವಿದೇಶದ ಪ್ರವಾಸಿಗರ ಓಡಾಟ ಮುಂದುವರಿಯುತ್ತಲೇ ಇರುತ್ತದೆ.

ಮಹಾಬಲಿಪುರಂ ಅಥವಾ ಮಾಮಲ್ಲಪುರಂ ಪಲ್ಲವರ ಕಾಲದ ಪ್ರಮುಖ ಬಂದರು ನಗರ. ಪಲ್ಲವ ರಾಜ ನರಸಿಂಹವರ್ಮನಿಗೆ ‘ಮಾಮಲ್ಲ’ ಎಂಬ ಬಿರುದು ಇದ್ದುದರಿಂದ ಈ ಪಟ್ಟಣಕ್ಕೆ ಮಾಮಲ್ಲಪುರಂ ಎಂಬ ಹೆಸರು ಬಂದಿದೆ ಎನ್ನುತ್ತಾರೆ. ಪಲ್ಲವರ ಕಾಲದಲ್ಲಿ ಇದು ವ್ಯಾಪಾರ ಮತ್ತು ಸಮುದ್ರ ಸಂಪರ್ಕದ ಪ್ರಮುಖ ಕೇಂದ್ರವಾಗಿತ್ತು. ಇಲ್ಲಿಂದ ಆಗ್ನೇಯ ಏಷ್ಯಾದ ದೇಶಗಳೊಂದಿಗೆ ವ್ಯಾಪಾರ ಸಂಬಂಧಗಳಿದ್ದವು ಎಂದು ಇತಿಹಾಸಕಾರರು ಹೇಳುತ್ತಾರೆ. ಇಲ್ಲಿ ಇರುವ ಶಿಲ್ಪಕಲಾ ರಚನೆಗಳನ್ನು ಯುನೆಸ್ಕೋ 1984ರಲ್ಲಿ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿದೆ.

ಮಾಮಲ್ಲಪುರಂನ ವಿಶೇಷವೆಂದರೆ ಬಂಡೆ ಇದ್ದಲ್ಲಿಯೇ ಅದನ್ನು ಕೆತ್ತಿ ದೇವಾಲಯ, ಮಂಟಪ, ಶಿಲ್ಪಗಳನ್ನು ನಿರ್ಮಿಸಿರುವುದು. ಒಂದೇ ಕಲ್ಲಿನಲ್ಲಿ ರೂಪಿಸಿರುವ ರಥಗಳು, ಬಂಡೆಗಳ ಮೇಲಿನ ಉಬ್ಬುಶಿಲ್ಪಗಳು ಇಂದಿಗೂ ಅಚ್ಚರಿ ಹುಟ್ಟಿಸುತ್ತವೆ. ಕೆಲವು ಶಿಲ್ಪಗಳಲ್ಲಿ ಪುರಾಣ ಕಥೆಗಳು ಕಾಣಿಸಿದರೆ, ಇನ್ನೂ ಕೆಲವು ಕಡೆ ಪ್ರಾಣಿಗಳು ಮತ್ತು ದೇವತೆಗಳ ಆಕೃತಿಗಳು ಗಮನ ಸೆಳೆಯುತ್ತವೆ. ದೊಡ್ಡ ಬಂಡೆಗಳನ್ನು ಕೆತ್ತಿ ಅದರೊಳಗೆ ದೇವಾಲಯದ ರೂಪ ತರುವ ಶಿಲ್ಪಿಗಳ ಕೌಶಲ್ಯ ಅಚ್ಚರಿ ಹುಟ್ಟಿಸುತ್ತದೆ.

ಮೊದಲು ಕಾಣಿಸಿಕೊಳ್ಳುವುದು ‘ಗಂಗಾವತರಣ’ ಅಥವಾ ‘ಅರ್ಜುನನ ತಪಸ್ಸು’ ಎಂದು ಕರೆಯಲಾಗುವ ಬೃಹತ್ ಉಬ್ಬುಶಿಲ್ಪ. ಒಂದೇ ಬಂಡೆಯ ಮೇಲೆ ದೇವತೆಗಳು, ಋಷಿಗಳು, ಪ್ರಾಣಿಗಳು, ನಾಗಕನ್ಯೆಯರು ಸೇರಿದಂತೆ ಅನೇಕ ಆಕೃತಿಗಳನ್ನು ಕೆತ್ತಲಾಗಿದೆ. ಶಿಲ್ಪದ ಸೂಕ್ಷ್ಮತೆ ಗಮನ ಸೆಳೆಯುತ್ತದೆ. ವಿಶೇಷವಾಗಿ ಆನೆಗಳ ಶಿಲ್ಪಗಳು ಜೀವಂತವಾಗಿರುವಂತೆ ಕಾಣುತ್ತವೆ. ಪ್ರವಾಸಿಗರು ಶಿಲ್ಪದ ಮುಂದೆ ನಿಂತು ಅದರ ವಿವರಗಳನ್ನು ಗಮನಿಸುತ್ತಿರುವುದು ಸಾಮಾನ್ಯ ದೃಶ್ಯ. ಕೆಲವರು ಸ್ಥಳೀಯ ಮಾರ್ಗದರ್ಶಿಗಳಿಂದ ಪುರಾಣ ಕಥೆಗಳ ವಿವರಗಳನ್ನು ಕೇಳುತ್ತಿರುತ್ತಾರೆ.

ಅಲ್ಲಿಂದ ಸ್ವಲ್ಪ ದೂರದಲ್ಲಿ ‘ಕೃಷ್ಣನ ಬೆಣ್ಣೆ ಬಂಡೆ’ ಇದೆ. ಇಳಿಜಾರಿನ ಬಂಡೆಯ ಮೇಲೆ ದೊಡ್ಡ ಬಂಡೆಯೊಂದು ಸಮತೋಲನದಲ್ಲಿ ನಿಂತಿದೆ. ಈಗಲೋ ಆಗಲೋ ಉರುಳುವಂತೆ ಕಾಣುವ ಈ ಬಂಡೆ ಶತಮಾನಗಳಿಂದ ಹಾಗೆಯೇ ಇದೆ. ಆನೆಗಳಿಂದ ನೂಕಿಸಿದರೂ ಜಾರಲಿಲ್ಲ ಎಂಬ ಕಥೆಯನ್ನೂ ಸ್ಥಳೀಯರು ಹೇಳುತ್ತಾರೆ. ಅದರ ಕೆಳಗೆ ನಿಂತು ಚಿತ್ರ ತೆಗೆಸಿಕೊಳ್ಳುವ ಪ್ರವಾಸಿಗರನ್ನು ಕಾಣಬಹುದು. ಬಂಡೆಯ ಸುತ್ತಮುತ್ತ ಮಕ್ಕಳ ಆಟ ಮತ್ತು ಪ್ರವಾಸಿಗರ ಸಂಚಾರದಿಂದ ಸದಾ ಲವಲವಿಕೆ ಇರುತ್ತದೆ.

ಪಂಚರಥಗಳು ಮಾಮಲ್ಲಪುರಂನ ಮತ್ತೊಂದು ಪ್ರಮುಖ ತಾಣ. ಧರ್ಮರಾಜ, ಭೀಮ, ಅರ್ಜುನ, ದ್ರೌಪದಿ, ನಕುಲ–ಸಹದೇವರ ಹೆಸರಿನಲ್ಲಿ ಕರೆಯಲಾಗುವ ಈ ರಚನೆಗಳು ನಿಜವಾಗಿ ರಥಗಳಲ್ಲ. ಒಂದೇ ಬಂಡೆಯನ್ನು ಕೆತ್ತಿ ದೇವಾಲಯದ ಮಾದರಿಯಲ್ಲಿ ನಿರ್ಮಿಸಿರುವ ಶಿಲ್ಪಗಳು. ಪ್ರತಿಯೊಂದರ ವಿನ್ಯಾಸ ವಿಭಿನ್ನವಾಗಿದೆ. ಕೆಲವು ಎತ್ತರವಾಗಿ ಕಂಡರೆ, ಕೆಲವು ಸರಳ ವಿನ್ಯಾಸ ಹೊಂದಿವೆ. ಅಪೂರ್ಣವಾಗಿಯೇ ಉಳಿದ ಭಾಗಗಳು ಕೂಡ ಕಾಣಿಸುತ್ತವೆ. ಅವುಗಳನ್ನು ನೋಡಿದಾಗ ಶಿಲ್ಪಿಗಳ ಕೆಲಸದ ವಿಧಾನವನ್ನು ಊಹಿಸಬಹುದು. ಒಂದೇ ಕಲ್ಲಿನಿಂದ ಇಷ್ಟೊಂದು ರೂಪಗಳನ್ನು ಹೊರತಂದಿರುವುದು ಇಂದಿಗೂ ಆಶ್ಚರ್ಯ ಹುಟ್ಟಿಸುತ್ತದೆ.



ಕಲ್ಲಿನ ಕೆತ್ತನೆಯಲ್ಲರಳಿದ ಬುದ್ಧ

ಇದರ ಸುತ್ತಮುತ್ತ ವರಾಹ ಮಂಟಪ, ಮಹಿಷಾಸುರಮರ್ಧಿನಿ ಗುಹೆ, ಆದಿವರಾಹ ದೇವಾಲಯ, ಗಣೇಶ ರಥ ಮುಂತಾದ ತಾಣಗಳಿವೆ. ಬಂಡೆಗಲ್ಲಿನಲ್ಲೇ ಕೆತ್ತಿದ ಕಂಬಗಳು ಮತ್ತು ಶಿಲ್ಪಗಳು ಪಲ್ಲವರ ಶಿಲ್ಪಕಲೆಯ ನೈಪುಣ್ಯ ತೋರಿಸುತ್ತವೆ. ಕೆಲವೆಡೆ ಗುಹೆಯೊಳಗಿನ ತಂಪು ಮತ್ತು ಹೊರಗಿನ ಬಿಸಿಲಿನ ನಡುವಿನ ವ್ಯತ್ಯಾಸ ಸ್ಪಷ್ಟವಾಗಿ ಅನುಭವವಾಗುತ್ತದೆ. ಕಲ್ಲಿನ ಮೇಲಿನ ಕೆತ್ತನೆಗಳಲ್ಲಿ ಇನ್ನೂ ಉಳಿಯ ಗುರುತುಗಳು ಕಾಣಿಸುತ್ತವೆ. ಕೆಲವು ಗುಹೆಗಳೊಳಗೆ ನಿಂತರೆ ಸಮುದ್ರದ ಗಾಳಿಯ ಸದ್ದು ಮಾತ್ರ ಕೇಳುತ್ತದೆ.

ಸಮುದ್ರತೀರದ ದೇವಾಲಯ ಮಾಮಲ್ಲಪುರಂನ ಅತ್ಯಂತ ಪ್ರಸಿದ್ಧ ತಾಣಗಳಲ್ಲಿ ಒಂದು. ಕಪ್ಪು ಗ್ರಾನೈಟ್ ಕಲ್ಲುಗಳಿಂದ ನಿರ್ಮಾಣಗೊಂಡಿರುವ ಈ ದೇವಾಲಯ ಬಂಗಾಳಕೊಲ್ಲಿಯ ಅಲೆಗಳ ಎದುರು ನಿಂತಿದೆ. ಮಾರ್ಕೊ ಪೋಲೋ ಇದನ್ನು ‘ಏಳು ಪಗೋಡಗಳು’ ಎಂದು ಉಲ್ಲೇಖಿಸಿದ್ದಾನೆ. 2004ರ ಸುನಾಮಿಯಲ್ಲೂ ಈ ದೇವಾಲಯ ಹೆಚ್ಚಿನ ಹಾನಿಯಾಗದೆ ಉಳಿದಿದೆ ಎನ್ನಲಾಗುತ್ತದೆ. ಸಮುದ್ರದ ಅಲೆಗಳ ನಡುವೆ ದೇವಾಲಯವನ್ನು ನೋಡುವ ಅನುಭವವೇ ವಿಭಿನ್ನ. ಸಂಜೆ ವೇಳೆಗೆ ಇಲ್ಲಿ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಸೂರ್ಯಾಸ್ತದ ಹೊತ್ತಿನಲ್ಲಿ ದೇವಾಲಯದ ಸುತ್ತಮುತ್ತಲಿನ ವಾತಾವರಣ ಇನ್ನಷ್ಟು ಆಕರ್ಷಕವಾಗಿ ಕಾಣುತ್ತದೆ.

ಮಾಮಲ್ಲಪುರಂನಲ್ಲಿ ಶಿಲ್ಪಕಲೆ ಇಂದಿಗೂ ಬದುಕಿನ ಭಾಗವಾಗಿದೆ. ರಸ್ತೆ ಬದಿಯ ಅಂಗಡಿಗಳಲ್ಲಿ ಕಲ್ಲಿನ ಮೂರ್ತಿಗಳನ್ನು ಕೆತ್ತುತ್ತಿರುವ ಶಿಲ್ಪಿಗಳನ್ನು ಕಾಣಬಹುದು. ಸಣ್ಣ ಗಣೇಶ ಮೂರ್ತಿಗಳಿಂದ ದೊಡ್ಡ ಶಿಲ್ಪಗಳವರೆಗೆ ಇಲ್ಲಿ ಮಾರಾಟಕ್ಕಿವೆ. ಸ್ಥಳೀಯ ಆಹಾರ ಸವಿಯಲು, ಸಮುದ್ರತೀರದಲ್ಲಿ ಸಮಯ ಕಳೆಯಲು ಮತ್ತು ಶಿಲ್ಪಗಳ ನಡುವೆ ಸುಮ್ಮನೆ ಅಲೆದಾಡಲು ಅವಕಾಶಗಳಿವೆ. ಸೀಶೆಲ್ ಮ್ಯೂಸಿಯಂ ಕೂಡ ಪ್ರವಾಸಿಗರನ್ನು ಸೆಳೆಯುವ ಸ್ಥಳಗಳಲ್ಲಿ ಒಂದಾಗಿದೆ.

ಕಲ್ಲು, ಸಮುದ್ರ ಮತ್ತು ಇತಿಹಾಸ ಒಂದಾಗಿ ಕಾಣುವ ಸ್ಥಳವೇ ಮಾಮಲ್ಲಪುರಂ. ಸಾವಿರ ವರ್ಷಗಳ ಹಿಂದಿನ ಶಿಲ್ಪಕಲೆಯ ಸ್ಮೃತಿಗಳು ಇಲ್ಲಿ ಇಂದಿಗೂ ಕಲ್ಲುಗಳಲ್ಲಿ ಉಳಿದುಕೊಂಡಿವೆ. ಸಮುದ್ರದ ಗಾಳಿ ಬೀಸುತ್ತಿರಬಹುದು, ಪ್ರವಾಸಿಗರು ಬದಲಾಗುತ್ತಿರಬಹುದು; ಆದರೆ ಕಲ್ಲಿನ ಮೇಲಿನ ಆ ಶಿಲ್ಪಗಳು ಕಾಲದ ಸಾಕ್ಷಿಯಾಗಿ ಹಾಗೆಯೇ ಉಳಿದಿವೆ. ❖


ಪಂಚ ರಥಗಳ ನಡುವೆ ಕಂಡ ಆನೆ

ಇದ್ದಿಲು ಭಟ್ಟಿಯಲ್ಲಿ...

10ನೇ ಪುಟದಿಂದ...

ಕೆಲವರು ಕಟ್ಟಿಗೆ ಸಾಗಿಸಿಕೊಂಡು ಹೋಗುತ್ತಾರೆ. ಇದರಲ್ಲಿ ಎರಡೂ ಕಡೆಯವರಿಗೆ ಲಾಭ. ರೈತರಿಗೆ ಹಣ ಖರ್ಚಿಲ್ಲದೆ ಜಮೀನು ಸ್ವಚ್ಛವಾಗುತ್ತದೆ. ಇದ್ದಿಲು ಕಸುಬುದಾರರಿಗೆ ಕಚ್ಚಾ ವಸ್ತು ಸಿಗುತ್ತದೆ. ಕೆಲವೆಡೆ ಜಾಲಿ ದಟ್ಟವಾಗಿದ್ದರೆ ಮಾಲೀಕರಿಗೆ ಹಣವೂ ಕೊಡಲಾಗುತ್ತದೆ.

ಒಮ್ಮೆ ಕೃಷಿ ಬಿಟ್ಟು ಬೀಳಾಗಿದ್ದ ಜಮೀನುಗಳು ಈಗ ಮತ್ತೆ ಹಸಿರಾಗುತ್ತಿವೆ.

‘ಜಾಲಿ ಕಿತ್ತು ಹೊಲ ಕ್ಲೀನ್ ಮಾಡಿಕೊಟ್ಟರು. ಈಗ ಅದೇ ಹೊಲದಲ್ಲಿ ಅಡಿಕೆ ಫಸಲು ಬರುತ್ತಿದೆ...’ ಎಂದು ಜಗಳೂರಿನ ಬಾಳೆಕಾಯಿ ಶಿವಣ್ಣ ಸಂತೋಷದಿಂದ ಹೇಳುತ್ತಾರೆ.

ಇಂತಹ ನೂರಾರು ಎಕರೆ ಜಮೀನು ಮತ್ತೆ ಕೃಷಿಗೆ ಮರಳಿದೆ. ಕೆಲವೆಡೆ ಸಜ್ಜೆ, ಜೋಳ, ಕಡಲೆ ಮತ್ತೆ ಬೆಳೆದು ನಿಂತಿವೆ. ಮುಳ್ಳಿನ ಕಾಡಾಗಿದ್ದ ಜಾಗಗಳಲ್ಲಿ ಈಗ ಹಸಿರು ಕಾಣುತ್ತಿದೆ.

ಬಯಲು ಸೀಮೆಯಲ್ಲಿ ಮಳೆಗಾಲ ಮುಗಿದರೆ ಗುಳೆ ಹೋಗುವುದು ಸಾಮಾನ್ಯ. ಬೆಂಗಳೂರಿನಿಂದ ಕಾಫಿ ತೋಟಗಳವರೆಗೆ ಕೆಲಸಕ್ಕಾಗಿ ಜನ ಅಲೆದಾಡುತ್ತಿದ್ದರು. ಆದರೆ ಈಗ ಹಲವೆಡೆ ಇದ್ದಿಲು ಭಟ್ಟಿಗಳೇ ಅವರಿಗೆ ವರ್ಷಪೂರ್ತಿ ಕೆಲಸ ಕೊಡುತ್ತಿವೆ.

ಕಟ್ಟಿಗೆ ಹೊರುವುದು, ಭಟ್ಟಿಗೆ ಪೇರಿಸುವುದು, ಇದ್ದಿಲು ವಿಂಗಡಿಸುವುದು, ಚೀಲ ತುಂಬುವುದು–ಹೀಗೆ ಮಹಿಳೆಯರಿಗೂ ಸಾಕಷ್ಟು ಕೆಲಸ ಸಿಕ್ಕಿದೆ. ಭಟ್ಟಿಯ ಪಕ್ಕದಲ್ಲಿ ಮಕ್ಕಳ ಆಟ, ಒಲೆಯ ಮೇಲೆ ಕುದಿಯುವ ಚಹಾ, ಮತ್ತೊಂದೆಡೆ ಕಪ್ಪು ದೂಳಿನ ನಡುವೆ ದುಡಿಯುವ ಮಹಿಳೆಯರು. ಇದು ಇಲ್ಲಿನ ಹೊಸ ಜೀವನಶೈಲಿ.

ಹಲವರು ಮೊದಲು ಕೂಲಿಕಾರರಾಗಿದ್ದು, ಈಗ ಸ್ವಂತ ಭಟ್ಟಿಯ ಮಾಲೀಕರಾಗಿದ್ದಾರೆ. ಕೆಲವು ಕುಟುಂಬಗಳು ಈ ಉದ್ಯಮದಿಂದ ಮನೆ ಕಟ್ಟಿಕೊಂಡಿವೆ. ಮಕ್ಕಳನ್ನು ಕಾಲೇಜಿಗೆ ಕಳಿಸುತ್ತಿವೆ.

ಈ ಉದ್ಯಮ ಸ್ಥಳೀಯರಷ್ಟೇ ಅಲ್ಲ, ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯದ ಕಾರ್ಮಿಕರಿಗೂ ಉದ್ಯೋಗ ಒದಗಿಸಿದೆ. ಕೆಲವರು ಕುಟುಂಬ ಸಮೇತ ತಿಂಗಳುಗಟ್ಟಲೆ ಭಟ್ಟಿ ಪಕ್ಕದಲ್ಲೇ ತಾತ್ಕಾಲಿಕ ಶಿಬಿರ ಹಾಕಿಕೊಂಡು ಬದುಕುತ್ತಾರೆ.

ಯಾಕೆ ಇಷ್ಟು ಬೇಡಿಕೆ?

ಜಾಲಿ ಇದ್ದಿಲಿಗೆ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನವಿದೆ. ಇದು ಗಟ್ಟಿಯಾಗಿರುತ್ತದೆ, ಆದರೆ ಹಗುರ. ಹೆಚ್ಚು ಹೊಗೆ ಬರುವುದಿಲ್ಲ. ಬೇಗ ಬೆಂಕಿ ಹಿಡಿಯುತ್ತದೆ. ಹೆಚ್ಚು ಹೊತ್ತು ಉರಿಯುತ್ತದೆ. ಶಾಖವೂ ಹೆಚ್ಚು. ಹೀಗಾಗಿ ಮನೆ, ಹೋಟೆಲ್, ತಂದೂರಿ ಅಡುಗೆ, ಇಸ್ತ್ರಿ, ಕೋಳಿ ಫಾರಂ, ಅರ್ಥಿಂಗ್, ಫೇಸ್ ಕ್ರೀಮ್ ತಯಾರಿ–ಹೀಗೆ ಅನೇಕ ಕಡೆ ಬಳಕೆ ಇದೆ. ಗಲ್ಫ್ ದೇಶಗಳಿಂದ ಹಿಡಿದು ಶ್ರೀಲಂಕಾ, ನೆದರ್‌ಲೆಂಡ್ಸ್‌ವರೆಗೆ ಇದರ ಬೇಡಿಕೆ ಹರಡಿದೆ.


ಜೆಸಿಬಿ ಮೂಲಕ ಜಾಲಿ ಗಿಡ ಕೀಳುತ್ತಿರುವುದು

ಒಂದು ಟನ್ ಜಾಲಿ ಕಟ್ಟಿಗೆಯಿಂದ ಸುಮಾರು 400 ಕೆ.ಜಿ. ಇದ್ದಿಲು ಸಿಗುತ್ತದೆ. ದೊಡ್ಡದು, ಮಧ್ಯಮ, ಪುಡಿ ಎಂದು ವರ್ಗೀಕರಿಸಿ ಬೇರೆ ಬೇರೆ ಬೆಲೆಗೆ ಮಾರಾಟ ಮಾಡುತ್ತಾರೆ. ಉತ್ತಮ ಗುಣಮಟ್ಟದ ಇದ್ದಿಲಿಗೆ ಹೆಚ್ಚು ಬೆಲೆ ಸಿಗುತ್ತದೆ.

ಇತ್ತೀಚಿನ ಮಧ್ಯಪ್ರಾಚ್ಯ ಯುದ್ಧ ಬಿಕ್ಕಟ್ಟಿನ ನಂತರ ಎಲ್‌ಪಿಜಿ ಕೊರತೆ ಹೆಚ್ಚಾದ ಹಿನ್ನೆಲೆಯಲ್ಲಿ ಹಲವಾರು ಹೋಟೆಲ್‌ಗಳು ಮತ್ತೆ ಇದ್ದಿಲಿಗೆ ಮೊರೆ ಹೋಗಿವೆ. ಇದರಿಂದ ಬೆಲೆ ಏರಿದೆ. ಈಗ ಮಧ್ಯವರ್ತಿಗಳ ಬದಲು ಗ್ರಾಹಕರು ನೇರವಾಗಿ ಉತ್ಪಾದಕರನ್ನು ಸಂಪರ್ಕಿಸುತ್ತಿದ್ದಾರೆ.

ಅಕ್ರಮಣಕಾರಿ ಸಸ್ಯವೆಂದು ಹೆಸರಾಗಿರುವ ಸೀಮೆ ಜಾಲಿ, ಕಿತ್ತರೂ ಮತ್ತೆ ಬೆಳೆಯುತ್ತದೆ. ಸಾವಿರಾರು ಟನ್ ಇದ್ದಿಲು ಉತ್ಪಾದನೆಯಾಗುತ್ತಿದ್ದರೂ ಜಾಲಿಗೆ ಕೊರತೆ ಇಲ್ಲ. ಕುರಿ–ಮೇಕೆಗಳೇ ಇದರ ಬೀಜ ಹರಡುವ ಪ್ರಮುಖ ವಾಹಕರು.

ಆದರೆ ಈ ಜಾಲಿಯ ಕಥೆ ಇಲ್ಲಿಗಷ್ಟೇ ಸೀಮಿತವಲ್ಲ. ಅಮೆರಿಕದಿಂದ ತರಿಸಲಾದ ಈ ಸಸ್ಯವನ್ನು, ಬರಡು ನೆಲದ ಹಸಿರೀಕರಣ, ಕಟ್ಟಿಗೆ ಸಮಸ್ಯೆ ಪರಿಹಾರ ಮತ್ತು ಮರಳು ಕೊಚ್ಚುವಿಕೆ ತಡೆಯುವ ಉದ್ದೇಶದಿಂದ ದಶಕಗಳ ಹಿಂದೆ ಬಿತ್ತಲಾಗಿತ್ತು. ಈಗ ಅದೇ ಜಾಲಿ ಬಯಲು ಸೀಮೆಯ ಆರ್ಥಿಕತೆಯ ಭಾಗವಾಗಿ ಬೆಳೆದಿದೆ.

ಇದರ ಹೂವು ಜೇನುನೊಣಗಳಿಗೆ ಆಹಾರ. ಕಾಯಿ ಕುರಿ–ಮೇಕೆಗಳಿಗೆ ಇಷ್ಟ. ಕೆಲವು ಸಂಶೋಧಕರು ಇದರ ಔಷಧೀಯ ಗುಣಗಳ ಮೇಲೂ ಅಧ್ಯಯನ ನಡೆಸಿದ್ದಾರೆ. ಒಮ್ಮೆ ರೈತರ ಪಾಲಿಗೆ ಶಾಪವೆನಿಸಿದ್ದ ಮುಳ್ಳಿನ ಜಾಲಿಯೇ, ಇಂದು ಸಾವಿರಾರು ಬಡ ಕುಟುಂಬಗಳ ಒಲೆ ಹೊತ್ತಿಸುವ ಇಂಧನವಾಗಿದೆ. ಭಟ್ಟಿಯ ಬೆಂಕಿಯಲ್ಲಿ ಸುಡುವುದು ಕೇವಲ ಕಟ್ಟಿಗೆಯಲ್ಲ–ಬಡತನವೂ ಹೌದು. ❖

ರಾಗ, ರಂಗ ಮತ್ತು ರಸಪಾಕ

• ಉಮಾ ಅನಂತ್

ಬಿಜಾಪುರೆ ಹಾರ್ಮೋನಿಯಂ ಫೌಂಡೇಶನ್ ವತಿಯಿಂದ ‘ರಾಗ ಸಂಧಾನ’ ಎಂಬ ವಿಶಿಷ್ಟ ಸಂಗೀತ ನಾಟಕ ಕಾರ್ಯಕ್ರಮ ಜೂನ್ 5ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 6.30ಕ್ಕೆ ನಡೆಯಲಿದೆ. ‘ನಾದ–ಅಭಿನಯ’ ಸಂಗಮವಾಗಿರುವ ಈ ಸಂಗೀತ ಸಂಜೆಯ ಪರಿಕಲ್ಪನೆ ಮತ್ತು ರಾಗ ಸಂಯೋಜನೆ ಪಂಡಿತ್ ಗುರುರಾಜ ಕಾಟೋಟಿ ಅವರದ್ದಾದರೆ, ನಾಟಕ ರಚನೆ ಹಾಗೂ ನಿರ್ದೇಶನವನ್ನು ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಮಾಡಿದ್ದಾರೆ.


ಮಧುರಾತಿಮಧುರ ಸಂಗೀತ ವೇದಿಕೆಯಲ್ಲಿ ಅನುರಣಿಸಿದಾಗ ಕೇಳುಗರಲ್ಲಿ ಸಂಚಲನ ಉಂಟಾಗುವುದು ಸಹಜ. ನಾದದ ಅಲೆಗಳೊಂದಿಗೆ ನೃತ್ಯ ಮೇಳೈಸಿದರೆ ಅಲ್ಲಿ ಗಂಧರ್ವಲೋಕವೇ ಸೃಷ್ಟಿಯಾಗುತ್ತದೆ. ಇದೀಗ ಬೆಂಗಳೂರಿನ ಬಿಜಾಪುರೆ ಫೌಂಡೇಶನ್‌ನ ರೂವಾರಿ ಪಂಡಿತ್ ರವೀಂದ್ರ ಕಾಟೋಟಿ ಹಾಗೂ ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಂಗೀತ ಮತ್ತು ನಾಟಕದ ಸಂಗಮವನ್ನು ಒಂದೇ ವೇದಿಕೆಯಲ್ಲಿ ಪ್ರಸ್ತುತಪಡಿಸಲು ಸಜ್ಜಾಗಿದ್ದಾರೆ. ಹಿಂದೂಸ್ತಾನಿ ಸಂಗೀತ ಕಛೇರಿಯೊಂದಿಗೆ ರಂಗಾಭಿನಯವೂ ಬೆರೆತಾಗ ಪ್ರೇಕ್ಷಕರಿಗೆ ವಿಶಿಷ್ಟ ಅನುಭೂತಿ ದೊರೆಯುವುದು ಖಚಿತ.

‘ಸಾಮಾನ್ಯವಾಗಿ ಸಂಗೀತ ನಾಟಕಗಳು ಐತಿಹಾಸಿಕ, ಪೌರಾಣಿಕ ಅಥವಾ ಸಾಮಾಜಿಕ ಕಥಾವಸ್ತುಗಳನ್ನು ಹೊಂದಿರುತ್ತವೆ. ಆದರೆ ಇಲ್ಲಿ ‘ರಾಗ ಸಂಧಾನ’ಕ್ಕೆ ಸಂಗೀತವೇ ವಸ್ತು. ಇದು ವಿಲಂಬಿತ ಖ್ಯಾಲ್, ದೃತ್ ಖ್ಯಾಲ್, ಟಪ್ಪಾ, ಠುಮರಿ, ತರಾನಾ ಸೇರಿದಂತೆ ಒಂಬತ್ತು ವಿಭಿನ್ನ ಗೀತಪ್ರಕಾರಗಳನ್ನು ಒಳಗೊಂಡಿದ್ದು, ಒಟ್ಟು ಹತ್ತೊಂಬತ್ತು ಹಾಡುಗಳ ಸಾಂಗೀತಿಕ ಕಲಾಕೃತಿಯಾಗಿದೆ’ ಎಂದು ‘ರಾಗ ಸಂಧಾನ’ದ ಕುರಿತು ಪಂಡಿತ್ ರವೀಂದ್ರ ಕಾಟೋಟಿ ವಿವರಸುತ್ತಾರೆ.

ಸಂಗೀತ ನಾಟಕವು ಕಥೆಯನ್ನು ಹೇಳಲು ಗದ್ಯ (ಸಂಭಾಷಣೆ) ಮತ್ತು ಕಾವ್ಯವನ್ನು ಹಾಡುಗಳ ರೂಪದಲ್ಲಿ ಸಂಯೋಜಿಸುವ ವಿಶಿಷ್ಟ ಕಲಾಪ್ರಕಾರ. ಭಾರತೀಯ ಸಂಸ್ಕೃತಿಯಲ್ಲಿ ಇದು ಮಹತ್ವದ ಸ್ಥಾನ ಪಡೆದಿದ್ದು, ಕಾಲಕಾಲಕ್ಕೆ ಹೊಸಹೊಸ ಪ್ರಯೋಗಗಳ ಮೂಲಕ ವಿಸ್ತರಿಸುತ್ತಲೇ ಬಂದಿದೆ. ಅಭಿನಯ ಮತ್ತು ಗಾಯನವನ್ನು ಜೊತೆಜೊತೆಯಾಗಿ ಪ್ರಸ್ತುತಪಡಿಸುವುದೇ ಸಂಗೀತ ನಾಟಕದ ಪ್ರಮುಖ ಲಕ್ಷಣ. ಸಂಭಾಷಣೆಯೊಂದಿಗೆ ಮಧುರ ಹಾಡುಗಳು ಗಾಯನ–ವಾದನದ ಮೂಲಕ ಮೂಡಿಬಂದಾಗ ಈ ಕಲಾಪ್ರಕಾರ ಇನ್ನಷ್ಟು ಆಕರ್ಷಕವಾಗುತ್ತದೆ. ಇಲ್ಲಿ ನಾದಾನುಸಂಧಾನದೊಂದಿಗೆ ಭಾವನೆಗಳ ಸಂಗಮವೂ ಸೇರಿ ಅದ್ಭುತ ರಸಪಾಕ ಸೃಷ್ಟಿಯಾಗುತ್ತದೆ.

‘ರಾಗ ಸಂಧಾನ’ದಲ್ಲಿ ಸಿದ್ಧಾರ್ಥ ಬೆಳ್ಮಣ್, ದೀಪಿಕಾ ಭಟ್, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಹಾಗೂ ದೀಪ್ತಿ ರಾಧಾಕೃಷ್ಣ ಅವರ ನಾದಾಭಿನಯವಿದ್ದರೆ, ಕೊಳಲು ವಿದ್ವಾನ್ ವೇಣುಗೋಪಾಲ್, ಹಾರ್ಮೋನಿಯಂ ವಿದ್ವಾನ್ ಗುರುರಾಜ ಕಾಟೋಟಿ ಮತ್ತು ತಬಲಾ ವಾದಕ ಸುಮಿತ್ ನಾಯಿಕ್ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದ್ದಾರೆ.

ಸುಷಿರ ವಾದ್ಯ ಹಾರ್ಮೋನಿಯಂನಲ್ಲಿ ಪಂಡಿತ್ ರಾಮಬಾವು ಬಿಜಾಪುರೆ ಅವರದ್ದು ದೊಡ್ಡ ಹೆಸರು. ಅವರ ಹಿರಿಯ ಶಿಷ್ಯರಾದ ಗುರುರಾಜ ಕಾಟೋಟಿ ವರ್ಷಂಪ್ರತಿ ಹಾರ್ಮೋನಿಯಂ ಹಬ್ಬ ಆಯೋಜಿಸುವ ಮೂಲಕ ಈ ವಾದ್ಯಕ್ಕೆ ಹೊಸ ಜೀವ ತುಂಬುತ್ತಿದ್ದಾರೆ. ಹಾರ್ಮೋನಿಯಂನಲ್ಲಿ ವಿಭಿನ್ನ ಹಾಗೂ ವಿಶಿಷ್ಟ ಪ್ರಯೋಗಗಳನ್ನು ಮಾಡುತ್ತಿರುವ ಅವರು, ‘ರಾಗ ಸಂಧಾನ’ದ ಮೂಲಕ ಕಲಾಲೋಕದಲ್ಲಿ ಹೊಸ ಭಾಷ್ಯ ಬರೆಯುತ್ತಿರುವುದು ವಿಶೇಷ.


ಸಿದ್ಧಾರ್ಥ ಬೆಳ್ಮಣ್, ಶ್ರೀಲಕ್ಷ್ಮಿ ಬೆಳ್ಮಣ್

ಇತಿಹಾಸವೂ ಇದೆ...

ಹಿಂದೂಸ್ತಾನಿ ಸಂಗೀತದೊಂದಿಗೆ ರಂಗಭೂಮಿಯನ್ನು ಬೆಸೆಯುವ ಪ್ರಯೋಗ ಇದೇ ಮೊದಲಲ್ಲ. ಇತಿಹಾಸ ಕೆದಕಿದರೆ ಸಂಗೀತ ನಾಟಕಗಳ ಪರಂಪರೆ ಹಿಂದಿನಿಂದಲೂ ಕಾಣಿಸುತ್ತದೆ. ಸಂಗೀತ ನಾಟಕಗಳನ್ನು ಮೊದಲ ಬಾರಿಗೆ ಅಣ್ಣಾಸಾಹೇಬ್ ಕಿರ್ಲೋಸ್ಕರ್ ಅವರು ಪ್ರಯೋಗಿಸಿದ್ದು, ‘ಸಂಗೀತ ಸೌಭದ್ರ’ ಹಾಗೂ ‘ರಾಮರಾಜ್ಯ ವಿಯೋಗ’ದಂತಹ ಪ್ರಸಿದ್ಧ ನಾಟಕಗಳನ್ನು ಸಂಗೀತದೊಂದಿಗೆ ಪ್ರೇಕ್ಷಕರಿಗೆ ಉಣಬಡಿಸಿದ್ದರು. ❖

ಸಲಾವುದ್ದೀನ್ ಮನೆಯೇ ಪಕ್ಷಿಧಾಮ!

10ನೇ ಪುಟದಿಂದ...

ಅವರ ಸ್ನೇಹಿತ ಜಗನ್ನಾಥ ಚೌದರಿ ಸಹ ಸದಾ ಜೊತೆಗಿದ್ದು ನೆರವಾಗುತ್ತಿದ್ದಾರೆ.

ಸಲಾವುದ್ದೀನ್ ಅವರ ಮನೆ ಈಗ ಪಕ್ಷಿಪ್ರೇಮಿಗಳ ಆಕರ್ಷಣೆಯ ಕೇಂದ್ರವಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಪರಿಸರಾಸಕ್ತರು ತಂಡಗಳಾಗಿ ಬಂದು ಅವರ ಕಾರ್ಯವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಪಕ್ಷಿಗಳಿಗೆ ಅವರು ಮಾಡಿರುವ ಗೂಡುಗಳು, ನೀರಿನ ವ್ಯವಸ್ಥೆ, ಆರೈಕೆಯ ವಿಧಾನಗಳನ್ನು ನೋಡಿ ಹಲವರು ತಮ್ಮ ಮನೆಯಲ್ಲೂ ಇದೇ ರೀತಿಯ ಪ್ರಯತ್ನ ಆರಂಭಿಸಿದ್ದಾರೆ.

ಸ್ವತಃ ಸಲಾವುದ್ದೀನ್ ವಿವಿಧ ಕಾರ್ಯಕ್ರಮಗಳಿಗೆ ತೆರಳಿ ಪಕ್ಷಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಬೇಸಿಗೆಯಲ್ಲಿ ಮನೆಯಂಗಳದಲ್ಲಿ ಒಂದು ಪಾತ್ರೆ ನೀರು ಇಟ್ಟರೂ ಸಾಕು, ಅದು ಒಂದು ಪಕ್ಷಿಯ ಜೀವ ಉಳಿಸಬಹುದು ಎಂಬ ಸಂದೇಶವನ್ನು ಅವರು ಜನರಿಗೆ ನೀಡುತ್ತಿದ್ದಾರೆ. ಪಕ್ಷಿಗಳಿಗೆ ನೀರುಣಿಸಲು ಬಳಸುವ ವಿಶೇಷ ಬಾಟಲಿಗಳನ್ನು ಉಚಿತವಾಗಿ ಹಂಚಿ, ಕಡಿಮೆ ವೆಚ್ಚದಲ್ಲಿ ಅವುಗಳನ್ನು ಹೇಗೆ ತಯಾರಿಸಬೇಕು ಎಂಬುದನ್ನೂ ಕಲಿಸುತ್ತಿದ್ದಾರೆ.

‘ಪಕ್ಷಿಗಳಿಗೆ ದೊಡ್ಡ ಸಹಾಯ ಮಾಡಬೇಕೆಂದಿಲ್ಲ. ಒಂದು ಚಿಕ್ಕ ಪಾತ್ರೆಯಲ್ಲಿ ನೀರು ಇಟ್ಟರೂ ಸಾಕು’ ಎಂಬುದು ಅವರ ಸರಳ ಮನವಿ.


ಒಮ್ಮೆ ಮನೆಯಂಗಳದಲ್ಲೇ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಗುಬ್ಬಿಗಳು ಇಂದು ಅಪರೂಪವಾಗುತ್ತಿವೆ. ಮರಗಳ ನಾಶ, ವಾಯುಮಾಲಿನ್ಯ, ಮೊಬೈಲ್ ವಿಕಿರಣ, ರಾಸಾಯನಿಕ ಬಳಕೆ–ಇವೆಲ್ಲವೂ ಪಕ್ಷಿಗಳ ಬದುಕಿಗೆ ದೊಡ್ಡ ಅಪಾಯವಾಗಿವೆ.

ಈ ನಡುವೆ ಸಲಾವುದ್ದೀನ್ ಅವರಂತಹವರು ಕೇವಲ ಪಕ್ಷಿಗಳನ್ನು ಉಳಿಸುತ್ತಿಲ್ಲ; ಮಾನವೀಯತೆಯನ್ನೂ ಜೀವಂತವಾಗಿರಿಸುತ್ತಿದ್ದಾರೆ. ಒಂದು ಪಾತ್ರೆ ನೀರು, ಒಂದು ಮುಷ್ಟಿ ಕಾಳು ಮತ್ತು ಸ್ವಲ್ಪ ಮಮತೆ ಇದ್ದರೆ ಸಾಕು, ಮೂಕ ಜೀವಿಗಳ ಬದುಕಿನಲ್ಲಿ ಆಶೆಯಾಗಬಹುದು ಎಂಬುದನ್ನು ಅವರು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದ್ದಾರೆ. ❖



ಮೊದಲ ಓದು

ಬತ್ತದ ಒಲವಿನ ಅಂತರಗಂಗೆ



ಲವ್ ಇನ್ ದ ಟೈಮ್ ಆಫ್ ಕಾಲರಾ
ಲೇ: ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್
ಅನುವಾದ: ಟಿ.ಡಿ. ರಾಜಣ್ಣ ತಗ್ಗಿ
ಪ್ರ: ಸೃಷ್ಟಿ
ಸಂ: 9845096668

ಹರೆಯದ ಪ್ರೀತಿ ಕೆಲವೊಮ್ಮೆ ಪ್ರೇಮವೆನಿಸುವ ಅಟ್ಯಾಚ್ಮೆಂಟ್ ಮಾತ್ರವಾಗಿರುತ್ತದೆ. ಆದರೆ ಬದುಕು, ಸುರಕ್ಷೆ, ಅಂತಸ್ತು, ಸೌಂದರ್ಯ ಇವೆಲ್ಲವನ್ನೂ ಲೆಕ್ಕಹಾಕುವ ಹುಡುಗಿಯ ನಿರ್ಧಾರ, ಆ ನಿರಾಕರಣೆಯನ್ನು ಒಳಗೊಳಗೇ ಜೀರ್ಣಿಸಿಕೊಳ್ಳುತ್ತ ತನ್ನ ಒಲವನ್ನು ಅಂತರಗಂಗೆಯನ್ನಾಗಿಸಿಕೊಳ್ಳುವ ಹುಡುಗ–ಇವರಿಬ್ಬರ ನಡುವಿನ ಸಂಬಂಧವೇ ಈ ಪ್ರೇಮ ಕಾವ್ಯದಂಥ ಕಾದಂಬರಿಯ ಜೀವಾಳ.

ಪ್ರೇಮ ನಿವೇದನೆಯ ನಂತರ ದಶಕಗಳು ಕಳೆಯುತ್ತವೆ. ತಾರುಣ್ಯದ ಆ ಪ್ರೇಮ ಕಾಲಕ್ರಮೇಣ ಹಂಬಲವಾಗಿ ರೂಪಾಂತರಗೊಳ್ಳುತ್ತದೆ. ಇಬ್ಬರೂ ತಮ್ಮ ತಮ್ಮ ಬದುಕು, ಸಂಬಂಧಗಳು, ಜವಾಬ್ದಾರಿಗಳೊಳಗೆ ದೂರ ಸಾಗುತ್ತಾರೆ. ಆದರೂ ಒಮ್ಮೆ ಹುಟ್ಟಿದ ಆ ಒಲವಿನ ಒರತೆ ನಿಜಕ್ಕೂ ಬತ್ತಿಹೋಗುತ್ತದೆಯೇ ಎಂಬ ಪ್ರಶ್ನೆಯನ್ನು ಕಾದಂಬರಿ ಮತ್ತೆ ಮತ್ತೆ ಕೇಳುತ್ತದೆ.


ಸಂಗಾತಿ ಆಯ್ಕೆ ಮಾಡುವಾಗ ನಾವು ವಹಿಸುವ ಎಚ್ಚರಗಳಿಗೆ ‘ಲೆಕ್ಕಾಚಾರ’, ‘ಸ್ಥಿರತೆ’, ‘ಸುಖಕರ ಜೀವನ’ ಎಂಬ ಹೆಸರುಗಳನ್ನು ಕೊಡುತ್ತೇವೆಯೇ? ಬದುಕಿಗೆ ಬೇಕಾದ ಎಲ್ಲಾ ಸವಲತ್ತುಗಳಿದ್ದರೂ ಪ್ರೀತಿಗಾಗಿ ಮನಸ್ಸು ಯಾಕೆ ಹಾತೊರೆಯುತ್ತದೆ? ಯಾವ ಕಾರಣಕ್ಕೆ ಒಂದು ಸಾಂಗತ್ಯ ಸಾಕಾಗದೇ ಮತ್ತೊಂದು ಆತ್ಮೀಯತೆಯ ಹುಡುಕಾಟ ಆರಂಭವಾಗುತ್ತದೆ? ಇಂತಹ ಪ್ರಶ್ನೆಗಳು ಕಾದಂಬರಿಯ ಒಳಹರಿವಾಗಿ ಸಾಗುತ್ತವೆ.

51 ವರ್ಷಗಳಷ್ಟು ದೀರ್ಘ ಕಾಯುವಿಕೆಯ ನಂತರವೂ ಪ್ರೇಮ ಅಳಿಯದೇ ಉಳಿಯುವುದು ಹೇಗೆ ಎಂಬುದನ್ನು ಕಾದಂಬರಿ ಸೂಕ್ಷ್ಮವಾಗಿ ಅನಾವರಣಗೊಳಿಸುತ್ತದೆ. ಬದುಕಿನ ಅನೇಕ ಸಾವು–ನೋವುಗಳನ್ನು ದಾಟಿದ ಬಳಿಕವೂ ಮತ್ತೆ ಸಾಂಗತ್ಯದಲ್ಲಿ ನಂಬಿಕೆ ಇಡುವ ಮಾನವ ಮನಸ್ಸಿನ ವಿಚಿತ್ರತೆಯನ್ನು ಇದು ಸ್ಪರ್ಶಿಸುತ್ತದೆ.

ಚಾರಿತ್ರಿಕ ಹಿನ್ನೆಲೆಯೊಳಗೆ ಸಾಗುತ್ತಲೇ, ಮನೋವ್ಯಾಪಾರ ಮಾತ್ರ ಕಾಲಾತೀತ ಎಂಬ ಭಾವನೆಯನ್ನು ಈ ಕಾದಂಬರಿ ಮೂಡಿಸುತ್ತದೆ. ಪಾತ್ರಗಳ ಅಂತರಂಗ ಬಿಚ್ಚಿಕೊಳ್ಳುತ್ತ ಹೋಗುವ ರೀತಿಯಿಂದಾಗಿ ಇದು ವಿರಾಮದ ಹೊತ್ತಿನಲ್ಲಿ ನಿಧಾನವಾಗಿ ಆಸ್ವಾದಿಸಬೇಕಾದ ಓದಾಗಿ ಉಳಿಯುತ್ತದೆ.

ಪುಟ: 356 ₹380

ಸೌಹಾರ್ದದ ಹಾದಿಯ ಕಥೆಗಳು



ಅರ್ಧ ಹಿಂದೂ ಅರ್ಧ ಮುಸ್ಲಿಂ
ಲೇ: ಹಂಝು ಮಲಾರ್
ಪ್ರ: ವೀರಲೋಕ
ಸಂ: 7022122121

ಈ ಸಂಕಲನದಲ್ಲಿ ಹತ್ತು ಕಥೆಗಳಿವೆ. ಬಹುತೇಕ ಕಥೆಗಳು ವಾಸ್ತವ ಘಟನೆಗಳಿಂದ ಪ್ರೇರಣೆಗೊಂಡಿದ್ದು, ಮಂಗಳೂರು ಭಾಗದ ಜನಜೀವನದ ತುಣುಕುಗಳಂತೆ ಕಾಣಿಸುತ್ತವೆ.

ಸಂಕಲನದ ಶೀರ್ಷಿಕೆಯನ್ನೇ ಹೊತ್ತ ‘ಅರ್ಧ ಹಿಂದೂ ಅರ್ಧ ಮುಸ್ಲಿಂ’ ಕಥೆ ಮೊದಲ ನೋಟದಲ್ಲೇ ಗಮನ ಸೆಳೆಯುತ್ತದೆ. ಒಂದು ಪುಟ್ಟ ಊರಿಗೆ ರಾಜ್ಯಪಾಲರ ಆಗಮನದ ಸುದ್ದಿ ಅಲ್ಲಿನ ರಾಜಕೀಯ ಮತ್ತು ಸಾಮಾಜಿಕ ವಾತಾವರಣದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಥೆ ಚಿತ್ರಿಸುತ್ತದೆ. ತಿಳಿಹಾಸ್ಯದ ಧಾಟಿಯಲ್ಲಿ ಸಾಗುವ ನಿರೂಪಣೆ ಗಂಭೀರ ಸಂಗತಿಗಳನ್ನೂ ಸಹಜವಾಗಿ ದಾಟಿಸುತ್ತದೆ.

ಸೌಹಾರ್ದತೆಯ ಆಶಯವಿರುವ ಕಥೆಗಳ ಜೊತೆಗೆ ಮಹಿಳಾ ಕೇಂದ್ರಿತ ಕಥೆಗಳೂ ಸಂಕಲನದಲ್ಲಿವೆ. ಓಡಿ ಬಂದವಳು, ಕನ್ನಡಿಯೊಳಗಿನ ಗಂಟು, ಉಮ್ಮಾ ಮತ್ತು ಗಾಳಕ್ಕೆ ಸಿಗದ ಮೀನು ಕಥೆಗಳು ಮಹಿಳೆಯರ ಬದುಕು, ಬವಣೆ ಮತ್ತು ಹೋರಾಟಗಳನ್ನು ಕೇಂದ್ರವಾಗಿಟ್ಟುಕೊಂಡಿವೆ. ಪುರುಷ ಪ್ರಧಾನ ವ್ಯವಸ್ಥೆಯೊಳಗಿನ ಮಹಿಳೆಯರ ಅನುಭವಗಳನ್ನು ಲೇಖಕರು ಸೂಕ್ಷ್ಮವಾಗಿ ಕಟ್ಟಿಕೊಟ್ಟಿರುವುದು ಗಮನ ಸೆಳೆಯುತ್ತದೆ. ತೊಳಲಾಟ, ಒಂದು ರಾತ್ರಿ ಒಂದು ಹಗಲು ಮತ್ತು ಅವನವಳು ಕಥೆಗಳಲ್ಲಿ ಪ್ರೀತಿ ಪ್ರಮುಖ ಎಳೆಯಾಗಿದ್ದರೂ, ಅವುಗಳ ಅಂತ್ಯವು ಮತ್ತೊಂದು ಅರ್ಥಸಾಧ್ಯತೆಯತ್ತ ಕರೆದೊಯ್ಯುತ್ತದೆ.

ಪ್ರಕಾಶಕರ ನುಡಿಯಲ್ಲಿ ಹೇಳಿರುವಂತೆ, ‘ಈ ಕೃತಿಯ ಶೀರ್ಷಿಕೆ ಓದಿ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಇವು ಜಾತಿ-ಧರ್ಮ ಪ್ರಚೋದಿತ ಕಥೆಗಳಲ್ಲ; ಬದುಕಿನ ಕಥೆಗಳು. ಸಾಮಾಜಿಕ ಒಳನೋಟಗಳನ್ನು ಒಳಗೊಂಡ ಕಥೆಗಳು.’

ಸಾಮಾನ್ಯ ಜನರನ್ನೇ ಮುಖ್ಯ ಪಾತ್ರಗಳನ್ನಾಗಿಸಿಕೊಂಡಿರುವ ಈ ಕಥೆಗಳು ಸರಳ ಭಾಷೆ ಮತ್ತು ಸಹಜ ನಿರೂಪಣಾ ಶೈಲಿಯಿಂದ ಓದಿಸಿಕೊಂಡು ಹೋಗುತ್ತವೆ. ಕಥಾವಸ್ತುಗಳಲ್ಲಿಯೂ ವೈವಿಧ್ಯತೆ ಇದೆ. ಆದರೆ ಕೆಲವೆಡೆ ಕಥೆಗಳು ವಾಚ್ಯದ ದಾರಿ ಹಿಡಿದಂತಾಗುತ್ತದೆ. ಅತಿಯಾದ ವಿವರಗಳು ಕೆಲವು ಸಂದರ್ಭಗಳಲ್ಲಿ ಕಥೆಯ ಓಘಕ್ಕೆ ಅಡ್ಡಿಯಾಗಿರುವುದು ಕಾಣಿಸುತ್ತದೆ.

ಪುಟ: 108 ₹140

ಪ್ರಜಾವಾಣಿ ಸಿನಿ ಸಮ್ಮಾನ: ನಾಮನಿರ್ದೇಶಿತರು



4ನೇ ಆವೃತ್ತಿ ಜೂನ್ 19ಕ್ಕೆ

‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ 4ನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. 2025ನೇ ಸಾಲಿನ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡವರ ವಿವರಗಳನ್ನು ತಿಳಿಸುವ ಸಮಯ ಇದು. 15 ವಿಭಾಗಗಳಲ್ಲಿ ಪ್ರತಿಭಾವಂತರನ್ನು ಆಯ್ಕೆ ಮಾಡಲು ಪರಿಣತರ ತಂಡವು ನಾಮನಿರ್ದೇಶನಗಳನ್ನು ಮಾಡಿದೆ. ಇಲ್ಲಿ ಅತ್ಯುತ್ತಮ ಗಾಯಕಿ, ಅತ್ಯುತ್ತಮ ಗಾಯಕ ಹಾಗೂ ಅತ್ಯುತ್ತಮ ನೃತ್ಯ ನಿರ್ದೇಶನ ವಿಭಾಗದ ನಾಮನಿರ್ದೇಶಿತರ ಹೆಸರು/ಸಿನಿಮಾಗಳನ್ನು ಪ್ರಕಟಿಸಲಾಗಿದೆ. ಇನ್ನಷ್ಟು ವಿಭಾಗಗಳಲ್ಲಿ ನಾಮನಿರ್ದೇಶಿತರ ಹೆಸರುಗಳನ್ನು ಹಂತ ಹಂತವಾಗಿ ಪ್ರಕಟಿಸಲಾಗುವುದು.

‘ಸಿನಿ ಸಮ್ಮಾನ’ದ ಇನ್ನಷ್ಟು ಮಾಹಿತಿಗೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ

ಅತ್ಯುತ್ತಮ ಗಾಯಕಿ



ಐಶ್ವರ್ಯ ರಂಗರಾಜನ್
ಹಾಡು: ಪ್ರೀತಿ ಎಂಬ ಮಾಯಾಮೃಗ
ಚಿತ್ರ: 4 ಬೈ 4



ಶಮಿತಾ ಮಲ್ನಾಡ್
ಹಾಡು: ಬದುಕೆ ಓ ಬದುಕೆ
ಚಿತ್ರ: ತಾಯಿ ಕಸ್ತೂರ್ ಗಾಂಧಿ



ಈಶಾ ಸುಚಿ
ಹಾಡು: ದೂರ ತೀರ ಯಾನ
ಚಿತ್ರ: ದೂರ ತೀರ ಯಾನ



ಚೈತ್ರಾ ಜೆ.ಆಚಾರ್
ಹಾಡು: ಹೆಣ್ಣು
ಚಿತ್ರ: ಸು ಫ್ರಮ್ ಸೋ




ಶ್ರೀಲಕ್ಷ್ಮಿ ಬೆಳ್ಮಣ್
ಹಾಡು: ನಗುತಲಿದೆ ನಾಯಿ ಕೊಡೆ
ಚಿತ್ರ: ಮನದ ಕಡಲು

ವಿಜೇತರ ಆಯ್ಕೆ ಹೀಗಿರಲಿದೆ...

ಆಯ್ಕೆ ಪ್ರಕ್ರಿಯೆಯು ಪಾರದರ್ಶಕವಾಗಿದ್ದು, ಪರಿಣತರು ನಾಮನಿರ್ದೇಶನಕ್ಕೆ ಆಯ್ಕೆ ಮಾಡಿದವರ ಹೆಸರುಗಳನ್ನು ಮುಖ್ಯ ತೀರ್ಪುಗಾರರು ಅನುಮೋದಿಸಿದ್ದಾರೆ. ನಾಮನಿರ್ದೇಶಿತರಾದವರಲ್ಲಿ ಒಬ್ಬರನ್ನು ಚಿತ್ರರಂಗದ ವಿವಿಧ ಸಂಘ-ಸಂಸ್ಥೆಗಳ ಒಂದು ಸಾವಿರಕ್ಕೂ ಹೆಚ್ಚು ಸದಸ್ಯರು ವೋಟ್ ಮೂಲಕ ಆಯ್ಕೆ ಮಾಡಲಿದ್ದಾರೆ.

ಅತ್ಯುತ್ತಮ ಗಾಯಕ



ವಿಜಯ್ ಯೇಸುದಾಸ್
ಹಾಡು: ಕಲರ್ಸ್ ಆಫ್ ಡಿವೈನ್
ಚಿತ್ರ: #ಪಾರುಪಾರ್ವತಿ



ಸಚಿನ್ ಬಸ್ರೂರು
ಹಾಡು: ಓಡೋ ಕನಸಿನ ಹಾದಿ
ಚಿತ್ರ: ಒಂದು ತಾತ್ಕಾಲಿಕ ಪಯಣ




ಸಿದ್ಧಾರ್ಥ್ ಬೆಳ್ಮಣ್
ಹಾಡು: ಕೋಟಿ ಕೋಟಿ ಜೀವ ಮೀಟ
ಚಿತ್ರ: ರಿಪ್ಪನ್ ಸ್ವಾಮಿ



ವಾಸುಕಿ ವೈಭವ್
ಹಾಡು: ಪರದಾಟ ನನ್ನ ಬಾಳು
ಚಿತ್ರ: ಕನಸೊಂದು ಶುರುವಾಗಿದೆ



ಕಾರ್ತಿಕ್
ಹಾಡು: ಏನಿದು ಮಳೆಯಾಗಿರೋ ಹಾಗಿದೆ
ಚಿತ್ರ: ದೂರ ತೀರ ಯಾನ



ಆಂತೊನಿ ದಾಸನ್
ಹಾಡು: ಬ್ಯಾಂಗಲ್ ಬಂಗಾರಿ
ಚಿತ್ರ: ಎಕ್ಕ



ಅಬ್ಬಿ ವಿ.
ಹಾಡು: ಬ್ರಹ್ಮಕಲಶ
ಚಿತ್ರ: ಕಾಂತಾರ–ಅಧ್ಯಾಯ 1



ಸಿದ್ ಶ್ರೀರಾಮ್
ಹಾಡು: ನಾನೇ ನೀನಂತೆ
ಚಿತ್ರ: ಬ್ರ್ಯಾಟ್

ಅತ್ಯುತ್ತಮ ನೃತ್ಯ ನಿರ್ದೇಶನ



ಅದಿತಿ ನಾರಾಯಣ್
ಹಾಡು: ಎದೆ ಒಳಗಡೆ
ಚಿತ್ರ: ಬಿಳಿಚುಕ್ಕಿ ಹಳ್ಳಿಹಕ್ಕಿ




ಭೂಷಣ್, ಸ್ವರಾಜ್ ಶೆಟ್ಟಿ
ಹಾಡು: ಬ್ರಹ್ಮಕಲಶ
ಚಿತ್ರ: ಕಾಂತಾರ–ಅಧ್ಯಾಯ 1



ಮುರಳಿ ಮಾಸ್ಟರ್
ಹಾಡು: ಬ್ಯಾಂಗಲ್ ಬಂಗಾರಿ
ಚಿತ್ರ: ಎಕ್ಕ



ಸಂತೋಷ್ ಮಾಸ್ಟರ್
ಹಾಡು: ಇದ್ರೆ ನೆಮ್ದಿಯಾಗ್ ಇರ್ಬೇಕ್
ಚಿತ್ರ: ದಿ ಡೆವಿಲ್



ಮುರಳಿ ಮಾಸ್ಟರ್
ಹಾಡು: ಹೂ ದುಂಬಿ
ಚಿತ್ರ: ಮನದ ಕಡಲು



ಜಾನಿ ಮಾಸ್ಟರ್
ಹಾಡು: ಆ್ಯಫ್ರೋ ಟಪಾಂಗ್
ಚಿತ್ರ: 45



ವಿನಾಯಕ್ ಆಚಾರ್ಯ
ಹಾಡು: ಡಾಂಕ್ಸ್ ಆ್ಯಂಥಮ್
ಚಿತ್ರ: ಸು ಫ್ರಮ್ ಸೋ

ಭಾನುವಾರದ ಹಸಿರು ಪಡೆ

10ನೇ ಪುಟದಿಂದ...

ಇಂದು ತಂಡದಲ್ಲಿ 15 ವರ್ಷದ ವಿದ್ಯಾರ್ಥಿಗಳಿಂದ ಹಿಡಿದು 75 ವರ್ಷದ ಹಿರಿಯ ನಾಗರಿಕರವರೆಗೆ ಸದಸ್ಯರಿದ್ದಾರೆ. ಮಹಿಳೆಯರು, ಉದ್ಯಮಿಗಳು, ಖಾಸಗಿ ನೌಕರರು, ಕಾಲೇಜು ವಿದ್ಯಾರ್ಥಿಗಳು ಹೀಗೆ ಹಲವು ವರ್ಗದ ಜನ ಇಲ್ಲಿ ಒಂದಾಗಿದ್ದಾರೆ.

ಆದರೆ ಆರಂಭ ಸುಲಭವಾಗಿರಲಿಲ್ಲ. ಮೊದಲಿಗೆ ರಸ್ತೆಬದಿಗಳಲ್ಲಿ ನೆಟ್ಟ ಸಸಿಗಳು ಜಾನುವಾರುಗಳಿಗೆ ಆಹಾರವಾದವು. ಮಕ್ಕಳು ಆಟವಾಡುತ್ತ ಅವುಗಳನ್ನು ಚಿವುಟಿ ಹಾಕುತ್ತಿದ್ದರು. ಆಗ ಅವರಿಗೆ ಅರಿವಾಯಿತು; ಸಸಿ ನೆಡುವುದಕ್ಕಿಂತ ಅದನ್ನು ಉಳಿಸುವುದೇ ದೊಡ್ಡ ಸವಾಲು ಎನ್ನುವುದು.

ಅದಾದ ಬಳಿಕ ತಂಡ ತಂತ್ರ ಬದಲಿಸಿತು. ಸಸಿಗಳಿಗೆ ಹಾನಿಯಾಗದ, ಜನರ ಸಹಕಾರ ಸಿಗುವ ಜಾಗಗಳನ್ನು ಆಯ್ಕೆ ಮಾಡಿಕೊಂಡು ಕೆಲಸ ಮುಂದುವರಿಸಿತು.



ಪುಟ್ಟ ಕಾಡಾಗಿ ಬದಲಾದ ಬಯಲು ಪ್ರದೇಶ

ವಿಮಾನ ನಿಲ್ದಾಣ, ಶಾಲೆಗಳು, ದೇವಸ್ಥಾನಗಳು, ಕಾರ್ಖಾನೆಗಳು, ಸ್ಮಶಾನಭೂಮಿ, ಕೃಷಿಭೂಮಿ ಹೀಗೆ ಹಲವು ಕಡೆಗಳಲ್ಲಿ ಸಸಿಗಳನ್ನು ಬೆಳೆಸಲು ಆರಂಭಿಸಿದರು.

‘ಸಾರ್ವಜನಿಕ ಸ್ಥಳಗಳಲ್ಲಿ ಆಲಂಕಾರಿಕ ಸಸಿಗಳು ಹೆಚ್ಚು ಕಾಣಿಸುತ್ತವೆ. ಅವು ನೋಡಲು ಚೆನ್ನಾಗಿರಬಹುದು. ಆದರೆ ಅವುಗಳಿಂದ ಪ್ರಯೋಜನವೇನೂ ಇಲ್ಲ. ಅದಕ್ಕಾಗಿ ನಾವು ಮಾವು, ಹಲಸು, ಪೇರಳೆ, ಕವಳೆ ಮೊದಲಾದ ಸಸಿಗಳಿಗೆ ಆದ್ಯತೆ ಕೊಡುತ್ತೇವೆ’ ಎನ್ನುತ್ತಾರೆ ಮಜಲಿ.

ಸಸಿ ನೆಟ್ಟುಬಿಟ್ಟರೆ ಕೆಲಸ ಮುಗಿಯುವುದಿಲ್ಲ. ಕನಿಷ್ಠ ಎರಡು ವರ್ಷಗಳವರೆಗೆ ಅದರ ಆರೈಕೆ ಮಾಡಲಾಗುತ್ತದೆ. ನೀರುಣಿಸುವುದು, ಗೊಬ್ಬರ ಹಾಕುವುದು, ರಕ್ಷಣೆ ಒದಗಿಸುವುದು ಎಲ್ಲವೂ ತಂಡದ ಜವಾಬ್ದಾರಿ.

ಈವರೆಗೆ 70 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ. ಅವುಗಳಲ್ಲಿ ಶೇಕಡಾ 60ರಷ್ಟು ಮರಗಳಾಗಿ ಬೆಳೆದಿವೆ.

ಆದರೆ ಈ ತಂಡದ ಶಕ್ತಿ ಸಂಖ್ಯೆಗಳಲ್ಲಷ್ಟೇ ಇಲ್ಲ; ಅವರ ನಿರಂತರತೆಯಲ್ಲಿದೆ. ಒಂದಲ್ಲ, ಎರಡಲ್ಲ ಸತತ 528 ಭಾನುವಾರಗಳಿಂದ ಅವರು ಈ ಕೆಲಸ ಮುಂದುವರಿಸಿದ್ದಾರೆ. ಕೊರೊನಾ ಸಂಕಷ್ಟ, ನೆರೆ ಹಾವಳಿ, ವೈಯಕ್ತಿಕ ಕಷ್ಟಗಳು ಯಾವುದೂ ಅವರ ಅಭಿಯಾನಕ್ಕೆ ಅಡ್ಡಿ ಆಗಲಿಲ್ಲ.

ಸಮೀರ್ ಮಜಲಿ ಅವರ ತಂದೆ ತೀರಿಹೋದ ಕೆಲ ದಿನಗಳ ಬಳಿಕ ಬಂದ ಭಾನುವಾರವೂ ಅವರು ಮನೆಯಲ್ಲಿ ಕೂರಲಿಲ್ಲ. ತಂಡದೊಂದಿಗೆ ಸೇರಿ ಸಸಿ ನೆಟ್ಟರು. ‘ತಂದೆಯ ನೆನಪಿನಲ್ಲಿ ಮರ ನೆಟ್ಟೆ’ ಎಂದು ಅವರು ಆ ದಿನ ಹೇಳಿದ್ದರಂತೆ.

ಈ ಅಭಿಯಾನಕ್ಕೆ ಹಲವು ದಾನಿಗಳ ಬೆಂಬಲವೂ ಸಿಕ್ಕಿದೆ. ಸಸಿ ಖರೀದಿ, ಪೋಷಣೆ ಮತ್ತು ಇತರ ಚಟುವಟಿಕೆಗಳಿಗೆ ಕೆಲ ಉದ್ಯಮಿಗಳು ಮತ್ತು ಸಂಸ್ಥೆಗಳು ನೆರವಾಗುತ್ತಿವೆ.

ಪರಿಸರ ಕಾಳಜಿ ಮುಂದಿನ ತಲೆಮಾರಿಗೆ ತಲುಪಬೇಕೆಂಬ ಉದ್ದೇಶದಿಂದ ಏಳು ಶಾಲೆಗಳಲ್ಲಿ ಇಕೋ ಕ್ಲಬ್‌ಗಳನ್ನೂ ಆರಂಭಿಸಲಾಗಿದೆ. ಸಸಿ ನೆಡುವುದು, ಆರೈಕೆ ಮಾಡುವುದು ಮತ್ತು ಪ್ರಕೃತಿಯೊಂದಿಗೆ ಬೆರೆಯುವ ಪಾಠವನ್ನು ಮಕ್ಕಳಿಗೆ ಕಲಿಸಲಾಗುತ್ತಿದೆ.

‘ರಸ್ತೆ ಅಗಲೀಕರಣ ಮತ್ತು ಕಾಂಕ್ರಿಟೀಕರಣದಿಂದ ನಗರದಲ್ಲಿ ಮರಗಳು ಕಡಿಮೆಯಾಗುತ್ತಿವೆ. ಕನಿಷ್ಠ ನಮ್ಮ ಕೈಲಾದಷ್ಟು ಮರಗಳನ್ನು ಮತ್ತೆ ಬೆಳೆಸಬೇಕು ಎನ್ನುವುದು ನಮ್ಮ ಆಶಯ’ ಎನ್ನುತ್ತಾರೆ ತಂಡದ ಸದಸ್ಯರಾದ ರವೀಂದ್ರ ಶೆಣೈ ಮತ್ತು ವಿಜಯಾ ಶೆಣೈ.

ಸಾಂಬ್ರಾ ವಿಮಾನ ನಿಲ್ದಾಣದ ಬಳಿ ವಾಯುವಿಹಾರಕ್ಕೆ ಬರುವ ಸ್ಥಳೀಯರಾದ ಸುರೇಶ ದಾನಶೆಟ್ಟಿ ಹೇಳುವ ಮಾತು ಈ ಬದಲಾವಣೆಯ ಸಾರ ಹೇಳುತ್ತದೆ: ‘ಮೊದಲು ಇಲ್ಲಿ ಬಿಸಿಲು ಮತ್ತು ಬಯಲು ಮಾತ್ರ ಇತ್ತು. ಈಗ ಮರಗಳ ನಡುವೆ ನಡೆದರೆ ಪುಟ್ಟದೊಂದು ಕಾಡಿನ ನಡುವೆ ಸುತ್ತಿದ ಅನುಭವವಾಗುತ್ತದೆ’.

ಒಮ್ಮೆ ಖಾಲಿ ಬಿದ್ದಿದ್ದ ಜಾಗಗಳಲ್ಲಿ ಇಂದು ನೆರಳು ಮೂಡಿದೆ. ಹಕ್ಕಿಗಳ ಸದ್ದು ಕೇಳಿಸುತ್ತಿದೆ. ಬೆಳಗಾವಿಯ ಹಲವು ಮೂಲೆಗಳಲ್ಲಿ ಬೆಳೆದಿರುವ ಈ ಹಸಿರು, ಕೆಲವರ ಭಾನುವಾರದ ಶ್ರಮದ ಫಲವಾಗಿದೆ.

ಮಜ ಮಜ ಮಜಕೂರ

ಎಂ.ಎಸ್.ಪೂಜಾರ


ಗಾಳಿಯಲ್ಲಿ ಗುಂಡ!

majakoora@prajavani.co.in

ಡಣ್ಣ ಚಕ್ಕು ಕಿಂಶುಕ ಕಥೆಯು

ಕಲೆ–ಪರಿಕಲ್ಪನೆ: ಸಂತೋಷ್ ಸಸಿಹಿತ್ಲು

ಗುಂಡ ಮಾರುಕಟ್ಟೆಯಿಂದ ಹೊಸದಾಗಿ ತಂದ ಡ್ರೋನ್ ಹಾರಿಸಲು ಸಜ್ಜಾಗಿದ್ದ. ಅದು ಬಹಳ ಶಕ್ತಿಯುತವಾಗಿತ್ತು. ಗಾಳಿಯನ್ನು ದೂಡಿ ಮೇಲೇಳುವ ಡ್ರೋನ್ ಆದಾಗಿತ್ತು. ಅದನ್ನು ಆನ್ ಮಾಡಿದ ತಕ್ಷಣವೇ ಸುತ್ತಲಿನ ಗಾಳಿಯನ್ನು ಎಳೆದುಕೊಳ್ಳಲಾರಂಭಿಸಿತು. ಗುಂಡ ಮೆಲ್ಲನೆ ಗಾಳಿಯಲ್ಲಿ ತೇಲುತ್ತಿದ್ದ. ಡ್ರೋನ್ ಪೂರ್ಣ ಪ್ರಮಾಣದಲ್ಲಿ ತಿರುಗಲಾರಂಭಿಸಿದಾಗ ಗುಂಡ ನೆಲದಿಂದ ಕೆಲ ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ.



ಜಾಣಪದ ಆಟ

1.‘ಮೇ’ ಕೊನೇ ದಿನದಾಟ

ಇಂದು ‘ಮೇ’ ತಿಂಗಳ ಕೊನೆಯ ದಿನ. ಅಕ್ಷರಪಟ್ಟಿಯಿಂದ ಎರಡಕ್ಷರ ಆಯ್ದು ‘ಮೇ’ ಅಕ್ಷರದಿಂದ ಆರಂಭವಾಗುವ ಮೂರಕ್ಷರಗಳ ಪದಗಳನ್ನು ಪೂರ್ಣಗೊಳಿಸಿ.

1	ಮೇ	
2	ಮೇ	
3	ಮೇ	
4	ಮೇ	
5	ಮೇ	
6	ಮೇ	
7	ಮೇ	
8	ಮೇ	

ಅಕ್ಷರಪಟ್ಟಿ

ಗಾ	ಯಿ	ಲಾ	ದಿ	ಲ್ಪಂ	ಳ	ಲ್ವ	ಲು
ಗೈ	ವ	ಟ್ಟ	ಕ್ತಿ	ಟ	ನಿ	ಸು	ಳಿ

2. ಇಲ್ಲಿ ಕೊಟ್ಟಿರುವ ‘ಪರಿ’ ಎಂಬ ಪದಕ್ಕೆ ಇನ್ನೆರಡಕ್ಷರ ಸೇರಿಸಿ ನಾಲ್ಕಕ್ಷರದ ಪದ ಮಾಡಿ

1	ಪ	ರಿ		
2	ಪ	ರಿ		
3	ಪ	ರಿ		
4	ಪ	ರಿ		
5	ಪ	ರಿ		

ಅಕ್ಷರಪಟ್ಟಿ

ಲ್ಪ	ತಿ	ಮ	ರ	ಯ
ಣ	ಣಾ	ಕ	ಚ	ಚ

ಮೋಜಿನ ಇಂಗ್ಲಿಷ್

It is not fun with out U

ಇಲ್ಲಿ ಕೊಟ್ಟಿರುವ ‘U’ ಅಕ್ಷರದ ಹಿಂದೊಂದು ಮುಂದೊಂದು ಅಕ್ಷರ ಸೇರಿಸಿ ಮೂರಕ್ಷರದ ಅರ್ಥಬದ್ಧ ಪದ ಮಾಡಿ.

1		U	
2		U	
3		U	
4		U	
5		U	
6		U	
7		U	
8		U	
9		U	
10		U	

ಅಕ್ಷರ ಪಟ್ಟಿ

S	C	G	N	B	M	H	G	H	M
B	G	R	S	R	N	G	B	M	N

ಪದ ಸಂಕಲನ

ಇಲ್ಲಿ ಕೊಟ್ಟಿರುವ ಎರಡು ಪದ ಹಾಗೂ ಒಂದು ಅಕ್ಷರವನ್ನು ಕೂಡಿಸಿ ಅರ್ಥಬದ್ಧ ಒಂದೇ ಪದ ಮಾಡಿರಿ.

						=	
1	ನವ	+	ಹಸ	+	ಜೀ	=	
2	ಪದ	+	ಕರ್ಣ	+	ಸ್ವ	=	
3	ಲಕ್ಷ	+	ಮಣ	+	ಳೆ	=	
4	ಜನ	+	ಮೀನು	+	ಮ್ಮ	=	
5	ಶಿರ	+	ಮಂದಿ	+	ವ	=	

ನುಡಿಗಟ್ಟುಗಳು

ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ	ಪಕ್ಷಪಾತ ಮಾಡು
ಕಲ್ಲುಮನಸ್ಸು	ಕಠಿಣಮನಸ್ಸು
ಕನಸಿನ ಗೋಪುರ	ಭ್ರಮೆ ಅಥವಾ ಫಲಿಸದ ಆಸೆ
ನಾಲಿಗೆ ಬಿಗಿಹಿಡಿ	ಮಿತಿಯಾಗಿ ಮಾತಾಡು
ಪಂಚಪ್ರಾಣ	ಪ್ರೀತಿಯ ವಸ್ತು ಅಥವಾ ವ್ಯಕ್ತಿ

ವರ್ಡ್‌ಗೇಮ್

ಇಲ್ಲಿರುವ ಇಂಗ್ಲಿಷ್ ಪದವೊಂದರ ಅಕ್ಷರಗಳು ಅದಲು ಬದಲಾಗಿವೆ. ಇವುಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ ಅರ್ಥಬದ್ಧ ಪದ ಮಾಡಿ.

I	C	E	J	U	S	T

ನಮ್ಮ ಊಟ

ನಮ್ಮಯ ಊಟವು ಹೇಗಿರಬೇಕು
ನೆಮ್ಮದಿ–ಸಂತಸ ತರುತಿರಬೇಕು
ಪೋಷಕಾಂಶಗಳು ಬೆರೆತಿರಬೇಕು
ಆಶೆಯಿಂದ ನಾವು ಉಣ್ಣುತಿರಬೇಕು

ತುಪ್ಪವ ತಪ್ಪದೆ ಬಡಿಸಿರಬೇಕು
ಸೊಪ್ಪು–ತಪ್ಪಲು ಒಪ್ಪಿರಬೇಕು
ಉಪ್ಪಿನಕಾಯಿ ನೆಪ್ಪಿರಬೇಕು
ಹಪ್ಪಳ ಚಟ್ನಿ ತಿಂತಿರಬೇಕು

ಹಾಲು–ಹೈನ ಬೆರೆತಿರಬೇಕು
ಕಾಳು–ಬೇಳೆ ಇರುತಿರಬೇಕು
ತರ ತರ ತರಕಾರಿ ತರ್ತಿರಬೇಕು
ಸೊರ್ ಸೊರ್ ಸಾರನು ಸುರಿದಿರಬೇಕು

ದೇಹದ ಬಲವು ಹೆಚ್ಚಿರಬೇಕು
ಎಲ್ಲರೂ ಊಟವ ಮೆಚ್ಚಿರಬೇಕು
ಹಣ್ಣುಹಂಪಲ ಜೊತೆಗಿರಬೇಕು
ಉಣ್ಣುವ ಕ್ರಮವನು ತಿಳಿದಿರಬೇಕು

ಶಬ್ದಾಟ

ಇಲ್ಲಿರುವ ಪದಗಳನ್ನು ಸೇರಿಸಿ ಆರಕ್ಷರದ ಒಂದೇ ಪದ ಮಾಡಿ.

ರಾಗ	ಮನ	ಪುನ

ಮಜ ಮಜ ಮಜಕೂರದ ಕಳೆದ ಸಂಚಿಕೆಯ ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ ಮಕ್ಕಳ ಹೆಸರುಗಳನ್ನು ನೋಡಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ

ಕಳೆದ ಸಂಚಿಕೆಯ ಸರಿ ಉತ್ತರಗಳು

ಪದಸಂಕಲನ:
1.ಸುಂಕಪರಿಕೆ
2.ಜನರಹಕ್ಕು
3.ಮಾಹಿತಿನೀಡು
4.ನದಿಯತಟ
5.ದಾಹತಣಿಸು
ಶಬ್ದಾಟ: ಏರಿದ ಸುಂಕ
ವರ್ಡ್ ಗೇಮ್: AMBITION
ಒಗಟು: ಜೇನುಗೂಡು

ಜಾಣಪದ ಆಟ:
1.ಸಕಲ, ಕಲಹ, ಲಹರಿ 2.ಸರಾಗ, ರಾಗಿಣಿ, ಗಣಿತ
ಜಾಣಪದ ಆಟ:
1.ಮನಸ್ಸಾಕ್ಷಿ
2.ಮನದಟ್ಟು
3.ಮನಶ್ಶಾಸ್ತ್ರ
4.ಮನಸ್ತಾಪ
5.ಮನಸಿಜ


ಸರಿ ಉತ್ತರ ಮುಂದಿನ ವಾರ..

ಸರಿ ಉತ್ತರ ನೀಡಿದ ಮಕ್ಕಳ ವಿವರವನ್ನು ಪ್ರಜಾವಾಣಿ ವೆಬ್‌ಸೈಟ್‌ನಲ್ಲಿ ಹಾಗೂ ಆಯ್ದ ಆರು ಮಕ್ಕಳ ಚಿತ್ರಗಳನ್ನು ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಸರಿ ಉತ್ತರಗಳ ಜತೆಗೆ ಮಗುವಿನ ಹೆಸರು, ತರಗತಿ, ಶಾಲೆಯ ಹೆಸರು, ಊರು ಹಾಗೂ ವಿಳಾಸವನ್ನು ಕಳುಹಿಸಬೇಕು. ಉತ್ತರವನ್ನು ಮೇಲಿರುವ ಇಮೇಲ್‌ಗೆ ಕಳುಹಿಸಿ...

ಸರಿ ಉತ್ತರ ನೀಡಿದ ಆಯ್ದ ಆರು ಪುಟಾಣಿಗಳು



ತನುಶ್ರೀ ಅರಗಿನಶೆಟ್ಟಿ
ಬಾದಾಮಿ



ದಕ್ಷಿತ್ ಎ.
ಬೆಂಗಳೂರು




ಪ್ರಾಪ್ತಿ ಕರ್ಕೇರ
ಉಡುಪಿ



ಮೊಹಮ್ಮದ್ ಅಯಾನ್ ಜಿ.
ವಿಜಯನಗರ



ಪವನ್ ಗೌಡ ಎನ್.ಎಸ್.
ರಾಮನಗರ



ಕುಮುದ ಎಚ್.ಎಸ್.
ಹೆಮ್ಮಿಗೇಪುರ



ಕಿರೀಟ ಉಳಿಸಿಕೊಳ್ಳುವತ್ತ ಆರ್‌ಸಿಬಿ ನೋಟ

ಐಪಿಎಲ್ ಫೈನಲ್ ಇಂದು: ತವರಿನಂಗಳದಲ್ಲಿ ಗೆಲುವಿನತ್ತ ಗುಜರಾತ್ ಟೈಟನ್ಸ್ ಚಿತ್ತ


ವಿರಾಟ್ ಕೊಹ್ಲಿ
ರಜತ್ ಪಾಟೀದಾರ್

• ಸಿದ್ದಿಕಿರಣ್

ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚೊಚ್ಚಲ ಪ್ರಶಸ್ತಿಯ ಸವಿನೆನಪು ನೀಡಿರುವ ತಾಣ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣ. ಸತತ ಹದಿನೇಳು ಆವೃತ್ತಿಗಳಲ್ಲಿ ಪ್ರಶಸ್ತಿ ಬರ ಎದುರಿಸಿದ್ದ ತಂಡವು ಹೋದ ವರ್ಷ ಪ್ರಶಸ್ತಿಗೆ ಮುತ್ತಿಕ್ಕಿದ್ದ ಕ್ರೀಡಾಂಗಣ ಇದು.

ಆ ದಿನ ಅಭಿಮಾನಿಗಳ ಕಣ್ಮಣಿ ವಿರಾಟ್ ಕೊಹ್ಲಿ ಅವರು ಆನಂದಭಾಷ್ಪ ಸುರಿಸುತ್ತ ಸಂಭ್ರಮಿಸಿದ ತಾಣವೂ ಇದು. ಇದೀಗ ಮತ್ತೊಮ್ಮೆ ಆ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಇಲ್ಲಿಯೇ ಕಣಕ್ಕಿಳಿಯಲಿದೆ. ಭಾನುವಾರ ರಾತ್ರಿ ಸುಮಾರು 1.20 ಲಕ್ಷ ಪ್ರೇಕ್ಷಕರ ಎದುರು ರಜತ್ ಪಾಟೀದಾರ್ ಬಳಗವು ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ತಂಡವನ್ನು ಫೈನಲ್ ಪಂದ್ಯದಲ್ಲಿ ಎದುರಿಸಲಿದೆ. ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸತತ ಎರಡು ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದವು. ಅಂತಹ ಸಾಧನೆ ಮಾಡುವ ಮೂರನೇ ತಂಡವಾಗುವ ಅವಕಾಶ ಆರ್‌ಸಿಬಿಗೆ ಇದೆ.

ಮೇಲ್ನೋಟಕ್ಕೆ ಉಭಯ ತಂಡಗಳೂ ಸಮಬಲಶಾಲಿಗಳಂತೆಯೇ ಕಾಣುತ್ತಿವೆ. ಅದಕ್ಕೆ ಕಾರಣ ಎರಡೂ ತಂಡಗಳು ಕಳೆದೆರಡು ತಿಂಗಳಲ್ಲಿ ನಡೆದ ಐಪಿಎಲ್‌ನಲ್ಲಿ ತೋರಿದ ಸಾಮರ್ಥ್ಯ ಪ್ರದರ್ಶನ. 2022ರಲ್ಲಿ ಗುಜರಾತ್ ತಂಡವು ಚಾಂಪಿಯನ್ ಆಗಿತ್ತು. ಆಗ ಹಾರ್ದಿಕ್ ಪಾಂಡ್ಯ ತಂಡದ ನಾಯಕರಾಗಿದ್ದರು.

ಎಲ್ಲ ವಿಭಾಗಗಳಲ್ಲಿಯೂ ಉತ್ತಮ ಹಾಗೂ ಲಯದಲ್ಲಿರುವ ಆಟಗಾರರು ಇದ್ದಾರೆ. ಆದ್ದರಿಂದ ರೋಚಕ ಕದನದ ನಿರೀಕ್ಷೆ ಗರಿಗೆದರಿದೆ.

ಪಿಚ್ ಹೇಗಿದೆ?

ಈ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳಿಗೆ ಹೆಚ್ಚು ಸ್ನೇಹಿಯಾಗಿದೆ. ಫೈನಲ್‌ನಲ್ಲಿಯೂ ಸಪಾಟಾದ ಅಂಕಣವನ್ನು ಒದಗಿಸುವ ಎಲ್ಲ ಸಾಧ್ಯತೆಗಳೂ ಇವೆ.

ಸಾಮರ್ಥ್ಯ


ಹಾಲಿ ಚಾಂಪಿಯನ್ ಆರ್‌ಸಿಬಿ ತಂಡವು ಸತತ ಎರಡನೇ ಬಾರಿ ಫೈನಲ್ ಪ್ರವೇಶಿಸಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಪ್ಲೇ ಆಫ್ ಪ್ರವೇಶಿಸಿತ್ತು. ಅನುಭವಿ ಆಟಗಾರರೇ ತಂಡದ ಸಾಮರ್ಥ್ಯ. ವಿರಾಟ್ ಕೊಹ್ಲಿ (600 ರನ್), ರಜತ್ ಪಾಟೀದಾರ್ (486), ದೇವದತ್ತ ಪಡಿಕ್ಕಲ್ (463), ಟಿಮ್ ಡೇವಿಡ್ (281) ಮತ್ತು ಕೃಣಾಲ್ ಪಾಂಡ್ಯ (225) ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ಭುವನೇಶ್ವರ್ ಕುಮಾರ್ (26 ವಿಕೆಟ್), ರಸಿಕ್ ಸಲಾಂ ದಾರ್ (16), ಕೃಣಾಲ್ ಪಾಂಡ್ಯ (13) ಮತ್ತು ಜೋಶ್ ಹೇಜಲ್‌ವುಡ್ (13) ಪರಿಣಾಮಕಾರಿ ಬೌಲಿಂಗ್ ಮೂಲಕ ತಂಡವನ್ನು ಗೆಲ್ಲಿಸುವ ಸಮರ್ಥರು.

ಪ್ರಮುಖ ಆಟಗಾರರು ಟೂರ್ನಿಯುದ್ದಕ್ಕೂ ಉತ್ತಮವಾಗಿ ಆಡಿದ್ದಾರೆ. ಈ ವಿಷಯದಲ್ಲಿ ಆರ್‌ಸಿಬಿಗೂ ಮತ್ತು ಗುಜರಾತ್ ತಂಡಕ್ಕೂ ಸಮಬಲವಿದೆ. ಆರಂಭಿಕ ಜೋಡಿ ಶುಭಮನ್ ಗಿಲ್ (722 ರನ್) ಮತ್ತು ಸಾಯಿ ಸುದರ್ಶನ್ (710) ಅಮೋಘವಾಗಿ ಆಡಿದ್ದಾರೆ. ಮೂರನೇ ಕ್ರಮಾಂಕದ ಬ್ಯಾಟರ್ ಜೋಸ್ ಬಟ್ಲರ್ (507) ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಿದ್ದಾರೆ. ವಾಷಿಂಗ್ಟನ್ ಸುಂದರ್ (327) ಕೂಡ ಸ್ಥಿರವಾದ ಆಟವಾಡಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ವೇಗಿಗಳಾದ ಕಗಿಸೊ ರಬಾಡ (28 ವಿಕೆಟ್) ಮತ್ತು ಮೊಹಮ್ಮದ್ ಸಿರಾಜ್ (18) ಅವರ ಆಟದಿಂದಾಗಿ ತಂಡವು ಪ್ರಮುಖ ಘಟ್ಟಗಳಲ್ಲಿ ಜಯದ ಸವಿಯುಂಡಿದೆ. ಪ್ರಸಿದ್ಧ ಕೃಷ್ಣ (16), ಜೇಸನ್ ಹೋಲ್ಡರ್ (17) ಮತ್ತು ಸ್ಪಿನ್ನರ್ ರಶೀದ್ ಖಾನ್ (19) ಅವರೂ ಎದುರಾಳಿ ತಂಡಗಳ ಜೊತೆಯಾಟಗಳನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ. ಗುಜರಾತ್ ತಂಡಕ್ಕೆ ನರೇಂದ್ರ ಮೋದಿ ಕ್ರೀಡಾಂಗಣವು ತವರಿನ ಅಂಗಳವಾಗಿದೆ. ಕ್ವಾಲಿಫೈಯರ್ (2) ಪಂದ್ಯದಲ್ಲಿ ಶುಭಮನ್ ಗಿಲ್ ಶತಕ ಹೊಡೆದಿದ್ದರು. ಮೊದಲ ವಿಕೆಟ್ ಜೊತೆಯಾಟದಲ್ಲಿ ಸಾಯಿ ಸುದರ್ಶನ್ ಜೊತೆಗೆ 167 ರನ್ ಸೇರಿಸಿದ್ದರು.

ದೌರ್ಬಲ್ಯ

ಟೂರ್ನಿಯ 18 ಆವೃತ್ತಿಗಳಲ್ಲಿದ್ದಂತೆ ಈ ಬಾರಿ ಅಂತಹ ದೊಡ್ಡ ದೌರ್ಬಲ್ಯಗಳು ಕಂಡುಬಂದಿಲ್ಲವೆನ್ನುವುದು ವಿಶೇಷ. ಲೀಗ್ ಹಂತದಲ್ಲಿ ಸೋತಿರುವ ಪಂದ್ಯಗಳ ಅಂತರವೂ ದೊಡ್ಡದೇನಲ್ಲ. ಉಳಿದ ತಂಡಗಳಿಗೆ ಹೋಲಿಕೆ ಮಾಡಿದರೆ ವೈಡ್‌ಬಾಲ್ ಪ್ರಯೋಗ ಮತ್ತು ಕ್ಯಾಚ್ ಬಿಟ್ಟ ಪ್ರಸಂಗಗಳೂ ಕಡಿಮೆಯೇ. ಫಿಲ್ ಸಾಲ್ಟ್ ಮತ್ತು ಜೇಕಬ್ ಬೆಥೆಲ್ ಅವರು ಆರಂಭಿಕರಾಗಿ ಸಫಲರಾಗಲಿಲ್ಲ. ಆದರೆ ವೆಂಕಟೇಶ್ ಅಯ್ಯರ್ ಆ ಕೊರಗನ್ನು ನೀಗಿಸಿದ್ದಾರೆ. ಜಿತೇಶ್ ಶರ್ಮಾ ಅವರು ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಬ್ಯಾಟಿಂಗ್ ಮಾಡಿಲ್ಲ.

ಅಗ್ರಕ್ರಮಾಂಕದ ಬ್ಯಾಟಿಂಗ್ ತಾರೆಗಳ ಮೇಲೆಯೇ ಹೆಚ್ಚು ಅವಲಂಬನೆ ಇದೆ. ಫೀಲ್ಡಿಂಗ್ ಕೂಡ ಉತ್ತಮವಾಗಿಲ್ಲ. ತಂಡದ ಫೀಲ್ಡರ್‌ಗಳು ಸುಲಭ ಕ್ಯಾಚ್‌ಗಳನ್ನು ಹಲವು ಬಾರಿ ಕೈಚೆಲ್ಲಿದ್ದಾರೆ. ಅಲ್ಲದೇ ಕ್ವಾಲಿಫೈಯರ್ (2) ಪಂದ್ಯವನ್ನು ಶುಕ್ರವಾರ ಆಡಿರುವ ತಂಡಕ್ಕೆ ಫೈನಲ್‌ಗೂ ಮುನ್ನ ಹೆಚ್ಚು ವಿಶ್ರಾಂತಿ ಲಭಿಸಿಲ್ಲ. ಚಂಡೀಗಡದಿಂದ ಅಹಮದಾಬಾದ್ ವರೆಗಿನ ಪ್ರಯಾಣದಲ್ಲಿ ಹೆಚ್ಚು ಸಮಯ ವಿನಿಯೋಗವಾಗಿದೆ. ಆದ್ದರಿಂದ ಬಳಲಿಕೆಯನ್ನು ನಿಭಾಯಿಸಿಕೊಂಡು ಕಣಕ್ಕಿಳಿಯುವ ಸವಾಲು ತಂಡದ ಮುಂದಿದೆ. ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ ಅವರು ಕಳೆದ ಎರಡೂ ಪಂದ್ಯಗಳಲ್ಲಿ ಹಿಟ್ ವಿಕೆಟ್ ಆಗಿರುವುದು ತಂಡಕ್ಕೆ ಚಿಂತೆಯ ವಿಷಯವಾಗಿದೆ.


ಶುಭಮನ್ ಗಿಲ್

ಅಭಿಮಾನಿಗಳ ದಂಡು

‘ಸೋತರೂ, ಗೆದ್ದರೂ ಆರ್‌ಸಿಬಿ ಮೇಲೆ ನಮ್ಮ ಪ್ರೀತಿ ಕಡಿಮೆಯಾಗದು..’

17 ವರ್ಷ ಪ್ರಶಸ್ತಿ ಜಯಿಸದಿದ್ದಾಗಲೂ ಅಭಿಮಾನಿಗಳು ಆರ್‌ಸಿಬಿ ಮೇಲೆ ಪ್ರೀತಿಯನ್ನು ಒಂದಿಷ್ಟೂ ಕಡಿಮೆ ಮಾಡಿರಲಿಲ್ಲ. ಹೋದ ವರ್ಷ ಗೆದ್ದ ಮೇಲಂತೂ ಅಭಿಮಾನಿಗಳ ಸಂಖ್ಯೆಯು ದುಪ್ಪಟ್ಟಾಗಿದೆ. ಈ ಬಾರಿಯಂತೂ ಆರ್‌ಸಿಬಿ ಅಭಿಮಾನಿಗಳ ಬಳಗ ‘ಸೀಮೋಲ್ಲಂಘನ’ ಮಾಡಿದೆ. ತಂಡವು ಯಾವುದೇ ಊರಲ್ಲಿ ಆಡಿದರೂ ಕ್ರೀಡಾಂಗಣದಲ್ಲಿ ಕೆಂಪು ಜೆರ್ಸಿ ತೊಟ್ಟವರ ದಂಡು ಸೇರುತ್ತದೆ. ಪ್ರತಿ ನಗರಗಳಲ್ಲಿಯೂ ಅಭಿಮಾನಿ ಬಳಗಗಳು ಇವೆ. ಅಷ್ಟೇ ಅಲ್ಲ; ನೇಪಾಳ, ಶ್ರೀಲಂಕಾ ಮತ್ತು ದುಬೈನಲ್ಲಿಯೂ ಅಭಿಮಾನಿಗಳಿದ್ದಾರೆ.

ಬೆಂಗಳೂರಿನಿಂದ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಪಂದ್ಯ ವೀಕ್ಷಣೆಗೆ ಪ್ರಯಾಣ ಮಾಡುತ್ತಾರೆ. ಲೀಗ್ ಹಂತದಲ್ಲಿಯೂ ಅಭಿಮಾನಿಗಳು ಲಗ್ಗೆ ಹಾಕಿದ್ದರು. ಅದರಲ್ಲಿ ಬಹುತೇಕರು ಈಗ ಇನ್‌ಸ್ಟಾಗ್ರಾಮ್‌ನಲ್ಲಿ ‘ಕಂಟೆಂಟ್ ಕ್ರಿಯೆಟರ್’ ಆಗಿದ್ದಾರೆ. ಇದೀಗ ಫೈನಲ್ ಪಂದ್ಯಕ್ಕೆ ಬೆಂಗಳೂರಿನಿಂದ ಸುಮಾರು 400ಕ್ಕೂ ಹೆಚ್ಚು ಮಂದಿ ಅಹಮದಾಬಾದಿಗೆ ತೆರಳಿದ್ದಾರೆ.

ವಿಮಾನಗಳಲ್ಲಿಯೂ ಆರ್‌ಸಿಬಿ ಬೆಂಬಲಿಗರಿಗೆ ಸ್ವತಃ ಪೈಲೆಟ್‌ಗಳೇ ಸ್ವಾಗತ ಕೋರಿದ ವಿಡಿಯೊ ತುಣುಕುಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಒಟ್ಟಿನಲ್ಲಿ ‘ಆರ್‌ಸಿಬಿ.. ಆರ್‌ಸಿಬಿ..’ ಅಭಿಮಾನವು ಮುಗಿಲುಮುಟ್ಟಿದೆ!


ಭುವನೇಶ್ವರ್ ಕುಮಾರ್


ದೇವದತ್ತ ಪಡಿಕ್ಕಲ್


ಸಾಯಿ ಸುದರ್ಶನ್


ಮೊಹಮ್ಮದ್ ಸಿರಾಜ್


ಕಗಿಸೊ ರಬಾಡ

ಸಂಕ್ಷಿಪ್ತ ಸುದ್ದಿ

ಏಷ್ಯನ್ ಗೇಮ್ಸ್: ಸೂರ್ಯಕುಮಾರ್, ಗಿಲ್ ಇಲ್ಲ ಸ್ಥಾನ; ವೈಭವ್‌ಗೆ ಅವಕಾಶ

ನವದೆಹಲಿ (ಪಿಟಿಐ): ಜಪಾನ್‌ನ ಐಚಿ–ನಗೋಯಾದಲ್ಲಿ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಸಂಭವನೀಯರ ತಂಡವನ್ನು ಬಿಸಿಸಿಐ ಸಿದ್ಧಪಡಿಸಿದೆ. ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್, ಏಕದಿನ ತಂಡದ ನಾಯಕ ಶುಭಮನ್ ಗಿಲ್ ಅವರು ಸ್ಥಾನ ಪಡೆದಿಲ್ಲ. 30 ಮಂದಿ ಆಟಗಾರರ ಪಟ್ಟಿಯನ್ನು ಬಿಸಿಸಿಐ ಶನಿವಾರ ಭಾರತ ಒಲಿಂಪಿಕ್ ಸಂಸ್ಥೆಗೆ ಸಲ್ಲಿಸಿದೆ.

‘ಬೇಬಿ ಬಾಸ್’ ವೈಭವ್ ಸೂರ್ಯವಂಶಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಏಷ್ಯನ್ ಗೇಮ್ಸ್ ಸಂದರ್ಭದಲ್ಲೇ ವೆಸ್ಟ್ ಇಂಡೀಸ್ ತಂಡವು ಭಾರತಕ್ಕೆ ಟಿ20, ಏಕದಿನ ಸರಣಿ ಕೈಗೊಳ್ಳಲಿರುವ ಕಾರಣ ಭಾರತ ಎರಡು ತಂಡಗಳನ್ನು ಆಯ್ಕೆ ಮಾಡುವುದು ಮೊದಲೇ ನಿರ್ಧಾರವಾಗಿತ್ತು. ವೆಸ್ಟ್ ಇಂಡೀಸ್ ತಂಡವು ಸೆ. 27 ರಿಂದ ಅ. 17ರ ಅವಧಿಯಲ್ಲಿ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ. ಗಿಲ್ ಏಕದಿನ ತಂಡಕ್ಕೆ ನಾಯಕರಾಗುವ ಕಾರಣ ಅವರನ್ನು ಏಷ್ಯನ್ ಗೇಮ್ಸ್ ಸಂಭವನೀಯರ ಪಟ್ಟಿಗೆ ಸೇರಿಸಿಲ್ಲ. ಏಷ್ಯನ್ ಗೇಮ್ಸ್‌ನಲ್ಲಿ ಕ್ರಿಕೆಟ್ ಪಂದ್ಯಗಳು ಸೆ. 24 ರಿಂದ ಅ. 3ರ ಅವಧಿಯಲ್ಲಿ ನಡೆಯಲಿವೆ.

ಇಂಗ್ಲೆಂಡ್‌ಗೆ ಮಣಿದ ಕೌರ್ ಪಡೆ

ಬ್ರಿಸ್ಟಲ್ (ಪಿಟಿಐ): ಫ್ರೆಯಾ ಕೆಂಪ್ ಅವರ ಆಲ್‌ರೌಂಡ್ ಆಟದ ಬಲದಿಂದ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡವು ಪ್ರವಾಸಿ ಭಾರತ ತಂಡದ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ 26 ರನ್‌ಗಳ ಜಯ ಸಾಧಿಸಿತು. ಅದರೊಂದಿಗೆ, ಸರಣಿಯಲ್ಲಿ 1–1 ಸಮಬಲ ಸಾಧಿಸಿತು. ಮೂರನೇ ಹಾಗೂ ಅಂತಿಮ ಪಂದ್ಯವು ಮಂಗಳವಾರ ನಡೆಯಲಿದೆ.

ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡವು ಸ್ಪಿನ್ನರ್ ಶ್ರೀಚರಣಿ (25ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್ ನಡುವೆಯೂ ನಿಗದಿತ ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಕೆಂಪ್ ಅವರು ಕೇವಲ 13 ಎಸೆತಗಳಲ್ಲಿ ಅಜೇಯ 39 ರನ್ ಸೂರೆ ಮಾಡಿದರು.

ಸವಾಲಿನ ಗುರಿ ಬೆನ್ನಟ್ಟಿದ ಹರ್ಮನ್‌ಪ್ರೀತ್ ಕೌರ್ ಪಡೆಯು 9 ವಿಕೆಟ್‌ಗೆ 142 ರನ್ ಗಳಿಸಿ ಓವರ್ ಪೂರೈಸಿತು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 168 (ಫ್ರೆಯಾ ಕೆಂಪ್ ಔಟಾಗದೇ 39, ಡ್ಯಾನಿ ವ್ಯಾಟ್ ಹಾಜ್ 29; ಶ್ರೀಚರಣಿ 25ಕ್ಕೆ3). ಭಾರತ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 142 (ಸ್ಮೃತಿ ಮಂದಾನ 32, ಯಷ್ಟಿಕಾ ಭಾಟಿಯಾ 33; ಶಾರ್ಲಟ್ ಡೀನ್ 20ಕ್ಕೆ2, ಲಾರೆನ್ ಬೆಲ್ 33ಕ್ಕೆ2, ಫ್ರೆಯಾ ಕೆಂಪ್ 15ಕ್ಕೆ2).

ಫೈನಲ್‌ಗೆ ಸಾತ್ವಿಕ್– ಚಿರಾಗ್ ಜೋಡಿ

ಸಿಂಗಪುರ (ಪಿಟಿಐ): ಭಾರತದ ದಿಗ್ಗಜ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ವಿಶ್ವದ ಅಗ್ರಕ್ರಮಾಂಕದ ಜೋಡಿಯಾದ ಕಿಮ್ ವಾನ್ ಹೊ ಮತ್ತು ಸಿಯೊ ಸಿಯುಂಗ್ ಜೇ ಅವರಿಗೆ ನೇರ ಆಟಗಳಿಂದ ಆಘಾತ ನೀಡಿ ಸಿಂಗಪುರ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ಗೆ ಹೆಜ್ಜೆಯಿಟ್ಟರು.

ನಾಲ್ಕನೇ ಶ್ರೇಯಾಂಕದ ಭಾರತದ ಜೋಡಿ ಶನಿವಾರ 52 ನಿಮಿಷಗಳ ವರೆಗೆ ನಡೆದ ಸೆಮಿಫೈನಲ್‌ನಲ್ಲಿ 21–19, 21–18 ರಿಂದ ಕೊರಿಯಾದ ಎದುರಾಳಿಗಳನ್ನು ಸೋಲಿಸಿತು.

ಸಾತ್ವಿಕ್– ಚಿರಾಗ್ ಅವರು ಭಾನುವಾರ ನಡೆಯುವ ಫೈನಲ್‌ನಲ್ಲಿ ಇಂಡೊನೇಷ್ಯಾದ ಫಜರ್ ಅಲ್ಫಿಯಾನ್ ಹಾಗೂ ಮುಹಮ್ಮದ್ ಶೊಹಿಬುಲ್ ಫಿಕ್ರಿ ಅವರನ್ನು ಎದುರಿಸಲಿದ್ದಾರೆ.

ಆದರೆ ಮಿಶ್ರ ಡಬಲ್ಸ್ ಸೆಮಿಫೈನಲ್‌ನಲ್ಲಿ ಧ್ರುವ್ ಕಪಿಲಾ ಮತ್ತು ತನಿಶಾ ಕ್ರಾಸ್ಟೊ ಜೋಡಿಯ ಓಟಕ್ಕೆ ವಿರಾಮ ಬಿತ್ತು.

ಭಾಕರ್–ರಾಣಾ ಜೋಡಿಗೆ ಬೆಳ್ಳಿ ಪದಕ

ಮ್ಯೂನಿಕ್ (ಪಿಟಿಐ): ಭಾರತದ ಶೂಟರ್‌ಗಳಾದ ಮನು ಬಾಕರ್ ಮತ್ತು ಸಾಮ್ರಾಟ್ ರಾಣಾ ಅವರು ಐಎಸ್‌ಎಸ್‌ಎಫ್ ವಿಶ್ವ ಕಪ್ ಟೂರ್ನಿಯಲ್ಲಿ ಶನಿವಾರ 10 ಮೀ. ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು.

ಈ ಜೋಡಿ ಫೈನಲ್‌ನಲ್ಲಿ 483.6 ಸ್ಕೋರ್ ಗಳಿಸಿತು. ಚೀನಾದ ಕ್ವಿಯಾನ್‌ಕ್ಸುನ್ ಯಾವೊ–ಕೈ ಹು ಅವರು (483.9) ಚಿನ್ನದ ಪದಕ ಗೆದ್ದುಕೊಂಡರು. ಶೆನ್ ಯಿಯಾವೊ–ಬು ಶುಯಾಯಿಹಾಂಗ್ (ಚೀನಾ) ಜೋಡಿ (418.0) ಕಂಚಿನ ಪದಕ ಗಳಿಸಿತು.

ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ಸಬಲೆಂಕಾ, ಜ್ವರೇವ್ ಮುನ್ನಡೆ

ಹಾಲಿ ಚಾಂಪಿಯನ್ ಗಾಫ್ ನಿರ್ಗಮನ

ಪ್ಯಾರಿಸ್ (ಎಎಫ್‌ಪಿ): ರಷ್ಯಾ ಸಂಜಾತೆ, ಆಸ್ಟ್ರಿಯಾದ ಅನಸ್ತೇಸಿಯಾ ಪೊಟಪೋವಾ ಅವರು ಹಾಲಿ ಚಾಂಪಿಯನ್, ಅಮೆರಿಕದ ಕೊಕೊ ಗಾಫ್ ಅವರಿಗೆ ಶನಿವಾರ ಆಘಾತ ನೀಡಿದರು. ಹೀಗಾಗಿ, ನಾಲ್ಕನೇ ಶ್ರೇಯಾಂಕದ ಆಟಗಾರ್ತಿಯು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮೂರನೇ ಸುತ್ತಿನಲ್ಲಿ ನಿರ್ಗಮಿಸಬೇಕಾಯಿತು.


ಅನಸ್ತೇಸಿಯಾ ಪೊಟಪೋವಾ

28ನೇ ಶ್ರೇಯಾಂಕ ಪಡೆದಿದ್ದ ಪೊಟಪೋವಾ, ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ 4–6, 7–6 (7–1), 6–4ರಿಂದ ಗಾಫ್ ಅವರನ್ನು ಮಣಿಸಿದರು. 25 ವರ್ಷ ವಯಸ್ಸಿನ ಆಟಗಾರ್ತಿ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಅನ್ನಾ ಕರೋಲಿನಾ ಅವರನ್ನು ಎದುರಿಸಲಿದ್ದಾರೆ.

ಅಗ್ರ ಶ್ರೇಯಾಂಕದ ಅರಿನಾ ಸಬಲೆಂಕಾ ಮತ್ತು ನಾಲ್ಕು ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ನವೊಮಿ ಒಸಾಕಾ ಅವರು ಶನಿವಾರ ಮೂರನೇ ಸುತ್ತಿನ ಪಂದ್ಯಗಳನ್ನು ಗೆದ್ದು ಅಂತಿಮ 16ರ ‘ಬ್ಲಾಕ್‌ಬಸ್ಟರ್’ ಸೆಣಸಾಟಕ್ಕೆ ಸಜ್ಜಾದರು.

ಬೆಲರೂಸ್‌ನ ಸಬಲೆಂಕಾ 6–0, 7–5 ರಿಂದ ಆಸ್ಟ್ರೇಲಿಯಾದ ಡೇರಿಯಾ ಕಸಾಟ್ಕಿನಾ ಅವರನ್ನು ಸೋಲಿಸಲು ತೆಗೆದುಕೊಂಡಿದ್ದು 76 ನಿಮಿಷಗಳನ್ನಷ್ಟೇ. ಮೊದಲ ಸೆಟ್‌ಅನ್ನು ಆರಾಮವಾಗಿ ಗೆದ್ದ ಸಬಲೆಂಕಾ ನಂತರ 53ನೇ ಕ್ರಮಾಂಕದ ಎದುರಾಳಿ ಎದುರು ಒಂದು ಗೇಮ್ ಕಳೆದುಕೊಂಡು ಹಿನ್ನಡೆಯಲ್ಲಿದ್ದರು. ಬಳಿಕ ಚೇತರಿಸಿಕೊಂಡು ಪಂದ್ಯ ಗೆದ್ದರು.

ಈ ಗೆಲುವಿನೊಡನೆ ಸಬಲೆಂಕಾ ತಮ್ಮಷ್ಟೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಒಸಾಕಾ ಎದುರು ಹಣಾಹಣಿಗೆ ವೇದಿಕೆ ಸಿದ್ಧಪಡಿಸಿದರು. ಇವರಿಬ್ಬರಿಗೂ 28 ವರ್ಷ ವಯಸ್ಸು. ಇಬ್ಬರೂ ಆಸ್ಟ್ರೇಲಿಯಾ ಓಪನ್ ಮತ್ತು ಅಮೆರಿಕ ಓಪನ್ ಪ್ರಶಸ್ತಿಗಳನ್ನು ತಲಾ ಎರಡು ಬಾರಿ ಗೆದ್ದುಕೊಂಡಿದ್ದಾರೆ.

16ನೇ ಶ್ರೇಯಾಂಕದ ಜಪಾನ್‌ನ ಆಟಗಾರ್ತಿ ಇನ್ನೊಂದು ಪಂದ್ಯದಲ್ಲಿ ಅಮೆರಿಕದ ತಾರೆ ಇವಾ ಜೊವಿಕ್ ಅವರನ್ನು 7–6 (7–5), 6–7 (3–7), 6–4 ರಿಂದ ಹಿಮ್ಮೆಟ್ಟಿಸಿದರು.

ಜ್ವರೇವ್‌ಗೆ ಜಯ: ಪುರುಷರ ಸಿಂಗಲ್ಸ್‌ನಲ್ಲಿ, ಯಾನಿಕ್ ಸಿನ್ನರ್, ನೊವಾಕ್ ಜೊಕೊವಿಚ್ ನಿರ್ಗಮಿಸಿದ ನಂತರ ಪ್ರಶಸ್ತಿಗೆ ಫೇವರಿಟ್ ಆಗಿರುವ ಎರಡನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವರೇವ್ 6–4, 6–3, 5–7, 6–2 ರಿಂದ ಸ್ಥಳೀಯ ತಾರೆ ಕ್ವೆಂಟಿನ್ ಹಾಲಿಸ್ ಅವರನ್ನು ಸೋಲಿಸಿದರು. ಅಗ್ರ ಶ್ರೇಯಾಂಕದ ಆಟಗಾರ ಸಿನ್ನರ್ ನಿರ್ಗಮನಕ್ಕೆ ಕಾರಣರಾಗಿದ್ದ ಅರ್ಜೆಂಟೀನಾದ ಫ್ರಾನ್ಸಿಸ್ಕೊ ಸೆರೂನ್ ಡೊಲೊ ಹೊರಬಿದ್ದರು. ಅಮೆರಿಕದ ಝುಕಾರಿ ಸ್ವಜ್ದಾ 6–3, 6–4, 3–6, 4–6, 6–3 ರಿಂದ ಸೆರೂನ್‌ಡೊಲೊ ಅವರನ್ನು ಮಣಿಸಿದರು.